ಸಭಾಪತ್ರ

ತಿಂಗಳಿಗೆ ಒಂದು ಸಾರಿ ಪ್ರಕಟಿಸಲ್ಪಡುವದು.

ಪುಸ್ತಕ ೧. JANUARY 1869. ಅಂಕೆ ೭.

ನಮ್ಮ ವಿಲಾಯತಿಯ ಹಿರಿಯರು ಬಾಸಲ್ ಪಟ್ಟದ ಸುವಾರ್ತಾಪಕ್ಷದ ಮಿಶನ್ ಸ್ಥಾಪನೆಯ ನೆನಪಿಗಾಗಿ ಅದರ ೫೦ನೇ ವರ್ಷಕ್ಕೆ ಯೊಬೆಲ್ ಎಂಬ ಹಬ್ಬವನ್ನು ಆಚರಿಸಿದಾಗ ದೇವಭಕ್ತರಾದ ಅನೇಕರು ದೇವಕಾರ್ಯಕ್ಕಾಗಿ ದಾನವಾಗಿ ಕೊಟ್ಟ ಹಣದಲ್ಲಿ ಒಂದು ಪಾಲನ್ನು ಹಿಂದು ದೇಶಕ್ಕೆ ಕೊಟ್ಟು ಕಳುಹಿಸಿ, ಇಲ್ಲಿಯ ನಮ್ಮ ಹಿರಿಯರು ನಿಶ್ಚಯಿಸುವಂಥ ಸ್ಥಳದಲ್ಲಿ ಒಂದು ದೇವಾಲಯವನ್ನು ಕಟ್ಟಲಿಕ್ಕೆ ಅಪ್ಪಣೆ ಕೊಟ್ಟ ಪ್ರಕಾರ ಆ ಹಣದಿಂದ ಉಡ್ಪಿಯಲ್ಲಿ ಒಂದು ದೇವಾಲಯವನ್ನು ಕಟ್ಟಿಸಿ ತೀರಿಸಿದರು.

೧೮೬೮ನೇ ದಶಂಬರ ೬ರಲ್ಲು ಆದ

ಉಡ್ಪಿಯ ನವದೇವಾಲಯದ ಪ್ರತಿಷ್ಠೆಯ ವೃತ್ತಾಂತವು.

ಆ ಸಮಯದಲ್ಲಿ ಮಂಗಳೂರಿನಿಂದಲೂ ಮುಲ್ಕಿಯಿಂದಲೂ ಉಚ್ಚಿಲದಿಂದಲೂ ಗುಡ್ಡೆಯಿಂದಲೂ ಸಾಂತೂರಿನಿಂದಲೂ ಕಟ್ಟಿಂಗೇರಿಯಿಂದಲೂ ಅಂಬಾಡಿಯಿಂದಲೂ ಮಿಶನೆರಿಗಳೂ ಉಪದೇಶಿಗಳೂ ಹಿರಿಯರೂ ಹೆಂಗಸರೂ ಗಂಡಸರೂ ಮೊದಲಾದವರು ಸ್ವಲ್ಪ ಮಂದಿಯಾಗಿ ಕೂಡಿ ಬಂದಿದ್ದರು. ಆ ಆದಿತ್ಯವಾರ ೯ ಘಂಟೆಗೆ ಘಂಟಾನಾದವು ಕೇಳಲಾಯಿತು. ಆಗ್ಯೆ ಗಂಡಸರು ಹೆಂಗಸರೂ, ಮುದುಕರು ಯೌವನಸ್ಥರೂ, ಮಕ್ಕಳು ಮರಿಗಳೂ ಮುಂಚೆ ದೇವಾರಾಧನೆ ನಡದಂಥಾ ಅನಾಥ ಹುಡುಗರ ಶಾಲೆಯಲ್ಲಿ ಕೂಡಿ ಬಂದರು. ೯ತ್ತಿ ಘಂಟೆಗೆ ಎರಡನೇ ಸಾರಿ ಘಂಟಾನಾದವು ಕೇಳಿತು. ಆಗ್ಯೆ ಮೇಲೆ ಹೇಳಿದ ಅದೇ ಸ್ಥಳಕ್ಕೆ ಮಿಶನೆರಿಗಳೆಲ್ಲರೂ ಬಂದು ಕೂಡಿದರು. ಆಗ್ಯೆ ಹಾರ್ಟ್ಮನ್ ಧೊರೆ ಗೀತಪುಸ್ತಕವನ್ನು ತೆರದು, ೧೨೩ನೇ ಗೀತದ ೧ನೇ ಶ್ಲೋಕವನ್ನು ಹಾಡ ಹೇಳಿದರು. ಅದು ಆದನಂತರ ಅದೇ ಸ್ಥಳದಲ್ಲಿ ದೇವರು ಅಂದಿನ ವರೆಗೆ ಮಾಡಿದ ಆತನ ಎಲ್ಲಾ ಉಪಕಾರಗಳಿಗೆ ಪ್ರಾರ್ಥನೆ ಬಿನ್ನಹಗಳು ಆದವು. ಆ ಮೇಲೆ ಅಲ್ಲಿಂದ ಹೊರಟು, ನವದೇವಾಲಯಕ್ಕೆ ಹೋಗಲಾರಂಭಿಸಿ, ೧೧೪ನೇ ಗೀತವನ್ನು ಹಾಡುತ್ತಾ ಮುಂದರಿಸಿದ

ರು. ಆ ಸ್ಥಳವನ್ನು ಬಿಟ್ಟು ದೇವಾಲಯಕ್ಕೆ ಹೋದ ಕ್ರಮ ಹ್ಯಾಗಂದರೆ: ಮೊದಲಾಗಿ ಮಿಶನೆರಿಗಳೂ ಹಿರಿಯರೂ, ಅವರ ಹಿಂದೆ ಅನಾಥ ಶಾಲೆಯ ಹುಡುಗರು, ಬಳಿಕ ಮಧ್ಯ ಶಾಲೆಯವರು, ತದನಂತರ ಸಭೆಯವರಾದ ಗಂಡಸರು, ಕಡೆಯಲ್ಲಿ ಹೆಂಗಸರು. ಈ ಪ್ರಕಾರ ಮುಂದರಿಸುತ್ತಾ ತೆಂಕಬಡಗವಾಗಿ ಕಟ್ಟಿದ ದೇವಾಲಯದ ಬಡಗ ದಿಕ್ಕಿನ ಬಾಗಲಿಗೆ ಮುಟ್ಟಿದರು. ಆಗ ಗೀತ ಹಾಡುವದನ್ನು ನಿಲ್ಲಿಸಿ, ಹಾರ್ಟ್‌ಮನ್ ಧೊರೆ, ನಮ್ಮ ಆರಂಭ ತಂದೆ ಮಗ ಪರಿಶುದ್ಧಾತ್ಮನಾದ ದೇವರ ಹೆಸರಿನಲ್ಲಿ ಉಂಟಾಗಿರಲಿ; ಆಮೆನ್! ಎಂದು ಹೇಳಿ ತೀರಿಸಿ, ೨೪ನೇ ಕೀರ್ತನೆಯನ್ನು ಘಟ್ಟಿಯಾಗಿ ಓದಿದರು. ಆ ಸಮಯದಲ್ಲಿ ಎಲ್ಲರೂ ದೇವಾಲಯದ ಹೊರಗೆ ನಿಂತಿದ್ದರು. ಮತ್ತು ೬೯ನೇ ಗೀತದಲ್ಲಿ ಎರಡು ಶ್ಲೋಕಗಳು ಹಾಡಿ, ಬಾಗಲು ತೆರದು, ಬಂದ ಕ್ರಮದ ಪ್ರಕಾರವೇ ಒಳಗೆ ಪ್ರವೇಶಿಸಿದರು. ಎಲ್ಲರು ಕ್ರಮವಾಗಿ ಕೂತು ಕೊಂಡನಂತರ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪರಿಶುದ್ಧಾತ್ಮನ ಐಕ್ಯವೂ ನಮ್ಮೆಲ್ಲರ ಸಂಗಡವಿರಲಿ; ಆಮೆನ್! ಎಂದು ಮೇಲೆ ಹೇಳಿದ ಅದೇ ಮಿಶನೆರಿ ಹೇಳಿದರು. ಬಳಿಕ ೬೯ನೇ ಗೀತದ ೧ನೇ ಶ್ಲೋಕವನ್ನು ಹಾಡಿ, ಪ್ರಾರ್ಥನೆ ಪುಸ್ತಕದ ಕ್ರಮದ ಪ್ರಕಾರವಾದ ಪ್ರಾರ್ಥನೆ ಆಯಿತು. ತಿರಿಗಿ ೧೨೧ನೇ ಗೀತದ ೧ನೇ ಶ್ಲೋಕವನ್ನು ಹಾಡಿದರು. ಆ ಮೇಲೆ ೭೪ನೇ ಕೀರ್ತನೆ ಪಾರಾಯಣವಾಯಿತು. ಇನ್ನೂ ೧ನೇ ಗೀತದ ೧ನೇ ಶ್ಲೋಕವನ್ನು ಹಾಡಿ, ದೇವರು ಇನ್ನು ಮುಂದೆ ಸಹ ತನ್ನ ಕರುಣೆಯ ಪ್ರಕಾರವೇ ನಡಿಸ ಬೇಕೆಂಬ ಪ್ರಾರ್ಥನೆ ಆಯಿತು. ತದನಂತರ ಲೂಕ. ೨೧, ೨೫ — ೩೬ ಓದಿ, ಪ್ರಸಂಗವಾಯಿತು; ಹ್ಯಾಗಂದರೆ: ನಾವು ಹೊಸ ದೇವಾಲಯದಲ್ಲಿ ಶೇರುವಾಗ ಇದರಿಂದ ಬೇಕಾದವುಗಳನ್ನು ಕಲಿಯ ಬಹುದು. ನಾವು ಇದನ್ನು ಘಟ್ಟಿಯಾಗಿರುವ ಹಾಗೆ ಕಲ್ಲಿನಿಂದ ಕಟ್ಟಿದೆವು; ಆದರೆ ಈ ಆಧಾರವಚನದಲ್ಲಿ ಬಿಚ್ಚುವದರ ವಿಷಯ ಹೇಳಿಯದೆ. ನಾವು ಘಟ್ಟಿಯಾಗಿ ಕಟ್ಟ ಮನಸ್ಸು ಮಾಡಿದೆವು. ಕರ್ತನು ಎಲ್ಲಾ ಹಾಳಾಗಿ ಹೋಗುವದೆಂದು ಹೇಳಿದನು. ಭೂಪರಲೋಕಗಳು ದಾಟಿ ಹೋಗುವವು. ಹಾಗಾದರೆ ನಾವು ಹ್ಯಾಗೆ ಸಂತೋಷಿಸ ಬಹುದು? ನಾವು ಈ ದೇವಾಲಯವನ್ನು ಕೋಟೆ ಎಂದು ಎಣಿಸದೆ, ಗುಡಾರವೆಂದೆಣಿಸುವ; ಒಂದು ಸಾರಿ ನಾವು ಇದನ್ನು ಬಿಟ್ಟು ಬಿಡ ಬೇಕು; ಅದೇ ಪ್ರಕಾರ ಸಭೆಯೂ ನಮ್ಮ ಮನೆಯೂ. ನಾವು ಪ್ರಯಾಣಸ್ಥರು, ಆದರೆ ನಮ್ಮ ಮುಂದೆ ಕ್ರಿಸ್ತನು ವಾಸವಾಗಿರುವ ವಾಸಸ್ಥಳವೂ ಪರಲೋಕದ ದೇವಾಲಯವೂ ಉಂಟು. ದೇವರ ವಾಕ್ಯವು ಅದರ ಕಡೆಗೆ ನಮಗೆ ಆಶೆ ಹುಟ್ಟಿಸುತ್ತದೆ. ದೇವರ ವಾಕ್ಯವು ದಾಟಿ ಹೋಗದು; ಅದು ಸುವಾರ್ತಾಪಕ್ಷದ ಕ್ರೈಸ್ತಸಭೆಯ ಅಸ್ತಿವಾರ; ಅದು ಮನುಷ್ಯರ ಮಾತುಗಳ ಹಾಗಲ್ಲ; ಆತನು ನುಡಿಯಲು ಆಗುತ್ತದೆ. ದೇವರ ವಾಕ್ಯವು ವಸ್ತುವೇ ಆಗಿರುವದರಿಂದ, ನಾವು ನಾಶನದ ಮಧ್ಯದಲ್ಲಿದ್ದರೂ ಅದನ್ನು ಸ್ಥಿರವಾಗಿ ಹಿಡುಕೊಳ್ಳುವಾ! ಈ ಮನೆಯ ಪಾಲಕನು ದೇವರಾಗಿರುವದರಿಂದ, ನಾವು ಬೇರೊಂದರ ವಿಷಯ ಮಾತಾಡದೆ, ದೇವರ ವಾಕ್ಯದ ಸ್ಥಿರತ್ವದ ವಿಷಯವಾಗಿಯೇ ಮಾತಾಡುವಾ! ಕ್ರಿಸ್ತನ ಸಮಯದಲ್ಲಿ ಯೆರೂಸಲೇಮಿನ ದೇವಾಲಯವನ್ನು ಕುರಿತು "ಕೆಲವರು ಅದು ಒಳ್ಳೇ

ಕಲ್ಲುಗಳಿಂದಲೂ ಕಾಣಿಕೆಗಳಿಂದಲೂ ಶೃಂಗರಿಸಲ್ಪಟ್ಟದೆ ಅಂದಾಗ, ಅವನು, ಇವುಗಳನ್ನು
ನೋಡುತ್ತೀರಲ್ಲ? ಕೆಡವಲ್ಪಡದ ಕಲ್ಲು ಕಲ್ಲಿನ ಮೇಲೆ ಬಿಡಲ್ಪಡದ ದಿನಗಳು ಬರುವವು,
ಅಂದನು.” ಅದೇ ಪ್ರಕಾರ ಅದು ಬೇಗ ಕಳದು ಹೋಯಿತು. ದೇವರ ಪ್ರಜೆಯು ನಂ
ಬಿಕೆ ಇಲ್ಲದವರಾಗಿ ಹೋದರೆ, ದೇವಾಲಯವೂ ಇಲ್ಲ. ದೇವರು ಗೋಡೆಗಳನ್ನು ನೋ
ಡುವದಿಲ್ಲ, ಹೃದಯಗಳನ್ನು ದೃಷ್ಟಿಸುತ್ತಾನೆ. ನಮಗೆ ಕಾಣುವ ಕಟ್ಟುವಿಕೆಯು ಬೇಡ;
ಹೃದಯವು ದೇವರ ವಾಸಸ್ಥಳವಾಗಿದ್ದರೆ, ಅಲ್ಲಿ ದೇವರು ಇಬ್ಬರ ಮೂವರ ಮಧ್ಯದಲ್ಲಿ
ಯೂ ಇರುತ್ತಾನೆ. ಆದದರಿಂದ ಆತನ ವಾಕ್ಯವನ್ನು ಕಲಿಯುವದೂ ಕಲಿಸುವದೂ
ಮುಖ್ಯ ಕೆಲಸ. ನಾವು ಇಲ್ಲಿ ದೇವರ ವಾಕ್ಯವನ್ನು ತಕ್ಕೊಳ್ಳುವದರಿಂದ, ಇದು ನಮಗೆ
ದೇವರ ಮನೆ. ದೇವರ ವಾಕ್ಯವು ದಾಟಿ ಹೋಗದ್ದು; ಆದದರಿಂದ ನಾವು ಲಯವುಳ್ಳದ್ದ
ನ್ನಲ್ಲ, ನಿತ್ಯ (ನಿರ್ಲಯ) ವಾದದ್ದನ್ನು ಹಿಡುಕೊಳ್ಳುವಾ! ಲಯವಾಗುವಂಥಾದ್ದೂ ನಾಶವಾ
ಗುವಂಥಾದ್ದೂ ಏನು? ಈ ಸೃಷ್ಟಿ ಎಲ್ಲಾ ಲಯಕ್ಕೆ ಆಧೀನವಾದದ್ದೇ. ಈ ಮನೆಯು ಮ
ಹಿಮೆಯುಳ್ಳದ್ದಲ್ಲ. ಈ ಲೋಕದ ಮಹಿಮೆ ಎಲ್ಲಾ ದಾಟಿ ಹೋಗುತ್ತದೆ. ಸೂರ್ಯನೂ
ಚಂದ್ರನೂ ಸಮುದ್ರವೂ ಎಲ್ಲಾ ದಾಟಿ ಹೋಗುವವು; ಯೆರೂಸಲೇಮೂ ಅದರ ದೇವಾ
ಲಯವೂ ಹೋದ ಪ್ರಕಾರ ಎಲ್ಲಾ ಲೋಕವು ಹೋಗುವದು; ಆದರೆ ದೇವರ ವಾಕ್ಯವು
ನಿತ್ಯವಾದದ್ದು. ದೇವರು ನಮ್ಮನ್ನು ಯೇಸು ಕ್ರಿಸ್ತನ ಮುಖಾಂತರ ಆದು ಕೊಂಡು, ತನ್ನ
ಪ್ರಜೆಯಾಗ ಮಾಡಿದ್ದನ್ನು ನಾವು ಸ್ಥಿರವಾಗಿ ಹಿಡುಕೊಂಡರೆ, ಸ್ಥಿರರಾಗಿರುವೆವು. ಅದು
ತನ್ನಷ್ಟಕ್ಕೆ ಆಗುವದಿಲ್ಲ; ನಮ್ಮ ವಿಶ್ವಾಸ ಭರವಸದಲ್ಲಿಯೂ ಸ್ಥಿರವಾಗ ಬೇಕು. ಯೇಸು
ಕ್ರಿಸ್ತನು ಬರುತ್ತಾನೆ; ನಾವು ಆತನನ್ನು ಎದುರು ನೋಡುತ್ತೇವೆ. ಆತನ ದಿನವು ನಮ್ಮ
ಮೇಲೆ ಫಕ್ಕನೆ ಬಂದು ನಮ್ಮನ್ನು ಹಿಡಿಯದ ಹಾಗೆ, ನಾವು ಪ್ರಾರ್ಥನೆಯಲ್ಲಿ ದೃಢರಾಗಿರ
ಬೇಕು. ನಾವು ದೇವರ ವಾಕ್ಯದಲ್ಲಿ ನಿಂತರೂ, ನಂಬಿಕೆ ಇಲ್ಲದವರಾಗಿ ಅದನ್ನು ಬಿಸಾ
ಟು ಬಿಟ್ಟರೆ, ಲೋಕವನ್ನು ಪ್ರೀತಿ ಮಾಡಿದರೆ, ದೇವರ ವಾಕ್ಯವು ನಮ್ಮಿಂದ ಕಳದು ಹೋ
ಗುತ್ತದೆ. ನಾವು ನಾಶವಾಗುವದನ್ನು ಅಥವಾ ನಾಶವಿಲ್ಲದನ್ನು ಹಿಡುಕೊಳ್ಳ ಬೇಕು.
ಮಿತಿ ಮೀರಿ ತಿನ್ನುವದೂ, ಪ್ರಪಂಚಕ್ಕೆ ತನ್ನನ್ನು ಒಪ್ಪಿಸುವದೂ, ನಮ್ಮನ್ನು ದಡ್ಡರಾಗ
ಮಾಡಿ, ಕ್ರಿಸ್ತನನ್ನು ಎದುರು ನೋಡ ಕೂಡದವರಾಗ ಮಾಡುತ್ತದೆ. ಇಂಥಾದ್ದರಿಂದ
ನಾವು ಮತ್ತರಾದರೆ, ನಾವು ಎರಡನ್ನೂ ಪ್ರತ್ಯೇಕಿಸ ಕೂಡದು. ದೇವರು ದಯಪಾಲಿಸಿ
ದ್ದನ್ನು ಕ್ರಮದ ಪ್ರಕಾರ ನಡಿಸದೆ, ಬುದ್ಧಿ ಇಲ್ಲದ ಮೃಗಗಳ ಪ್ರಕಾರ ನಡದರೆ, ನಾವು
ಹ್ಯಾಗೆ ದೇವರ ಆತ್ಮದಿಂದ ತುಂಬಿದವರಾಗ ಬಹುದು? ಅಂಥಾ ಮನುಷ್ಯನು ದೇವರ
ವುಗಳನ್ನು ಹಿಡಿಯ ಸಾಮರ್ಥ್ಯವಿಲ್ಲದವನು. ಪ್ರಪಂಚವನ್ನು ಚಿಂತಿಸುವವನು ನಾಶನ
ದಿಂದ ಮತ್ತನಾಗಿ, ದೇವರ ವಾಕ್ಯವನ್ನು ಲಕ್ಷಿಸದೆ ಇರುತ್ತಾನೆ. ಅದು ಹುಲ್ಲಿನ ಹೂವಿ
ನ ಹಾಗೆ ಕಳದು ಹೋಗಿ, ಬೆಂಕಿಗೆ ಎರೆಯಾಗುತ್ತದೆ. ಆದದರಿಂದ ಲೋಕದ ಆಸ್ತಿ ಮಾ
ನದಿಂದ ನಾವು ತುಂಬಿ ಕೊಂಡಿರದೆ ಇರುವಾ! ಆದರೆ ದೇವರ ವಾಕ್ಯವು ದಾಟಿ ಹೋಗ
ದೆ ನಮ್ಮಲಿ ಸ್ಥಿರವಾಗಿರುವ ಹಾಗೆ ಏನು ಮಾಡ ಬೇಕು? ಎಚ್ಚರಿಕೆಯಲ್ಲಿಯೂ ಪ್ರಾರ್ಥ

ನೆಯಲ್ಲಿಯೂ ಇರ ಬೇಕು. ಎಚ್ಚರಿಕೆಯುಳ್ಳವನು ಸುತ್ತಮುತ್ತಲು ಕಣ್ಣು ತೆರದು ನೋಡ ಬೇಕು. ಜೀವವುಳ್ಳವನಾಗಿ, ಮೇಲೆ ದೇವರು ಎಲ್ಲಿ ವಾಸ ಮಾಡುತ್ತಾನೆ, ಎಲ್ಲಿಂದ ರಕ್ಷಣೆ ಬೆಳಗುತ್ತದೆ ಎಂದು (ಎಚ್ಚರಿಕೆಯುಳ್ಳವನು) ನೋಡ ಬೇಕು, ಕಣ್ಣುಗಳನ್ನು ಎತ್ತ ಬೇಕು, ತನ್ನನ್ನು ನೋಡ ಬೇಕು, ಆಗದ ಪಾಪಗಳನ್ನು ನೋಡ ಬೇಕು. ಈ ಪ್ರಕಾರ ನೋಡಿದರೆ, ದೇವರು ತನ್ನಲ್ಲಿ ವಾಸ ಮಾಡ ಕೂಡದೆಂದು ತಿಳಕೊಳ್ಳುವನು. ಮತ್ತು ಕ್ರಿಸ್ತನು ದೇವಾಲಯವನ್ನು ಶುದ್ಧ ಮಾಡಿದ ಪ್ರಕಾರ ಹೃದಯವನ್ನು ಶುದ್ಧ ಮಾಡ ಬೇಕು. ದೇವರು ಬಾಗಲಿನ ಹತ್ತರ ನಿಂತು ಕೊಂಡು ತಟ್ಟುವಾಗ್ಯೆ ಕೇಳಿ, ಕರ್ತನ ಕಾರ್ಯ ತಿಳಕೊಂಡು ಮಾಡುವವನೇ ಎಚ್ಚರಿಕೆಯುಳ್ಳವನು. ಅಂಥವನು ತನ್ನ ಮುಂದಕಡೆಗೂ ನೋಡಿ, ಅಂತ್ಯ ದಿವಸವು ಸಮೀಪವಾಗುವದನ್ನು ಕಂಡು, ತನ್ನ ಗುರಿಯು ಸಮೀಪಿಸಿತೆಂದು ಸಂತೋಷ ಪಡುತ್ತಾನೆ. ಇಂಥವನು ಪ್ರಾರ್ಥನೆ ಮಾಡದೆ ಇರ ಕೂಡದು; ಪ್ರಾರ್ಥನೆ ಮಾಡದಿದ್ದರೆ, ಬೀಳುತ್ತಾನೆ. ದೇವರ ವಾಕ್ಯದಲ್ಲಿ ಸ್ಥಿರವಾಗಿರ ಬೇಕಾದರೆ, ಪ್ರಾರ್ಥನೆ ಎಂಬ ಬೇಲಿಯನ್ನು ಕಟ್ಟಿ ಕೊಳ್ಳ ಬೇಕು. ಸುತ್ತಲು ನೋಡುವದಾದರೆ, ಬರಲಿಕ್ಕಿರುವ ಕೇಡಿಗಾಗಿ ದೇವರಿಂದ ಸಹಾಯ ಬೇಡಿ ಕೊಂಡು ಸ್ತೋತ್ರ ಮಾಡ ಬಹಳ ಕಾರಣ ಉಂಟು. ಎಡೆ ಬಿಡದೆ ಯಾವಾಗಲೂ ಪ್ರಾರ್ಥನೆ ಮಾಡ ಬೇಕು; ಹೀಗಿರದಿದ್ದರೆ, ಬೇಗ ಬೀಳುವನು, ಸ್ಥಿರವಾಗಿದ್ದರೆ ನಿಲ್ಲುವನು. ಎಚ್ಚರಿಕೆಯಾಗಿದ್ದು ಬೇಡುವದೇ ನಮ್ಮ ಕೆಲಸ. ಹೀಗಾದರೆ, ಆತನ ದಿನವು ನಮಗೆ ಸಂತೋಷದ ದಿವಸವಾಗಿರುವದು. ಕರ್ತನೇ, ನಿನ್ನ ವಾಗ್ದತ್ತಗಳೇ ನಮಗಿದ್ದವೆಂದು ಆಗ ನಾವು ಹೇಳ ಬಹುದು. ದೇವರು ತನ್ನವರನ್ನು ಹ್ಯಾಗೂ ಕಾಪಾಡುತ್ತಾನೆ. ನಾವು ದೇವರ ವಾಕ್ಯವನ್ನು ದಾಟಿ ಹೋಗಗೊಡಿಸದಿದ್ದರೆ, ಬಂಡೆಯ ಮೇಲೆ ಅಸ್ತಿವಾರ ಹಾಕಿದವರಾಗಿ, ಆತನ ಸಂಗಡ ನಿತ್ಯರಾಜ್ಯದಲ್ಲಿರುವೆವು. ಭೂಪರಲೋಕಗಳೂ ತಲತಲಾಂತರಗಳೂ ದಾಟಿ ಹೋದರೂ, ಕ್ರಿಸ್ತನವನು ದಾಟಿ ಹೋಗನು. ಆದದರಿಂದ ಕ್ರಿಸ್ತನ ವಾಕ್ಯವನ್ನು ಬಿಟ್ಟು, ಎಲ್ಲಿಗೆ ಹೋಗಲಿ? ಎಂದು ನರಳುತ್ತಾ ಪ್ರಾರ್ಥಿಸುವಾ; ಆಮೆನ್! ಎಂದು ಪ್ರಸಂಗ ಮಾಡಿದರು. ಆ ಮೇಲೆ ೧೨೦ನೇ ಗೀತವನ್ನು ಮಧ್ಯಶಾಲೆಯವರು ಹಾಡಿದರು. ಮತ್ತು ಸಭೆಯೆಲ್ಲಾ ೮ನೇ ಗೀತದ ೧ನೇ ಶ್ಲೋಕವನ್ನು ಹಾಡಿದನಂತರ ಐದು ಮಂದಿ ಅನಾಥ ಶಾಲೆಯ ಹುಡುಗರಿಗೂ ಎರಡು ಮಕ್ಕಳಿಗೂ ಸ್ನಾನ ವಾಯಿತು (ಸಮುವೇಲ್, ಅಮೃತ, ದೇವದತ್ತ, ಹಾನೊಕ್, ಆಬೆಲ್, ಹೈನರಿಖ್, ಸಮುವೇಲ್ ಲೂಯಿಸ್). ಕಡೆಯಲ್ಲಿ ಸ್ನಾನದ ಗೀತವನ್ನು ಹಾಡಿ, ಬೆಳಗಿನ ಪ್ರಾರ್ಥನೆಯನ್ನು ತೀರಿಸಿದರು. (ಇದನ್ನೆಲ್ಲಾ ನಡಿಸಿದ್ದು ಹಾರ್ಟ್‌ಮನ್ ಧೊರೆಯವರು.)

ಮಧ್ಯಾನ್ಹದ ಮೇಲಿನ ದೇವಾರಾಧನೆ

ಆರಂಭಿಸಿದವರು ಬ್ರಿಗಿಲ್ ಧೊರೆ, ಆರಂಭಕ್ಕೆ ೧೩೦ನೇ ಗೀತವನ್ನು ಹಾಡಿ, ೨ ದಿನಚ. ೬, ೧೩ — ೪೨ ವರೆಗೆ ಓದಿ, ಪ್ರಾರ್ಥಿಸಿ, ಮುಂದೆ ಮಾತಾಡಿದರು; ಏನಂದರೆ: ಕರ್ತನಾದ

ಯೇಸು ಕ್ರಿಸ್ತನಲ್ಲಿ ಪ್ರಿಯರೇ, ಈ ಸಾರಿ ಈ ಊರಿಗೆ ಬರ ಬಹು ಸಂತೋಷವಾಯಿತು; ಯಾಕಂದರೆ ಇಂದಿನ ಕಾರ್ಯವು ಸಂತೋಷಕರವಾದದ್ದು. ಒಂದು ದೇವಾಲಯದ ಪ್ರತಿಷ್ಠೆಯು ಸಂತೋಷಕರವಾದದ್ದು. ಆದರೂ ಅದರ ಸಂಗಡ ಮತ್ತೊಂದು ಆಲೋಚನೆ ಬರುತ್ತದೆ. ನಮ್ಮ ಸಮೀಪದಲ್ಲಿ ಮಣ್ಣು ಕಲ್ಲಿನ ದಿಬ್ಬೆ ಉಂಟು. ಇಂದಿಗೆ ೧೩ ವರುಷಗಳ ಹಿಂದೆ ೧೮೫೫ನೇ ಅಗೋಸ್ತು ೧೯ರಲ್ಲು ಇಲ್ಲಿಯೇ ಈ ಗುಡ್ಡೆಯಲ್ಲಿ ಬಹಳ ಜನ ಕೂಡಿ ಬಂದು, ಆ ದೇವಾಲಯವನ್ನು ಪ್ರತಿಷ್ಠಿಸಿದರು. ಆದರೆ ಅದು ಬಿತ್ತು; ಅದು ಯಾಕೆ? ಈ ದೇಶದ ಕತ್ತಲೆಯ ಅರಸನ ಘಟ್ಟಿಯಾದ ಕೋಟೆಯು ಇಲ್ಲಿ ಇರುವದರಿಂದಲೇ. ಈ ಘಂಟೆಯ ಶಬ್ದ ಮೊದಲಾದವುಗಳನ್ನು ಕೇಳುವಾಗ, ಅವನಿಗೆ ಬಹಳ ಹಗೆ ರೌದ್ರ ಹುಟ್ಟಿತು. ಮತ್ತು ಅವನ ಪರಿವಾರದವರು ಈ ಊರಲ್ಲಿ ಮತ್ತೊಬ್ಬ ಅರಸನು ಆಳ ಬಾರದೆಂದು ಅದನ್ನು ನಾಶ ಮಾಡಿದರು. ಆದರಿಂದ ಅದರ ವಿಷಯ ದುಃಖ ಪಡ ಬೇಕಾಯಿತು. ಆಗ್ಯೆ ಸೈತಾನನಿಗೆ ಜಯವಾಯಿತು ಎಂಬ ಹಾಗೆ ತೋರಿತು. ಆದರೂ ಇಂದು ನಮುಗೆ ಹೊಸ ಗುರ್ತು ಉಂಟು; ಏನಂದರೆ, ಸೈತಾನನ ಭಾವನೆಯ ಹಾಗಲ್ಲ, ಇಲ್ಲಿಯೂ ಸೈತಾನನಲ್ಲ, ದೇವರೇ ಆಳುತ್ತಾನೆ; ದೇವರ ಸಿಂಹಾಸನ ಅದೆ ಎಂದು ಆತನೇ ಸಾಕ್ಷಿ ಕೊಡುತ್ತಾನೆ.—ಇಂದು ಬೆಳಿಗ್ಯೆ ಕೇಳಿದ ಪ್ರಕಾರ ಇದು ದೇವಾಲಯವು; ಇಲ್ಲಿ ದೇವರ ಮಾತನ್ನು ಮಾತ್ರವೇ ಕೇಳ ತಕ್ಕದ್ದು, ಮನುಷ್ಯ ಬುದ್ಧಿಯು ಬೇಡ. ಇಲ್ಲಿ ನಾವು ಸೊಲೊಮೋನನ ಪ್ರಾರ್ಥನೆಯನ್ನು ಕೇಳಿದೆವು. ಅವನು ಮುಖ್ಯವಾಗಿ ಹೇಳಿದ್ದೇನಂದರೆ: ಈ ಮನೆ ದೇವರನ್ನು ಹಿಡಿಯಲಾರದು. ಇಲ್ಲಿ ಆತನು ಇರುತ್ತಾನೆ, ಬೇರೆ ಕಡೆಯಲ್ಲಿ ಇಲ್ಲ ಎಂದು ನೆನಸ ಬಾರದು. ಆದರೆ ಅವನು ಹೇಳಿದ್ದು ಏನು? ದೇವರು ತನ್ನ ದಯದಿಂದ ಅವರ ಮಧ್ಯದಲ್ಲಿದ್ದಾನೆ. ತಮ್ಮ ಎಲ್ಲಾ ಕಷ್ಟಗಳಲ್ಲಿ ಆತನ ಕಡೆಗೆ ಮುಖ ತಿರುಗಿಸಿ, ಆತನನ್ನು ಬೇಡಿ ಕೊಳ್ಳ ಧೈರ್ಯ ಬರುತ್ತದೆ. ಸಭೆಯವರೇ! ದೇವರು ನಿಮ್ಮ ಮಧ್ಯದಲ್ಲಿರ ಮನಸ್ಸಾಗಿದ್ದಾನೆ. ಸಂತೋಷ ಕಷ್ಟಗಳಲ್ಲಿಯೂ ರಾತ್ರಿ ಹಗಲೂ ಆತನು ಸಮೀಪಸ್ಥನಾಗಿದ್ದಾನೆ; ದೇವಾಲಯ ಅದರ ಗುರ್ತು. ದೇವರು ಸಮೀಪಿಸ ಮನಸ್ಸಾಗಿದ್ದರೆ, ನಿಮಗೂ ಸಮೀಪಿಸ ಮನಸ್ಸುಂಟೋ? ಕಷ್ಟದಲ್ಲಿ ಸಮೀಪಿಸಿ, ಎಲ್ಲರೂ ಕೂಡಿ ಪ್ರಾರ್ಥಿಸುತ್ತೀರಿ; ಆದರೆ ಅದು ಸಾಲದು. ನನ್ನಸ್ವಂತ ಖುಶಿಯ ಪ್ರಕಾರ ನಡೆಯ ಬೇಕೆಂಬುವ ಸಮಯದಲ್ಲಿ ಆತನು ದೂರವಾದರೆ, ಆದೀತು ಎಂದು ಒಂದೊಂದು ಸಾರಿ ನೆನಸುತ್ತೇವೆ. ರಾತ್ರಿಯಲ್ಲಿಯೂ ಮರಣದಲ್ಲಿಯೂ ಯಾವಾಗಲೂ ದೇವರು ಸಮೀಪಸ್ಥನೆಂಬ ಮನಸ್ಸು ಇರುವದಾದರೆ, ಎಲ್ಲಾ ಕ್ರಿಯೆಗಳಲ್ಲಿಯೂ ಕಾಣ ಬರ ಬೇಕು. ಈ ದೇವರ ಮನೆಯನ್ನು ಒಳ್ಳೆ ಆಶೆಯಿಂದ ಎಷ್ಟು ಸಾರಿ ಹುಡುಕುತ್ತೀರೋ ಅಷ್ಟು ಸಾರಿ ಆತನ ದಯವನ್ನು ಹೊಂದುವಿರಿ. ಸುಂದರವಾದ ದೇವಾಲಯ ಉಂಟು ಸರಿ; ಆದರೆ ಸೈತಾನನು ಎಲ್ಲಿಯಾದರೂ ಶೇರಿ, ಬೀಜವನ್ನು ಕಸಕೊಳ್ಳ ಪ್ರಯತ್ನ ಮಾಡುತ್ತಾನೆ. ಆದದರಿಂದ ಪ್ರಾರ್ಥನೆಗೆ ಬರುವವರು ಮೊದಲು ತಮ್ಮ ಮನೆಗಳಲ್ಲಿ ಪ್ರಾರ್ಥಿಸಲಿ. ಆಮೆನ್.

ತರುವಾಯ ಉಡ್ಪಿಯ ಹಿರಿಯರಲ್ಲಿ ಗಿಡಿಯೊನ್ ಎಂಬವರು ಮಾತಾಡಲಾರಂ

ಭಿಸಿದರು; ಏನಂದರೆ: ಸಭೆಯವರಾದ ನಿಮಗೆ ಕೆಲವು ಮಾತುಗಳನ್ನು ಹೇಳಲಿಕ್ಕುಂಟು. ನಿಮಗೆ ಉಚಿತವಾಗಿ ಈ ದೇವಾಲಯವು ಶಿಕ್ಕಿದ್ದರಿಂದ, ದೇವರಿಗೆ ಸ್ತೋತ್ರ ಮಾಡ ತಕ್ಕದ್ದು. ಆಗ ೨೪ನೇ ಗೀತವನ್ನು ಹಾಡಿದರು. ತರುವಾಯ ಮುಂದಿನ ಮಾತುಗಳು: ನೀವು ಬಡವರೂ ದರಿದ್ರರೂ ಆಗಿರುವದರಿಂದ, ಈ ದೇವಾಲಯವನ್ನು ಕಟ್ಟಲಿಲ್ಲ; ಆದರೆ ದೇವರು ತಾನೇ ಸುವಾರ್ತೆಯನ್ನು ತಂದು ಕೊಟ್ಟನು, ದೇವಾಲಯವನ್ನೂ ಕೊಟ್ಟನು. ಇದಕ್ಕಾಗಿ ದೇವರಿಗೆ ಸ್ತೋತ್ರ ಮಾಡ ತಕ್ಕದ್ದು. ನೀವು ಹಣ ಕೊಡಲಿಲ್ಲವೆಂಬದು ಮಾತ್ರವಲ್ಲ, ಅದನ್ನು ಕಟ್ಟುವಾಗ್ಯೆ ನೋಡಲೂ ಬರಲಿಲ್ಲ; ಆದರೂ ಕರ್ತನು ನಿಮ್ಮನ್ನು ಮರೆಯಲಿಲ್ಲ. ನಾವು ನಮ್ಮ ಮಿಶನಿನ ಹಿರೇ ಕೂಟದವರಿಗಾಗಿಯೂ ದೇವರಿಗೂ ಸ್ತೋತ್ರ ಮಾಡುವಾ. ದೇವರು ನಮ್ಮನ್ನು ಕಾಯಲಿ. ಆಮೆನ್.

ಬಳಿಕ ಉಡ್ಪಿಯ ಸ್ಟೋಕ್ಸ್ ಧೊರೆ ಮಾತಾಡಲಾರಂಭಿಸಿದರು.—ಇನ್ನು ಎರಡು ಮೂರು ವಾರಗಳಲ್ಲಿ ಈ ವರ್ಷ ಮುಗಿದು ಹೋಗುತ್ತದೆ. ಆದದರಿಂದ ಈ ವರ್ಷದಲ್ಲಿ ಎಷ್ಟು ಘಂಟೆ ಎಂತ ಕೇಳಿದ್ದಾದರೆ, ಸಂಜೆ ಅಂತ ಹೇಳ ಬೇಕು. ಈ ವರ್ಷ ಎಂಬ ಹಗಲಿನಲ್ಲಿ ದೇವರ ದಯೆಯಿಂದ ಈ ದೇವಾಲಯವು ಕಟ್ಟೋಣವಾಯಿತು. ಮತ್ತು ನಾವು ಈ ವರ್ಷದ ಸಂಜೆಯಲ್ಲಿ, ದೇವರು ಇದನ್ನು ಆಶೀರ್ವದಿಸಿ ನಮಗೆ ಕೊಡ ಬೇಕೆಂದು, ಆತನಿಗೆ ಒಪ್ಪಿಸುತ್ತೇವೆ. ನಮಗೆ ಆಗುವ ದೇವರ ಉಪಕಾರವು ಎಷ್ಟು ದೊಡ್ಡದೆಂದು ನಾವು ಚನ್ನಾಗಿ ತಿಳಕೊಳ್ಳುವ ಹಾಗೆ, ಈಗ ಲೋಕದಲ್ಲಿ ಎಷ್ಟು ಘಂಟೆ ಎಂಬ ಪ್ರಶ್ನೆಗೆ ಕೆಲವು ಉತ್ತರಗಳನ್ನು ಕೊಡ ಮನಸ್ಸಾಗಿದ್ದೇನೆ: ಕ್ರಿಸ್ತನು ಕಾಲದ ಗುರ್ತುಗಳನ್ನು ಪರೀಕ್ಷಿಸಿ, ಸಮಯವು ಎಂಥಾದ್ದೆಂದು ತಿಳಕೊಳ್ಳದ ಫರಿಸಾಯರನ್ನು ಗದರಿಸುತ್ತಾನೆ. ಹಾಗಾದರೆ ಕಾಲದ ಗುರ್ತುಗಳಿಂದ ಲೋಕವೆಂಬ ಗಡಿಯಾರದಲ್ಲಿ ಎಷ್ಟು ಘಂಟೆ ಅದೆ ಎಂದು ನಾವು ತಿಳಕೊಳ್ಳ ಬಹುದು. ವಿಶೇಷವಾಗಿ ಮೂರು ತರದ ಕಾರ್ಯಗಳಿಂದ ತಿಳಿಯ ಬಹುದು; ಅವು ಯಾವವಂದರೆ, ೧) ಸೃಷ್ಟಿಯಲ್ಲಿ ಆಗುವ ಭಯಂಕರವಾದ ಸಂಗತಿಗಳೂ, ೨) ಯುದ್ಧಗಳೂ ಯುದ್ಧಗಳ ಸುದ್ದಿಗಳೂ, ೩) ಕೆಲವರು ಸತ್ಯವನ್ನು ಬಿಟ್ಟು ಕಲಬೆರಿಕೆಯಾದ ಮಾರ್ಗದಲ್ಲಿ ಶೇರ ಮನಸ್ಸು ಮಾಡುವದೂ, ಇವೇ.

ಭಯಂಕರವಾದ ಸಂಗತಿಗಳು ಯಾವವೆಂದರೆ: ಅಮೇರಿಕದ ದಕ್ಷಿಣದಲ್ಲಿರುವ ಪೇರುವಿನಲ್ಲಿ ಇತ್ತಲಾಗೆ ಒಂದು ದೊಡ್ಡ ಭೂಕಂಪವಾಗಿ, ೬೦೦೦೦ ಜನರು ಸತ್ತು ಹೋದರು. ಆಗ ಸಮುದ್ರದ ಅಡಿ ನಡುಗಿ, ಸಮುದ್ರದ ಒಂದು ದೊಡ್ಡ ತೆರೆಯು ನೆಗಿದು ಬಂದು, ಅನೇಕ ಪಟ್ಣ ಗ್ರಾಮಗಳು ಮುಣುಗಿ ಹೋದವು. ಬೆಂಕಿಯು ಬಹಳ ಆಸ್ತಿಯನ್ನು ದಹಿಸಿ ಬಿಟ್ಟಿತು. ಒಂದು ಪಟ್ಣವಿದ್ದಲ್ಲಿ ಒಂದು ಕೆರೆಯಾಯಿತು. ಭೂಮಿಯು ತನ್ನ ಬಾಯಿ ತೆರದು ಕೆಡದೆ ಇದ್ದ ೫೦೦ ಶವಗಳನ್ನು ಕಾರಿತು. ಮೆಕ್ಸಿಕೋ ದೇಶದಲ್ಲಿ ಒಂದು ಹೊಸ ಜ್ವಾಲಾಮುಖಿ ಗಿರಿಯು ತನ್ನ ಬಾಯಿ ತೆರಿಯಿತು. ವೆಸ್ತಿಂದ್ಯ ದ್ವೀಪಗಳಲ್ಲಿ ಒಂದು ಮುಣುಗಿ ಹೋಯಿತು. ಸೆಂಡ್ವಿಚ್ ದ್ವೀಪಗಳಲ್ಲಿ ಇತ್ತಲಾಗೆ ಭೂಕಂಪಗಳಾಗಿ, ಜ್ವಾಲಾಮುಖಿಗಳಿಂದ ಬೆಂಕಿಯು ಹೊರಟು ಬಂತು. ಅದಲ್ಲದೆ ಅನೇಕ ಸ್ಥಳಗಳಲ್ಲಿ ನೀರಿನ ಮತ್ತು ಬೆಂಕಿ

ಯ ಉಪದ್ರವು ಬಹಳವಾಗುತ್ತಾ ಇದೆ. ಈ ಸಂಗತಿಗಳಿಗಿಂತ ಹೆಚ್ಚು ಭಯಂಕರವಾದ ಸಂಗತಿ ಯಾವದಂದರೆ—ಅಂಥಾ ಸಮಯಗಳಲ್ಲಿ ಕಳ್ಳರು ಬಂದು, ಓಡಿ ಹೋದವರ ಆಸ್ತಿ ಸೊತ್ತುಗಳನ್ನು ಕಸ ಕೊಂಡು ಹೋದರು. ರೋಮಿಾಯಳಾದ ಸ್ಪೇನ್ ದೇಶದ ರಾಣಿಯು ದುಷ್ಟಳಾಗಿ, ದೇವರ ವಾಕ್ಯವನ್ನು ಓದ ಬಾರದೆಂದು ಅಪ್ಪಣೆ ಕೊಟ್ಟಿದ್ದಳು. ಆದದರಿಂದ ಪ್ರಜೆಗಳು ತಮಗೆ ದೇವರ ವಾಕ್ಯವನ್ನು ಓದ ಸ್ವತಂತ್ರವಿರ ಬೇಕೆಂದು ಕಲಹಿಸಿದ್ದರಿಂದ, ಆಕೆಯು ಓಡಿ ಹೋಗಿ ಪರದೇಶದಲ್ಲಿದ್ದಾಳೆ; ಆದದರಿಂದ ಆಕೆಯ ಪ್ರಜೆಗಳು ಸ್ವತಂತ್ರರಾಗಿರುತ್ತಾರೆ. ಇದು ಲೋಕದಲ್ಲಿ ದೊಡ್ಡ ಸಂಗತಿ. ಅದೇ ಪ್ರಕಾರ ಮದಗಾಸ್ಕರ ದ್ವೀಪದವರಿಗೂ ದೇವರ ವಾಕ್ಯವನ್ನು ಓದ ಸ್ವತಂತ್ರ ಶಿಕ್ಕಿಯದೆ. ಅಲ್ಲಿಯೂ ಅನೇಕರು, ಮುಖ್ಯವಾಗಿ ರಾಣಿಯು, ಕ್ರೈಸ್ತಧರ್ಮವನ್ನು ಅಂಗೀಕರಿಸುತ್ತಾರೆ. ವಿಲಾಯತಿಯಲ್ಲಿ ಒಂದು ಯುದ್ಧದ ವಾಸನೆ ಅದೆ. ವಿಶೇಷವಾಗಿ ಫ್ರೆಂಚ ಮಹಾರಾಜನು ಯುದ್ಧಪ್ರಿಯನಾಗಿರುತ್ತಾನೆ. ಕೋಟೆಗಳೂ ಸೈನ್ಯಗಳೂ ಯುದ್ಧ ಹಡಗಗಳೂ ಎಲ್ಲಾ ಕಡೆಯಲ್ಲಿಯೂ ಹೆಚ್ಚೆಚ್ಚಾಗುತ್ತವೆ. ಯುದ್ಧವು ಇಂದೋ ನಾಳೆಯೋ ಎಂಬದು ಗೊತ್ತಿಲ್ಲ. ಇದಲ್ಲದೆ ರೋಮಿಾಯರೂ ಸುವಾರ್ತಾಪಕ್ಷದವರೂ ಒಂದಾಗ ಬೇಕೆಂದು ಆಶಿಸುವವರು ಪ್ರೊತಸ್ತಂತ ಕ್ರೈಸ್ತರಲ್ಲಿ ಅನೇಕರು ಇರುತ್ತಾರೆ. ಎರಡು ಕಡೆಯವರೂ ಒಬ್ಬರಿಗೊಬ್ಬರು ಎಡತಡೆಯಾದವುಗಳನ್ನು ಬಿಡ ಬೇಕು. ಮತ್ತು ಒಂದೇ ಕುಟುಂಬವಾಗ ಬೇಕು ಎಂದು ಪ್ರೊತಸ್ತಂತರಲ್ಲಿ ಕೆಲವರು, ವಿಶೇಷವಾಗಿ ಇಂಗ್ಲಾಂಡಿನಲ್ಲಿ, ಪ್ರಯತ್ನ ಮಾಡುತ್ತಾರೆ. ಆದರೆ ರೋಮಿಾಯ ಕಥೋಲಿಕರು ತಮ್ಮದನ್ನು ಸ್ವಲ್ಪವಾದರೂ ಬಿಡಲಿಕ್ಕಿಲ್ಲವೆಂದು ನಾವು ಬಲ್ಲೆವು. ಹಾಗಾದರೆ ಎರಡನ್ನೂ ಒಂದಾಗ ಬೇಕೆಂದು ಹೇಳುವ ಪ್ರೊತಸ್ತಂತರು ಪೂರ್ಣವಾಗಿ ರೋಮಿಾಯ ಪಕ್ಷವನ್ನು ಅನುಸರಿಸುವರೆಂಬದಕ್ಕೆ ಎಷ್ಟು ಮಾತ್ರವೂ ಸಂಶಯವಿಲ್ಲ. ಈಗ ನಾವು ಕೇಳಿದ್ದು ಮತ್ತಾಯ ೨೪ನೇ ಸಂಧಿಯಲ್ಲಿ ಹೇಳಿದ್ದಕ್ಕೆ ಸರಿ ಬೀಳುತ್ತದೆ. ಲೋಕದ ಗಡಿಯಾರದಲ್ಲಿ ಎಷ್ಟು ಘಂಟೆ ಎಂಬದಕ್ಕೆ, ಕರ್ತನು ಸವಿಾಪವಾಗಿದ್ದಾನೆ, ಅನ್ನ ಬೇಕು. ಇಂಥಾ ಮನಸ್ಸಿನಿಂದ ಈ ದೇವಾಲಯವನ್ನು ಕರ್ತನ ಕೈಯಿಂದ ತಕ್ಕೊಳ್ಳುವಾ.

ಅದರ ಬಳಿಕ ಸ್ಟೋಲ್ಜ ಧೊರೆಯ ಭಾಷಣ ಆರಂಭವಾಯಿತು:—ನಮ್ಮ ದೇವಾರಾಧನೆಯ ಪದ್ಧತಿಯಲ್ಲಿ ನಾವು ಓದುವದೇನಂದರೆ: ನಿಶ್ಚಯವಾಗಿ ಇಲ್ಲಿಯೂ ದೇವರ ಮಂದಿರವೂ ಪರಲೋಕದ ಬಾಗಲೂ ಅದೆ. ದೇವಾಲಯ ಅಂದರೆ ದೇವರು ವಾಸ ಮಾಡುವ ಸ್ಥಳವು. ಆದರೂ ಯೆಶಾಯನ ೬೬ನೇ ಸಂಧಿ ೧. ೨ನೇ ಶ್ಲೋಕಗಳನ್ನೂ, ೫೭ನೇ ಸಂಧಿ ೧೫ನೇ ಶ್ಲೋಕವನ್ನೂ ನೋಡಿದರೆ, ಯೆಹೋವನು ಕೈಯಿಂದ ಕಟ್ಟಿದ ಮಂದಿರದಲ್ಲಿ ವಾಸಿಸದೆ, ಉನ್ನತ ಪರಿಶುದ್ಧ ಸ್ಥಳದಲ್ಲಿ ಇದ್ದಾನೆ. ಇದಾಗಿಯೂ ಈ ಮನೆಗೆ ಸರಿಯಾಗಿ ದೇವಾಲಯವೆಂಬ ಹೆಸರಿಡ ಬಹುದು. ಎಲ್ಲಿ ದೇವರ ವಾಕ್ಯವೂ ರಾತ್ರಿಭೋಜನ ಸ್ನಾನವೆಂಬ ವಾಕ್ಯಗುರುತುಗಳೂ ಇರುತ್ತವೋ ಅಲ್ಲಿ ದೇವರು ಇದ್ದಾನೆ. ಎಲ್ಲಿ ಇಬ್ಬರು ಮೂವರು ನಮ್ಮ ಕರ್ತನ ಹೆಸರಿನಲ್ಲಿ ಕೂಡಿ ಬರುತ್ತಾರೋ ಅಲ್ಲಿ ಆತನು ಅವರ ಮಧ್ಯಕ್ಕೆ ಬರುತ್ತಾನೆ. ಒಂದು ಪ್ರಕಾರ ಕ್ರೈಸ್ತರ ಪ್ರತಿ ಮನೆಯು ಒಂದು ದೇವಾಲಯವಾಗಿರ ಬೇಕು; ಯಾಕಂದರೆ ದೇ

ವರ ವಾಕ್ಯವು ನಮ್ಮ ಮನೆಗಳಲ್ಲಿಯೂ ಐಶ್ವರ್ಯವಾಗಿ ವಾಸಿಸ ಬೇಕು. ಆದರೆ ಇದು ಪ್ರತ್ಯೇಕ ರೀತಿಯಿಂದ ಈ ಸ್ಥಳದಲ್ಲಿ ನಡೆಯುವ ಕಾರಣ, ನಾವು ಈ ಮಂದಿರವನ್ನು ಪ್ರತಿಷ್ಠೆ ಮಾಡಿ, ದೇವರಿಗೆ ಒಪ್ಪಿಸಿ ಕೊಟ್ಟು, ಆತನ ಹೆಸರಿನ ಮಹಿಮೆ ಇಲ್ಲಿಯೂ ಪ್ರಕಟವಾಗ ಬೇಕೆಂದು ಅಪೇಕ್ಷಿಸಿ, ಪ್ರಾರ್ಥಿಸುತ್ತೇವೆ. ಮೇಲೆ ಹೇಳಿದ ವಚನಗಳಲ್ಲಿ ಮುಂದೆ ಓದಿದರೆ, ಮತ್ತೊಂದು ತರದ ದೇವಾಲಯ ಉಂಟೆಂಬದು ಸಹಜವು; ಅದು ಯಾವದಂದರೆ, ಮನುಷ್ಯಹೃದಯವು. ಅಲ್ಲಿ ದೇವರು ವಾಸ ಮಾಡಲಿಕ್ಕೆ ಮನಸ್ಸಾಗಿದ್ದಾನೆ. ಎಲ್ಲರ ಹೃದಯಗಳಲ್ಲಿ ಅಲ್ಲ, ಸ್ವನೀತಿಯಿಂದಾಗಲಿ ಗರ್ವದಿಂದಾಗಲಿ ಸ್ವಬುದ್ಧಿ ಸ್ವತ್ರಾಣಗಳಿಂದಾಗಲಿ ತುಂಬಿದಂಥಾ ಹೃದಯಗಳಲ್ಲಿ ದೇವರಿಗೆ ಸ್ಥಳ ಶಿಕ್ಕದು. ಆದರೆ ದೀನನೂ ಜಜ್ಜಲ್ಪಟ್ಟ ಮನಸ್ಸುಳ್ಳವನೂ ಆತ್ಮದಲ್ಲಿ ಬಡವನೂ ಏನು ಇಲ್ಲದವನೂ, ಇವರ ಕಡೆಗೆ ದೇವರು ಕನಿಕರದಿಂದ ತಿರುಗಿ, ಅವರ ಹೃದಯಕ್ಕೆ ಬಂದು ವಾಸ ಮಾಡಿ, ತನ್ನ ಮಹಿಮೆಯನ್ನು ಪ್ರಕಟಿಸುತ್ತಾನೆ. ಇದರ ಮೂಲವಾಗಿ ಅವರು ಯೇಸು ಕ್ರಿಸ್ತನ ಅಂಗಗಳೂ ಹೊಸ ಯೆರೂಸಲೇಮಿನ ಗೃಹಸ್ಥರೂ ಆಗಿ, ತಮ್ಮ ಶರೀರವು ಪರಿಶುದ್ಧಾತ್ಮನ ದೇವಾಲಯವೆಂದು, ಅದನ್ನು ಇನ್ನು ಮುಂದೆ ಪಾಪದ ಸೇವೆಗೆ ಒಪ್ಪಿಸುವದಿಲ್ಲ. ಯೇಸು ಕ್ರಿಸ್ತನ ಶರೀರವೆಂಬ ಸರ್ವದೇವಸಭೆಯು ಪರಿಶುದ್ಧ ಬರಹದಲ್ಲಿ ಆತ್ಮೀಕ ದೇವಾಲಯ ಅನ್ನಿಸಿ ಕೊಳ್ಳುತ್ತದೆ. ಈ ಮಂದಿರವು ಜೀವವಿಲ್ಲದ ಕಲ್ಲುಗಳಿಂದ ಹ್ಯಾಗೊ, ಹಾಗೆ ಆತ್ಮೀಕ ದೇವಾಲಯವು ಸದ್ವಿಶ್ವಾಸಿಗಳ ಸಮೂಹದಿಂದ ಕಟ್ಟುತ್ತದೆ. ಅವರನ್ನು ಜೀವವುಳ್ಳ ಕಲ್ಲುಗಳಾಗಿ, ದಿವ್ಯ ಶಿಲ್ಪಿಗಾರನು ತಮ್ಮ ತಮ್ಮ ಸ್ಥಳದಲ್ಲಿ ಸೇರಿಸಿ, ಪ್ರೀತಿ ಎಂಬ ಸುಣ್ಣದಿಂದ ಕೂಡಿಸುತ್ತಾನೆ. ಆದರೆ ಇಲ್ಲಿ ಕಟ್ಟುವಾಗ ಒಂದೊಂದು ಕಲ್ಲು ಕೆತ್ತ ಬೇಕಾಯಿತು; ಇಲ್ಲಾದರೆ ಸರಿಯಾದ ಗೋಡೆಯೂ ಭದ್ರವಾದ ಕಟ್ಟುವಿಕೆಯೂ ಅಸಾಧ್ಯವಾಗುತ್ತಿತ್ತು. ಅದೇ ಪ್ರಕಾರ ದೇವರ ಮಂದಿರದ ಜೀವವುಳ್ಳ ಕಲ್ಲುಗಳಾದ ನಮ್ಮನ್ನು ಕರ್ತನು ಕೆತ್ತಿ ಸಿದ್ಧ ಮಾಡ ಬೇಕು. ಇದು ತನ್ನ ವಾಕ್ಯದಿಂದಲೂ ಆತ್ಮದಿಂದಲೂ ಅಲ್ಲದೆ ಶಿಕ್ಷೆಯಿಂದಲೂ ಆಗುತ್ತದೆ. ಈ ಸಿದ್ಧ ಮಾಡುವ ಕೆಲಸದಿಂದ ನಮಗೆ ಒಂದೊಂದು ಸಾರಿ ಬಹು ನೋವು ಆಗುತ್ತದೆ; ಯಾಕಂದರೆ ನಾವು ಜೀವವಿಲ್ಲದ ಕಲ್ಲುಗಳಲ್ಲ. ಆದರೆ ದ್ರಾಕ್ಷೇ ಬಳ್ಳಿಯಲ್ಲಿ ಪ್ರಯೋಜನವಿಲ್ಲದ ಕುಡಿಗಳನ್ನು ಹ್ಯಾಗೆ ಕಡಿಯುತ್ತಾರೋ, ಹಾಗೆಯೇ ನಮ್ಮಿಂದ ದೇವರ ರಾಜ್ಯವನ್ನು ಸೇರಕೂಡದಂಥಾ ಸ್ವಭಾವಿಕ ದುರ್ಗುಣ ಹೋಗ ಬೇಕು. ಈ ಕಾರ್ಯವು ಇಲ್ಲಿ ಇನ್ನು ಮುಂದೆ ಸಾರುವ ದೇವರ ವಾಕ್ಯದ ಮುಖಾಂತ್ರ ಸಹಾ ನಡಿಯ ಬೇಕು. ಅದಕ್ಕೂ ನಮ್ಮಲ್ಲಿ ಪ್ರಯತ್ನಿಸುವ ಆತ್ಮಕ್ಕೂ ಆತನು ನಮ್ಮನ್ನು ನಡಿಸುವ ರೀತಿಗೂ ನಾವು ಅಡ್ಡ ಮಾಡದಿದ್ದರೆ, ನಮ್ಮ ದೇವಾರಾಧನೇ ಪದ್ಧತಿಯ ಮತ್ತೊಂದು ಬಿನ್ನಹದ ಮಾತು ನಮ್ಮಲ್ಲಿ ಸತ್ಯವಾಗುವದು; ಯಾವದೆಂದರೆ: ನೀನೇ ಓ ಕರ್ತನಾದ ಯೇಸು ಕ್ರಿಸ್ತನೇ! ಮೂಲೇ ಕಲ್ಲೂ ಅಪೊಸ್ತಲವೂ ಪ್ರವಾದಿಗಳೂ ಅಸ್ತಿವಾರವೂ ಆಗಿರುವ ದೇವರ ಮಂದಿರದಲ್ಲಿ ನಾವು ಜೀವವುಳ್ಳ ಕಲ್ಲುಗಳಾಗಿ ಕಟ್ಟಲ್ಪಟ್ಟು, ಸೈತಾನನಿಂದಲೂ ಲೋಕದಿಂದಲೂ ಬರುವ ಎಲ್ಲಾ ಶೋಧನೆಗಳಿಗೆ ಭದ್ರರಾಗಿದ್ದು, ಕಡೇಲಿ ವಿಶ್ವಾಸದ ಫಲವಾಗಿರುವ ಪ್ರಾಣದ ರಕ್ಷಣೆಯನ್ನು ಹೊಂದುವ ಹಾಗೆ ದಯ ಮಾಡು. ಆಮೆನ್.

ತದನಂತರ ಮುಲ್ಕಿಯ ಮಿಶನೆರಿ ಮಾರ್ಕ್ ಧೊರೆ, ಮೊದಲು ಮತ್ತಾಯ ೨೧, ೧೨. ೧೩. ಓದಿ, ಮಾತಾಡಲಾರಂಭಿಸಿದರು:—ಈ ಹೊತ್ತು ಸಂತೋಷಕ್ಕೆ ಒಂದು ದೊಡ್ಡ ಕಾರಣ ಉಂಟು. ಇಂಥಾದ್ದರ ವಿಷಯವಾದ ಮುಖ್ಯ ಆಶೆ ಅರಸನಾದ ದಾವೀದನಿಗೆ ಇತ್ತು; ಆದರೆ ಅವನು ಆ ಆಶೆಯನ್ನು ಪೂರೈಸಲಾಗಲಿಲ್ಲ; ಅವನ ಮಗನಿಂದ ಅದಾಯಿತು. ಸೊಲೊಮೋನನು ಒಂದು ದೇವಾಲಯವನ್ನು ಕಟ್ಟಿಸಿದನು, ಅದನ್ನು ಪ್ರತಿಷ್ಠಿಸಿದನು; ಆದರೆ ಇಸ್ರಯೇಲ್ಯರು ಬೇಗ ಶೆರೆಗೆ ಹೋಗ ಬೇಕಾಯಿತು. ಶೆರೆಯಿಂದ ತಿರಿಗಿ ಬರುವಾಗ್ಯೆ ದೇವಾಲಯವನ್ನು ಕಟ್ಟ ಬೇಕೆಂಬದು ಅವರ ಮೊದಲನೆ ಅಪೇಕ್ಷೆಯಾಗಿತ್ತು. ನಿಮಗೆ ಸಹ ಒಂದು ದೇವಾಲಯ ಶಿಕ್ಕಿತು; ಅದನ್ನು ಪ್ರಯೋಗಿಸಿರಿ; ಯಾಕಂದರೆ ಕೆಲವರು ಅದನ್ನು ಕೆಡಿಸುತ್ತಾರೆ. ಆದದರಿಂದ ದೇವಾಲಯದ ದುಷ್ಪ್ರಯೋಗವೇನೆಂದೂ ಸುಪ್ರಯೋಗವೇನೆಂದೂ ವಿಚಾರಿಸುವಾ! ಕ್ರಿಸ್ತನ ಸಮಯದಲ್ಲಿ ದೇವಾಲಯಕ್ಕೆ ಬಂದವರಲ್ಲಿ ಅನೇಕರು ವ್ಯಾಪಾರ ಮಾಡಿದರು. ನೀವು ವ್ಯಾಪಾರ ಮಾಡುವದಿಲ್ಲ ಸರಿ; ಹೃದಯಗಳಲ್ಲಿ ನಿಮಗಿರುವವುಗಳನ್ನೆಲ್ಲ ತರುತ್ತೀರಿ. ಆದದರಿಂದ ಅಂದಿನ ಹಾಗೆಯೇ ಇಂದೂ ವ್ಯಾಪಾರಸ್ಥರು ಇದ್ದಾರೆ; ಇದರಿಂದ ದೇವಾಲಯವನ್ನು ಅಶುದ್ಧ ಮಾಡುತ್ತಾರೆ. ಇದು ಆಗದ ಹಾಗೆ ನೋಡಿ ಕೊಳ್ಳಿರಿ. ಕೆಲವರು ವಾಕ್ಯವನ್ನು ಕೇಳುತ್ತಾರೆ, ತಿಳಿಯುತ್ತಾರೆ; ಆದರೆ ಬೇಗ ಬಿಟ್ಟು ಬಿಡುತ್ತಾರೆ. ನಾವು ಅಂಥವರಾಗದೆ, ದೇವರ ಮನೆಯನ್ನು ಸುಪ್ರಯೋಗದಲ್ಲಿರಿಸ ತಕ್ಕದ್ದು. ದೇವರ ಮನೆಯು ಪ್ರಾರ್ಥನೆಯ ಮನೆಯಾಗಿದೆ; ಆದ್ದರಿಂದ ಪ್ರಾರ್ಥನೆಯೇ, ದೇವರ ಧ್ಯಾನವೇ ಇಲ್ಲಿ ಮುಖ್ಯವಾಗಿ ನಡಿಯ ತಕ್ಕದ್ದು. ದೇವರಿಗೆ ಪ್ರಾರ್ಥಿಸ ನಮಗೆ ಎಷ್ಟೋ ಕಾರಣಗಳವೆ ಎಂದು ಆಲೋಚನೆ ಮಾಡಿ ನೋಡಿರಿ. ಯಾವಾಗಲೂ ಎಡೆ ಬಿಡದೆ ಪ್ರಾರ್ಥಿಸ ಬೇಕು; ದೇವರ ಮನೆಯಲ್ಲಿರುವಾಗಲೂ ಅದನ್ನು ದೂರದಿಂದ ನೋಡುವಾಗಲೂ ಅದನ್ನು ನೆನಸುವಾಗಲೂ, ಎಲ್ಲಾ ಸಮಯಗಳಲ್ಲಿ ಪ್ರಾರ್ಥಿಸ ಬೇಕು. ಹೀಗೆ ಮಾಡಿದರೆ, ದೇವರ ಆಶೀರ್ವಾದವು ಬರುವದು; ಆಮೆನ್, ಎಂದು ಹೇಳಿ ತೀರಿಸಿದರು.

ಆ ಮೇಲೆ ಉಚ್ಚಿಲದ ಉಪಪ್ರಸಂಗಿಯಾದ ಸೆಬಸ್ತಿಯನ್ ಅಯ್ಯ ಮಾತಾಡಲಾರಂಭಿಸಿದರು:—ಮಾಂಸಕ್ಕೆ ಕಷ್ಟವಾದರೂ ಪ್ರಯಾಸವಾದರೂ ಧೈರ್ಯವಾಗಿರಿ; ದೇವರು ನಿಮ್ಮನ್ನು ಬಿಡನು. ಇಂದು ಆದ ಸ್ನಾನವೂ ಈ ದೇವಾಲಯವೂ ಅದಕ್ಕೆ ಗುರ್ತಾಗಿದೆಯಲ್ಲ! ಲೇವಿಕ ೨೬. ೧೧, ೧೨; ಈ ಮಾತು ಇಸ್ರಯೇಲ್ಯರಿಗೆ ಬಂತು. ಸಾಕ್ಷಿಯ ಗುಡಾರದಲ್ಲಿ ದೇವರ ನ್ಯಾಯಪ್ರಮಾಣವಿತ್ತು; ಅಲ್ಲಿ ಬಲಿ ಅರ್ಪಿಸಿದರು; ದೇವರ ಸಂಗಡ ಸಮಾಧಾನವಾದ ಹಬ್ಬ ಮೊದಲಾದ ಪ್ರತ್ಯೇಕ ಸಮಯಗಳಲ್ಲಿ ಬಲಿ ಅರ್ಪಿಸಿ, ಧೂಪ ಸುಟ್ಟರು. ದೇವರ ಮಹಿಮೆಯು ಆ ಗುಡಾರದಲ್ಲಿ ವಾಸವಾಗಿತ್ತು. ಹೀಗೆ ದೇವರು ಮಹಿಮೆಯಿಂದ ಅವರ ಮಧ್ಯದಲ್ಲಿ ವಾಸವಾಗಿದ್ದನು. ಆತನು ಅವರನ್ನು ಕ್ರಯಕ್ಕೆ ಕೊಂಡು ಕೊಂಡು, ಹದ್ದು ಮರಿಗಳನ್ನು ಹ್ಯಾಗೋ ಹಾಗೆ ಹೊತ್ತು ಕೊಂಡನು. ನಿಮ್ಮನ್ನು ನಾನು ಹೇಸುವದಿಲ್ಲ; ಸ್ನೇಹಿಸುತ್ತೇನೆ, ನಾನು ನಿಮ್ಮ ಮಧ್ಯದಲ್ಲಿರುವಾಗ, ಅಶುದ್ಧವಾದದ್ದು ನಿಮ್ಮ ಮಧ್ಯ

ದಲ್ಲಿರ ಬಾರದು; ನನ್ನ ಕಟ್ಟಳೆಗಳನ್ನು ಕೈಕೊಳ್ಳ ಬೇಕೆಂದು ಆತನು ಅವರಿಗೆ ಹೇಳಿದನು. ನಮಗೂ ಈ ವಾಗ್ದತ್ತ ಉಂಟು. ದೇವರು ನಮ್ಮನ್ನು ಅಂಧಕಾರದಿಂದ ಕರೆದು, ತನ್ನ ಪರಿಶುದ್ಧ ಸ್ನಾನದ ಮುಖಾಂತರ ಆತನ ಸಭೆಯಲ್ಲಿ ಶೇರಿಸಿದನು. ಅದು ನಾವು ಆತನ ಜನವಾಗಿರುವದರಿಂದಲೇ. ಮತ್ತು ನಿಮ್ಮ ಮಧ್ಯದಲ್ಲಿರುತ್ತೇನೆ, ಇರುವೆನು ಎಂದು ವಾಗ್ದತ್ತ ಮಾಡಿದ್ಧಾನೆ; ಹೀಗೆ ಈ ಮನೆಯಲ್ಲಿಯೂ ಪ್ರಾರ್ಥನೆ ಎಂಬ ಧೂಪಬಲಿ ಅರ್ಪಿಸ ಸ್ಥಳ ಕೊಟ್ಟದ್ಧಾನೆ; ತನ್ನ ವಾಕ್ಯದಿಂದ ನಮ್ಮ ಸಂಗಡ ಮಾತಾಡಿ, ತನ್ನನ್ನು ಪ್ರಕಟಿಸಿದ್ಧಾನೆ. ಅದು ಪಾಪಕ್ಕೆ ಎದುರು ನಿಲ್ಲುತ್ತದೆ. ದೇವರು ತನ್ನ ವಾಕ್ಯವೆಂಬ ಆಹಾರವನ್ನು ಕೊಡುವದಕ್ಕೆ ಬೋಧಕರನ್ನು ಕೊಟ್ಟದ್ಧಾನೆ. ಆ ಆಹಾರವನ್ನು ತಕ್ಕೊಂಡು, ನಿತ್ಯಜೀವಕ್ಕೆ ಬೆಳಿಯ ಕೊಟ್ಟದ್ಧಾನೆ. ಮತ್ತು ನಿಮ್ಮ ಸಂಗಡ ನಡಿಯುತ್ತೇನೆಂತಲೂ ಹೇಳಿದ್ಧಾನೆ. ಆತನು ಬರುವಾಗ ನಾವು ಆತನನ್ನು ಅಂಗೀಕರಿಸ ಬೇಕು. ನಾವು ನಿದ್ದೆ ಮಾಡಿದ್ದಾದರೆ, ನಮಗೆ ರೋಗ ಹತ್ತಿದ ಹಾಗಿರುವದು; ಆದದರಿಂದ ಯಾವಾಗಲೂ ಎಚ್ಚತ್ತಿರುವ; ಆಮೆನ್, ಅಂದರು

ಕಡೆಯಲ್ಲಿ ಉಡ್ವಿಯ ಮಿಲ್ಲರ್ ಧೊರೆಯು ಮಾತಾಡಲಾರಂಭಿಸಿದರು, ಏನಂದರೆ: ಈ ಧೇವಾಲಯದ ಮಾಡಿನಲ್ಲಿ ಒಂದು ಕಡೆಯಲ್ಲಿ ಹಂಚಿನಿಂದ ರೂಪಿಸಿರುವ ೬ ಕ್ರೂಜೆಯ ಗುರ್ತುಗಳನ್ನು ಕುರಿತು ಮಾತಾಡುವ. ಅದರಲ್ಲಿರುವ ೧ನೇ ಕ್ರೂಜೆಯು ಕರ್ತನು ಗೊಲ್ಗಥದಲ್ಲಿ ಕ್ರೂಜೆಯಲ್ಲಿ ತೀರಿದನೆಂಬದನ್ನು ನಮ್ಮ ನೆನಪಿಗೆ ತರುತ್ತದೆ. ೨ನೇ ಕ್ರೂಜೆಯನ್ನು ಹೊರಗಿನವರು ನೋಡಿದರೆ, ಅವರಿಗೆ ಕ್ರೂಜೆಯಲ್ಲಿ ಕ್ರಿಸ್ತನಿಗೆ ಆದ ಸಂಗತಿಗಳ ನೆನಪು ಬರುತ್ತದೆ. ಆದರೆ ನಮಗೆ ಅದರಿಂದ ತಂದೆಯ ಪ್ರೀತಿಯೂ ಕ್ರಿಸ್ತನ ಪ್ರೀತಿಯೂ ನೆನಪಿಗೆ ಬಂದು, ನಮ್ಮ ಹೃದಯವು ಕರಗ ಬೇಕು. ಅದು ನಾವು ಕ್ರಿಸ್ತನನ್ನು ನಂಬುತ್ತೇವೆಂಬ ನಮ್ಮ ವಿಶ್ವಾಸದ ಗುರ್ತಾಗಿರ ಬೇಕು. ೩ನೇ ಕ್ರೂಜೆಯನ್ನು ನೋಡುವಾಗ್ಯೆ ನಮಗೆ ಕ್ರೂಜೆಯಿಂದ ಸಮಾಧಾನ ಬಂತು ಎಂಬ ಅದರ ಫಲವು ನೆನಪಾಗ ಬೇಕು. ೪ನೇ ಕ್ರೂಜೆಯನ್ನು ನೋಡಿದರೆ, ನನ್ನ ಹಿಂದೆ ಬರ ಬೇಕಾದವನು ತನ್ನನ್ನು ಬೊಂಕಿ, ಕ್ರೂಜೆಯನ್ನು ಹೊತ್ತು ಕೊಂಡು, ನನ್ನ ಹಿಂದೆ ಬರಲಿ ಎಂಬ ಅದರ ಹಂಗು ನಮಗೆ ನೆನಪಾಗ ಬೇಕು. ೫ನೇ ಕ್ರೂಜೆಯು ಯುದ್ಧದ ಗುರ್ತು, ಕ್ರೂಜೆ ಯುದ್ಧದ ಕಥೆಯು. ೬ನೇ ಕ್ರೂಜೆಯು ಜಯದ ಗುರ್ತು. ೩ನೇ ಶತಮಾನದಲ್ಲಿ ಜೀವಿಸಿದ ಮಹಾರಾಜನಾದ ಕೊನ್‌ಸ್ತಂತೀನನಿಗೆ ಕ್ರೂಜೆಯು ಜಯದ ಗುರ್ತಾಗಿತ್ತು. ಅವನು ಯುದ್ಧಕ್ಕೆ ಹೊರಡುವಾಗ್ಯೆ ಮಧ್ಯಾಹ್ನದಲ್ಲಿ ಆಕಾಶದಲ್ಲಿ ಪ್ರಭೆಯಾದ ಕ್ರೂಜೆಯನ್ನೂ, ಇದರಿಂದ ಜೈಸುವಿ ಎಂಬದನ್ನೂ ಕಂಡು, ತನ್ನ ಧ್ವಜದಲ್ಲಿ ಕ್ರೂಜೆಯ ರೂಪವನ್ನು ಮಾಡಿಸಿ, ಅದರಿಂದ ಜಯವನ್ನು ಹೊಂದಿದನು. ಅದೇ ಪ್ರಕಾರ ಕ್ರಿಸ್ತನ ಕ್ರೂಜೆಯು ನಮಗೆ ಜಯವಾಯಿತು, ಜಯವಾಗುವದು ಎಂಬದರ ಗುರ್ತಾಗಿದೆ ಎಂದು ಹೇಳಿ, ಪ್ರಾರ್ಥನೆ ಮಾಡಿ ತೀರಿಸಿದರು.

(ಸೆಬಸ್ತಿಯನಯ್ಯ ಬರದು ಕೊಟ್ಟದ್ದು.)

ಇಂಡ್ಯಾನನ ಬಿಳೆ ಗರಿ.

ಯಾಕಂದರೆ, ಯೆಹೋವನೇ, ನೀನು ನನ್ನ ಆಶ್ರಯವಾಗಿದ್ಧೀ; ಮಹೋನ್ನತನನ್ನು ನಿನ್ನ ಸ್ಥಾನವಾಗಿ ಇಟ್ಟಿದ್ದೀ. ನಿನಗೆ ಕೇಡು ಮುಟ್ಟದು; ಬಾಧೆಯು ನಿನ್ನ ಗುಡಾರಕ್ಕೆ ಸಮೀಪಿಸದು. (ಕೀರ್ತ. ೯೧, ೯. ೧೦.)

ಯೆಹೋವನ ಹೆಸರು ಬಲವಾದ ಬುರುಜಾಗಿದೆ; ನೀತಿವಂತನು ಅದಕ್ಕೆ ಓಡಿ, ಭದ್ರವಾಗಿರುತ್ತಾನೆ. (ಸಾಮ. ೧೮, ೧೦.)

ಅವನು ತನ್ನನ್ನು ಆಶ್ರಯಿಸಿ ಕೊಳ್ಳುವವರಿಗೆ ಗುರಾಣಿಯಾಗಿದ್ದಾನೆ. (ಸಾಮ. ೩೦, ೫.)

ಈ ದಯಾಳು ವಾಗ್ದತ್ತಗಳ ಸತ್ಯವು ಅನೇಕ ಸಾರಿ ರುಜುವಾಗಿದೆ.

ಕೆಳಗಿನ ಕಥೆ ಆನಂದಕರವಾದದ್ದೂ ನಿಜವಾದದ್ದೂ.

ಕೆಲ ವರುಷಗಳ ಹಿಂದೆ ಕಡುಕ್ರೂರವಾದ ಕಾಳಗವು ಉತ್ತರ ಅಮೇರಿಕ ದೇಶದ ಹಳುವುಗಳಲ್ಲಿ ಇರುವ ಇಂಡ್ಯಾನರಿಗೂ (ಅಂದರೆ ಆ ದೇಶದ ಬುನಾದಿ ನಿವಾಸಿಗಳು) ಪರದೇಶಗಳಿಂದ ಶೇರಿದವರಿಗೂ ನಡೆಯುತ್ತಿತ್ತು. ಮನೆಗಳು ಸುಟ್ಟು ಹೋದವು; ಹೊಲ ತೋಟಗಳು ಹಾಳಾದವು; ಪುರುಷ ಸ್ತ್ರೀ ಮಕ್ಕಳು ಹತವಾದರು; ನಿವಾಸಿಗಳೆಲ್ಲರು ತಮ್ಮ ಜೀವ ರಕ್ಷಿಸುವದಕ್ಕೋಸ್ಕರ ಓಡಿ ಹೋದರು. ಪ್ರಾರ್ಥನೆಯಲ್ಲಿ ಆಸಕ್ತಿಯುಳ್ಳ ಒಬ್ಬ ಇಂಗ್ಲಿಷ ಕ್ರೈಸ್ತನು ಮಾತ್ರ ತನ್ನ ಸಂಸಾರ ಸಹಿತವಾಗಿ ನಿಂತು ಕೊಂಡನು. ಯಾಕಂದರೆ ದೇವರು ತನ್ನನ್ನು ಇರಿಸಿದ ಸ್ಥಳ ಇದೇ ಎಂದು, ಇದರಲ್ಲಿ ಆತನ ಚಿತ್ತಕ್ಕೆ ಅನುಸಾರವಾಗಿ ಆತನಿಗೆ ಸೇವೆ ಮಾಡ ತಕ್ಕದ್ದೆಂದು ತಿಳು ಕೊಂಡದರಿಂದ, ಅವನು ಕಡಿದಾಡದೆ ತಪ್ಪಿಸಿ ಕೊಳ್ಳದೆ ದೇವರಲ್ಲಿ ಭರವಸವಿಟ್ಟು ಕೊಂಡು, ತಾನು ಇದ್ದಲ್ಲಿ ನೆಲೆಯಾಗಿರ ಬೇಕೆಂದು ನಿಶ್ಚಯ ಮಾಡಿ ಕೊಂಡನು. ಒಂದಾನೊಂದು ಹೊತ್ತಾರೆಯಲ್ಲಿ ಆ ಕಾಡು ಜನರ ಒಂದು ಗುಂಪು ಯುದ್ಧದ ಆರ್ಭಟದಿಂದ ಹಳುವಿನಿಂದ ಹೊರಟು ನೆಟ್ಟಗೆ ತನ್ನ ಮನೆಯ ಕಡೆಗೆ ಬರುವದನ್ನು ಕಂಡನು. ಆಗ ತನ್ನ ಹೃದಯವನ್ನು ಪ್ರಾರ್ಥನೆಯಲ್ಲಿ ದೇವರ ಕಡೆಗೆ ಎತ್ತಿ ಕೊಂಡು, ಅವರಿಗೆದುರಾಗಿ ಹೋಗಿ, ಆ ಸಮೂಹದ ನಾಯಕನ ಕಡೆಗೆ ತನ್ನ ಕೈ ಚಾಚಿದನು. ನಾಯಕನೂ ಅವನ ಯುದ್ಧಸ್ಥರೂ ಆ ಏಕಾಂತವಾದ ಪರವಾಸಿಯನ್ನು ಕಾಣದ ಹಾಗೆ ಹಾದು ಹೋಗಿ, ಅವನ ಮನೆಯನ್ನು ಹೊಕ್ಕು, ಆಯುಧಗಳನ್ನು ಹುಡುಕಿ ಕಾಣಲಿಲ್ಲ; ಕಂಡಿದ್ದಾದರೆ ಅವರು ಬಹುಶಾ ಆ ಮನೆಯವರೆಲ್ಲರನ್ನು ಕೊಂದು ಹಾಕುತ್ತಿದ್ದರು. ಆಗಲು ಆ ಒಳ್ಳೇ ಮನುಷ್ಯನು ಇನ್ನು ಮೌನವಾಗಿ ದೇವರಿಗೆ ತನ್ನನ್ನು ತಪ್ಪಿಸ ಬೇಕೆಂದು ಮೊರೆ ಇಡುವಲ್ಲಿ, ಅವರ ಮುಂದೆ ಅನ್ನ ಇಕ್ಕಿ ತನ್ನಿಂದ ಆಗುವ ಮಟ್ಟಿಗೂ ಅವರಿಗೆ ಬೇಕಾದದ್ದೆಲ್ಲ ತಂದು ಕೊಟ್ಟನು. ಅವನು ಇಕ್ಕಿದ ಊಟವನ್ನು ಅವರು ಉಂಡ ಮೇಲೆ ಮನೆಯನ್ನು ಬಿಟ್ಟು ಸ್ವಲ್ಪ ದೂರ ಹೋಗಿ, ಅಲ್ಲಿ ಸ್ವಲ್ಪ ಹೊತ್ತು ಆಲೋಚನೆ ಮಾಡಿದರು. ಅವರು ತಮ್ಮ ಸ್ವಭಾವದ ಗರ್ವದಿಂದ ಏನು ಆಶ್ಚರ್ಯ ತೋರಿಸದಿದ್ದರೂ, ತಾವು ಹೊಂದಿದ ಉಪಚಾರಕ್ಕೋಸ್ಕರ ಬೆರಗಾಗಿ, ಏನು ಮಾಡ ಬೇಕೆಂದು ಅನುಮಾನ ಪಟ್ಟರು. ಸ್ವಲ್ಪ ಹೊತ್ತು ಹೋದ ಮೇಲೆ ಅವರ ಗುಂಪಿನ ಬಹಳ ಉದ್ದವೂ ಪುಷ್ಟಿಯೂ ಆಗಿರುವ

ಮುಖ್ಯಸ್ಥನೊಬ್ಬನು ಮನೆಗೆ ತಿರುಗಿ ಕೊಂಡು, ಬಾಗಲಿನ ಮೇಲೆ ಒಂದು ಬಿಳೇ ಗರಿಯನ್ನು ಮಡಗಿ, ಸ್ನೇಹವುಳ್ಳ ವಂದನೆ ಮಾಡಿ, ತನ್ನ ಸಮೂಹಕ್ಕೆ ತಿರಿಗಿ ಕೂಡಿ ಕೊಂಡ ತರುವಾಯ, ಅವರು ಬೇಗನೇ ತಮ್ಮ ದಟ್ಟವಾದ ಹಳುವನ್ನು ಪ್ರವೇಶಿಸಿ, ಕಾಣದೆ ಹೋದರು. ಆ ಗರಿ ಇಂದ್ಯಾನರ ಸ್ನೇಹದ ಸಮಾಧಾನದ ಗುತರ್ಾಗಿತ್ತು. ಆ ಯುದ್ಧ ತೀರುವ ಪರಿಯಂತರ ಕಾಡಯುದ್ಧಸ್ಥರ ಗುಂಪುಗಳು ವೇಳೆ ವೇಳೆಗೆ ಆ ಏಕಾಂತವಾದ ರೈತನ ಮನೆಯ ಮಾರ್ಗವಾಗಿ ಹಾದು ಹೋಗುತ್ತಿದ್ದರು. ಬಾಗಲ ಮೇಲ್ಗಡೆಯಲ್ಲಿ ಇದ್ದ ಆ ಸಮಾಧಾನದ ಗುರ್ತನ್ನು ಕಾಣಲು, ಆ ಮನೆಯವರಿಗೆ ತೊಂದರೆ ಕೊಡದೆ, ಅವರ ಆಸ್ತಿಯನ್ನು ಕೆಡಿಸದೆ, ಸಮಾಧಾನವಾಗಿ ಮುಂದೆ ಹೋಗುವರು.

ಯುಗಾದಿ.

Mel: Nun danket alle Gott.

೧. ಹ್ಯೊತೊಂದು ವತ್ಸರ
ನಮ್ಮಿಲೇ ಜೀವದಿಂದ;
ಹ್ಯೊತ್ಸುಖ ದುಃಖವು
ನಮ್ಮನುಭವದಿಂದ.
ಎಂದೆಂದೂ ತಿರ್ಗದು
ಸಂಧೋದ ಹಾಯನ;
ನಮ್ಮನ್ನು ದೇವರು
ವಿಚಾರ ಮಾಡುವ.

೨. ಓ ಕರ್ತ, ಬಿಡದೆ
ನೀನೆಮ್ಮ ಪ್ರೀತಿಸಿದ್ಧಿ;
ಮಹಾ ಕಾರುಣ್ಯದಿ
ನೀನೆಮ್ಮನ್ನಿನ್ನುಳಿಸಿದ್ಧಿ.
ಅಮೂಲ್ಯವಾಗಿರೋ
ನಿನ್ನೆಲ್ಲಾ ಕೃಪೆಗೆ
ನಮ್ಮಿಡಿ ಹೃದಯ
ಕೃತಜ್ಞವಾಗಿದೆ.

೩. ನಿನ್ನನ್ನು ತಿರಿಗಿ
ಆಶ್ರೈಸಿ ಕೊಳ್ಳುತ್ತೇವೆ;
ನಿನ್ನಲ್ಲಿ ಎಂದಿಗೂ
ಸುಭದ್ರವಾಗಿದ್ಧೇವೆ.
ಶತ್ರುಂಗಳೊಳಗೆ
ನೀನೆಮ್ಮ ದುರ್ಗವು;
ನಿನ್ನಲ್ಲಿ ಶೇರಲೆ
ಕೇಡೇನೂ ತಾಗದು.

೪. ಈ ಹೊಸ ವರ್ಷಕ್ಕೀ
ವಿಶ್ವಾಸ ಹೊಸದಾಗಿ;
ಸನ್ಮಾರ್ಗವುಳಿಸು
ಪ್ರಾಚೀನ ರೂಪವಾಗಿ!
ಮನೇಂದ್ರಿಯಂಗಳ
ಹೊಸ್ತಾಗ ಪ್ರೇರಿಸು;
ಸದ್ವಾಕ್ಯಕಾಂತಿಯ
ನಮ್ಮೊಡನಿರಿಸು!

೫. ನಮ್ಮಲ್ಲಿ ಹೆಚ್ಚಿಸು
ನಿರೀಕ್ಷೆ ಪ್ರೀತಿಯನ್ನು;
ಕಷ್ಟಾದಿ ಬಂದರೆ,
ಈ ಶಾಂತ ಮನಸ್ಸನ್ನು!
ನಿನ್ನಾಲ ನಂಬಿಕೆ
ದಿನಾಲುದಯಿಸಿ,
ನಮ್ಮೆಲ್ಲಾ ಕಷ್ಟದಿ
ಉದ್ಧಾರ ಮಾಡಲಿ!

೬. ದುರಾಶೇ ಮೂಲವ
ನಮ್ಮಿಂದ ಕೀಳ ತೊಡು!
ಶರೀರ ಪ್ರಾಣಕ್ಕೆ
ಬೇಕಾದದ್ದನ್ನು ಕೊಡು!
ಅಗಾಧ ಜ್ಞಾನದಿ
ನೀನೆಮ್ಮ ಸಂಗಡ
ಮಾಡೋದಕ್ಕೆಂದಿಗೂ
ಸಮ್ಮತಿ ಪಡುವ!

೭. ನವಾಬ್ದ ಯಾವಗೆ
ಈ ಲೋಕವನ್ನು ಬಿಟ್ಟು
ಹೋಗಾಜ್ಞೆ ಕೊಡುವಿ;
ಅವಂಗೆ ದಯವಿಟ್ಟು,
ವಿಶ್ವಾಸಾನಂದದಿ
ನಿನ್ನನ್ನು ಶೇರಕ್ಕೆ
ಸಹಾಯವಾಗಿರೋ,
ಅನಂತ ದೇವರೇ!

J. M.

Printed by Stolz & Reuther, Basel Mission Press, Mangalore.

ಸಭಾಪತ್ರ

ತಿಂಗಳಿಗೆ ಒಂದು ಸಾರಿ ಪ್ರಕಟಿಸಲ್ಪಡುವದು.

ಪುಸ್ತಕ ೧. **FEBRUARY 1869.** ಅಂಕೆ ೮.

ಫಿಲಿಪ್ಪಿಯರ ಪತ್ರಿಕೆ. ೩, ೧೭—೨೧.

ಸಹೋದರರೇ, ನನ್ನನ್ನು ಕೂಡ ಅನುಸರಿಸುವವರಾಗಿ, ನಾವು ನಿಮಗೆ ಮಾದರಿಯಾಗಿರುವ ಪ್ರಕಾರ ನಡೆದು ಕೊಳ್ಳುವವರನ್ನು ಗುರುತಿಡಿರಿ. ಯಾಕಂದರೆ ಅನೇಕರು ನಡೆದು ಕೊಳ್ಳುತ್ತಾರೆ—ಅವರನ್ನು ಕುರಿತು ಕ್ರಿಸ್ತನ ಶಿಲುಬೆಯ ಶತ್ರುಗಳಾಗಿದ್ದಾರೆಂದು, ಅನೇಕ ಸಾರಿ ನಿಮಗೆ ಹೇಳಿದೆನು; ಮತ್ತು ಈಗ ಅಳುತ್ತಾ ಹೇಳುತ್ತೇನೆ. ಅವರ ಅಂತ್ಯವು ನಾಶನವೇ; ಅವರ ದೇವರು ಹೊಟ್ಟೆಯೇ; ಅವರ ಮಹಿಮೆಯು ಅವರ ನಾಚಿಕೆಯಲ್ಲಿಯೇ; ಅವರು ಭೂಲೋಕದವುಗಳ ಮೇಲೆ ಮನಸ್ಸಿಡುತ್ತಾರೆ. ಹ್ಯಾಗಂದರೆ, ನಮ್ಮ ಪಟ್ಣವಾಸವು ಪರಲೋಕಗಳಲ್ಲಿ ಉಂಟು; ಅಲ್ಲಿಂದಲೇ ಕರ್ತನಾದ ಯೇಸು ಕ್ರಿಸ್ತನೆಂಬ ರಕ್ಷಕನು ಬರುವದನ್ನು ಎದುರು ನೋಡುತ್ತೇವೆ. ಅವನು ತನಗೆ ಎಲ್ಲವನ್ನು ಅಧೀನ ಮಾಡ ಬಹುದಾದ ಯತ್ನದ ಪ್ರಕಾರ, ನಮ್ಮ ನೀಚತನದ ಶರೀರವನ್ನು ತನ್ನ ಮಹಿಮೆಯ ಶರೀರಕ್ಕೆ ಸಾರೂಪ್ಯವಾಗುವ ಹಾಗೆ, ಮಾರ್ಪಡಿಸುವನು.

ಇಂದಿನ ನಮ್ಮ ಪತ್ರಿಕೆ ಸ್ವಲ್ಪ ಮಾತುಗಳದ್ದಾಗಿದ್ದರೂ, ಪ್ರಿಯರೇ, ಅದರಲ್ಲಿ ಬರೆದದೂರು ಭಾರವಾದದ್ದೂ ಕಠಿಣವಾದದ್ದೂ ಆಗಿದೆ. ಏನಂದರೆ, ಅಪೊಸ್ತಲನಾದ ಪೌಲನು ಅನೇಕರು ಕ್ರೈಸ್ತರೆಂಬ ಹೆಸರು ತಕ್ಕೊಂಡರೂ ಕ್ರೂಜೆಗೂ ಕರ್ತನಾದ ಯೇಸು ಕ್ರಿಸ್ತನಿಗೂ ವೈರಿಗಳಾಗಿದ್ದು ಕ್ರಿಸ್ತನು ತಮ್ಮ ದೇವರೆಂದೆಣಿಸದೆ ಹೊಟ್ಟೆಗೆ ದೇವರೆಂದು ಪೂಜೆ ಮಾಡುತ್ತಾರೆಂತ ದುಃಖದ ಪ್ರಸ್ತಾಪ ಮಾಡುತ್ತಾನೆ. ಈ ಲೋಕದಲ್ಲಿರುವ ಕ್ರೈಸ್ತಸಭೆಯ ಸ್ಥಿತಿಗತಿಗಳು ಎಷ್ಟೋ ಕೆಟ್ಟವಾಗಿವೆಂದು ಈ ದುಃಖವಚನದಿಂದ ಚನ್ನಾಗಿ ತೋರುತ್ತದೆ. ಹ್ಯಾಗಂದರೆ ಪೌಲನು ಮುಂತಾದ ಅಪೊಸ್ತಲರು ಬದುಕಿದಂಥ, ಯೇಸು ಕ್ರಿಸ್ತನೂ ಆತನ ಅಪೊಸ್ತಲರೂ ನಡಿಸಿದ ಆಶ್ಚರ್ಯ ಕ್ರಿಯೆಗಳು ಲೋಕಪ್ರಖ್ಯಾತವಾಗಿಯೂ ನೂತನ ಜ್ಞಾಪಕವಾಗಿಯೂ ಇದ್ದಂಥ, ಪರಿಶುದ್ಧ ಅಪೊಸ್ತಲರು ತಾವು ಪ್ರಸಂಗ ಮಾಡುತ್ತಾ ಬಂ

ದಂಥ ವೇಳೆಯಲ್ಲಿಯೂ ಸಭೆಯು ಕುಂದಿ ಕೆಟ್ಟು ಹೋಗಲಾಗಿ, ಹೆಚ್ಚು ಮಂದಿ ಕ್ರೈಸ್ತರೆಂಬ ಹೆಸರ್ಗೊಂಡರೂ ಕ್ರಿಸ್ತನ ಕ್ರೂಜೆಗೆ ನಿಜಶತ್ರುಗಳಾಗಿದ್ಧಾರೆಂದು ಎಣಿಕೆ ಮಾಡಿದರೆ, ನಮ್ಮ ಕಾಲದ ಸಭೆಯಲ್ಲಿ ಕ್ರಿಸ್ತನ ಕ್ರೂಜೆಗೆ ಸಂತೋಷ ಪಟ್ಟು ಹಿಗ್ಗಿ ಕೊಳ್ಳುವ ನಿಜವಾದ ಕ್ರೈಸ್ತರು ಸ್ವಲ್ಪ ಮಂದಿಯಾಗಿದ್ಧಾರೆಂಬುವದಕ್ಕೆ ಆಶ್ಚರ್ಯ ಪಡ ಕೆಲಸವಿಲ್ಲ.

ಹೊಟ್ಟೆ ಎಂಬ ದೇವರಿಗೆ ಪೂಜೆ ಮಾಡುವಂಥ ಕ್ರಿಸ್ತನ ಕ್ರೂಜೆಯ ಶತ್ರುಗಳು ಯಾರು? ಅಪೊಸ್ತಲನು ಇಲ್ಲಿ ಪರ ಜನರಾದ ಅವಿಶ್ವಾಸಿಗಳ ವಿಷಯವಾಗಿ, ಎಲ್ಲಾ ಕ್ರೈಸ್ತರ ವಿಷಯವಾಗಿಯೇ ಮಾತಾಡುತ್ತಾನೆ. ಆದರೆ ಕ್ರೂಜಿತನಾದ ಯೇಸು ಕ್ರಿಸ್ತನಿಗೆ ಬಹಿರಂಗವಾಗಿ ಹಗೆ ಮಾಡಿ ಮಾನ ಕೊಡದಷ್ಟು ದುಷ್ಟರಾಗಿ ಹೋದ ಕೆಲವು ಜನರು ಕ್ರೈಸ್ತರಲ್ಲಿದ್ಧಾರೆಂದು ಪೌಲನು ಹೇಳುವದಿಲ್ಲ. ಕ್ರಿಸ್ತನ ಕ್ರೂಜೆಗೆ ವೈರಿಯಾಗಿದ್ದು ಹೊಟ್ಟೆ ದೇವರೆಂದು ಎಣಿಸುವದು ಏನಂದರೆ: ಈ ಲೋಕದ ಭೋಗದ ಮೇಲೆ ಮನಸ್ಸಿಟ್ಟು ಉಪದ್ರವನ್ನು ತಾಳಲೊಲ್ಲದೆ, ಪ್ರಪಂಚದ ಸೌಖ್ಯವನ್ನೂ ವೈಭವವನ್ನೂ ಬಿಟ್ಟು ಬಿಡುವದಕ್ಕಿಂತ ದೇವರಾದ ಕರ್ತನಿಗೆ ವಿರೋಧವಾಗಿ ನಡ ಕೊಳ್ಳುವದು ವಾಸಿ ಎಂದು ಭಾವಿಸಿ ಕೊಳ್ಳುವದು. ಇಂಥ ಮನಸ್ಸುಳ್ಳವರು ಯೇಸು ಕ್ರಿಸ್ತನ ಕ್ರೂಜೆಯನ್ನು ದೂಷಿಸದೆ ಸಾಷ್ಟಾಂಗವೆರಗಿ, ಹೊಟ್ಟೆಯೇ ನೀನು ನನ್ನ ದೇವರೆಂದು ಕೂಗದೆ ಇದ್ದರೂ, ಕ್ರೂಜೆಯ ವೈರಿಗಳಾಗಿದ್ದ ಹೊಟ್ಟೆಯ ಆರಾಧಿಕರಾಗಿದ್ಧಾರೆ.

ಹೀಗಿರಲಾಗಿ ದೇವರ ವಾಕ್ಯವಾದ ಸುವಾರ್ತೆಯ ಪ್ರಸಂಗವನ್ನು ಕೇಳುವದಕ್ಕಿಂತ ಉಂಡು ಕುಡಿಯುವದಕ್ಕೆ ಮೆಚ್ಚುವವರೂ, ಮೋಸದಿಂದಲೂ ಅನ್ಯಾಯದಿಂದಲೂ ಹಣ ಹೊನ್ನು ಮುಂತಾದವುಗಳನ್ನು ಘಳಿಸುವವರೂ, ಹಾದರತನ ಮೊದಲಾದ ಅಸಹ್ಯವಾದ ದುರಾಚಾರಗಳಲ್ಲಿ ಶೇರಿದವರೂ, ರೋಗ ಮುಂತಾದ ಕಷ್ಟಗಳು ಬಂದ ವೇಳೆಯಲ್ಲಿ ಮಂತ್ರ ಯಂತ್ರಗಾರರ ಬಳಿಗೆ ಹೋಗುವವರೂ, ದೇವರ ಅಪ್ಪಣೆಯ ಪ್ರಕಾರ ಏನಾದರೂ ತಾಳಲೊಲ್ಲದೆ ಉಪದ್ರ ಹುಟ್ಟಲು ದೇವರನ್ನು ಬಿಟ್ಟು ಬಿಡುವವರೂ ಹೊಟ್ಟೆ ದೇವರೆಂದೆಣಿಸುವ ಕ್ರಿಸ್ತನ ಕ್ರೂಜೆಯ ವೈರಿಗಳಾಗಿದ್ಧಾರೆ. ದೆವ್ವಗಳಿಗೆ ಹರಿಕೆ ಹೇಳುವವರೂ ಮಂತ್ರ ಮುಂತಾದವುಗಳನ್ನು ನಡಿಸುವವರೂ ದೇವದ್ರೋಹಿಗಳಾಗಿದ್ಧಾರೆ. ರೋಗ ಮುಂತಾದ ಕಷ್ಟಗಳಿಗೆ ತಪ್ಪಿಸಿ ಕೊಳ್ಳುವದಕ್ಕಾಗಿ ಔಷಧಗಳನ್ನೂ ಬೇರೆ ತರದ ಒಳ್ಳೇ ಉಪಾಯಗಳನ್ನೂ ಪ್ರಯೋಗಿಸುವದು ಪಾಪವಲ್ಲ; ಆದರೆ ಕಣಿಗಾರರು ಮಂತ್ರಗಾರರು ಮೊದಲಾದ ಜನರ ಹತ್ತರ ಹೋಗುವದು ಮಹಾ ಪಾಪವಾಗಿದೆ. ಮತ್ತು ತಾವು ಯೇಸು ಕ್ರಿಸ್ತನ ಶಿಷ್ಯರೆಂದು ಅರಿಕೆ ಮಾಡಿದರೆ, ಗಂಡಾಂತರ ಬರುವದೆಂದು ಕಾಣುವ ಸಮಯದಲ್ಲಿ ಸುವಾರ್ತೆಯನ್ನೂ ಕ್ರಿಸ್ತನನ್ನೂ ಅಲ್ಲಗಳೆಯುವವರೂ ಕ್ರಿಸ್ತನಿಗೂ ಆತನ ಕ್ರೂಜೆಗೂ ಶತ್ರುಗಳಾದ ಜನರ ಲೆಖ್ಖದಲ್ಲಿರುತ್ತಾರೆ. ಇಗೋ, ನಮ್ಮ ಕರ್ತನಾದ ಯೇಸು ಕ್ರಿಸ್ತನಿಗೆ ಇಷ್ಟು ಶತ್ರುಗಳಿದ್ಧಾರೆ. ಅನೇಕರು ಆತನ ಹೆಸರು ಧರಿಸಿ ಕೊಂಡು ಬಹಿರಂಗವಾಗಿ ಆತನನ್ನು ಸನ್ಮಾನಿಸಿದರೂ, ಅವರ ಹೃದಯವು ಯಥಾರ್ಥವಾಗಿ ಯೇಸು ಕ್ರಿಸ್ತನನ್ನು ಒಲಿಯುವದಿಲ್ಲ; ತುಟಿಗಳಿಂದ ಆತನನ್ನು ಹೊಗಳಿದರೂ, ಅವರ ಹೃದಯವು ಆತನಿಗೆ ದೂರವಾಗಿದೆ.

ದುರ್ನಡತೆಯ ವಿವರವನ್ನು ಈಗ ಕೇಳಿದ್ಧೀರಿ, ಏನಂದರೆ: ಕ್ರಿಸ್ತನಿಗೂ ಆತನ ಕ್ರೂಜೆಗೂ ವೈರಿಯಾಗಿದ್ದು, ಹೊಟ್ಟೆ ದೇವರೆಂದು ಎಣಿಸಿ ಕೊಂಡು, ಈ ಸುಳ್ಳು ದೇವರಿಗಾಗಿ ಸತ್ಯವಾದ ನಿಜ ದೇವರನ್ನು ಬಿಟ್ಟು, ಆತನಿಗೆ ವಿರೋಧವಾಗಿ ಪಾಪ ಮಾಡುವದು ದುರಾಚಾರವೆಂದು ಕೇಳಿದ್ಧೀರಿ; ಈಗ ಒಳ್ಳೇ ನಡತೆ ಯಾವದೆಂದು ಕೇಳಿರಿ. ನಮ್ಮ ಪಟ್ಣವೂ ಮನೆಯೂ ಈ ಲೋಕದಲ್ಲಿಲ್ಲ. ಆದದರಿಂದ ಈ ಜೀವದ ಮೇಲೆ ಮನಸ್ಸಿಟ್ಟು, ದೇವರ ಕಟ್ಟಳೆಗಳನ್ನು ವಿೂರಿ ಮಾಂಸಭೋಗಾಸಕ್ತರಾಗಿರದೆ, ಪರಲೋಕ ಜೀವದ ಮೇಲೆ ಆಶೆಯುಳ್ಳವರಾಗಿದ್ದು, ಸತ್ಕ್ರಿಯೆಗಳಲ್ಲಿ ಜಾಗ್ರಸ್ಥರಾಗಿದ್ದು, ಉಪದ್ರಗಳನ್ನೆಲ್ಲಾ ತಾಳ್ಮೆಯಿಂದ ಸಹಿಸಲಿಕ್ಕೆ ಕಲಿತು ಕೊಳ್ಳ ತಕ್ಕದ್ದು. ಸತ್ಕ್ರಿಯಾಸಕ್ತವಾದಂಥಾ ಕಷ್ಟಗಳನ್ನೆಲ್ಲಾ ಹೆಚ್ಚೆಚ್ಚಾದ ಧೈರ್ಯ ತಾಳ್ಮೆಗಳಿಂದ ಸೈರಿಸುವಂಥ ಮನಸ್ಸನ್ನು ನಮ್ಮಲ್ಲಿ ಹುಟ್ಟಿಸುವದಕ್ಕಾಗಿ ಪರಿಶುದ್ಧನಾದ ಪೌಲನು ವಿಶೇಷವಾದ ಮೂರು ಪ್ರಸ್ತಾಪಗಳನ್ನು ನಮಗೆ ತಿಳಿಸಿದ್ದಾನೆ.

೧. ನಮ್ಮ ಪಟ್ಣವಾಸವು ಪರಲೋಕದಲ್ಲಿ ಅದೆ. ಏನಂದರೆ: ಇಲ್ಲಿ ನಮಗೆ ಸ್ಥಿರ ವಾಸಸ್ಥಾನವಿಲ್ಲವೆಂದು ಬರುವ ಪಟ್ಟಣವನ್ನು ಹುಡುಕಿ, ಪರಲೋಕ ಪಟ್ಟಣದ ಗೃಹಸ್ಥರ ಪದವಿಯನ್ನು ಹಾರೈಸ ಬೇಕು. ಇಲ್ಲಿ ನಾವು ಪರಸ್ಥಳದವರಾದ ಅತಿಥಿಗಳಾಗಿರುವದರಿಂದ ಈ ಲೋಕದ ಮೇಲೆ ಭರವಸವಿಡದೆ, ಹೊಟ್ಟೆಯ ಆಳುಗಳಾಗಿರದೆ, ಇಹ ಲೋಕದಲ್ಲಿಯೂ ಪರಲೋಕದ ಪದ್ಧತಿ ಮರ್ಯಾದೆಗಳನ್ನು ಕಲಿತು ಕೊಳ್ಳಲಾರಂಭಿಸ ಬೇಕು.

೨. ಅಲ್ಲಿಂದಲೇ ಕರ್ತನಾದ ಯೇಸು ಕ್ರಿಸ್ತನೆಂಬ ರಕ್ಷಕನು ಬರುವದನ್ನು ಎದುರು ನೋಡುತ್ತೇವೆ. ಇದರ ಅರ್ಥವೇನಂದರೆ: ನಾವು ಕ್ರಿಸ್ತನನ್ನು ನಂಬಿ, ಕ್ರಿಸ್ತನು ಕಡೇ ದಿವಸದಲ್ಲಿ ತಿರುಗಿ ಬಂದು ಸಮಸ್ತ ಲೋಕಕ್ಕೆ ನ್ಯಾಯ ತೀರಿಸುತ್ತಾನೆಂದು ತಿಳಿದಿರುವದರಿಂದ, ಯಥಾರ್ಥವಾದ ಸತ್ಯ ವಿಶ್ವಾಸವನ್ನು ಕೈಕೊಂಡು, ಎಲ್ಲಾ ವಿಧದ ಸತ್ಕ್ರಿಯೆಗಳಲ್ಲಿ ಜಾಗ್ರತೆಯುಳ್ಳವರಾಗಿ, ಆತನು ಬರುವ ದಿವಸಕ್ಕೆ ನಮ್ಮನ್ನು ಸಿದ್ಧ ಮಾಡಿಕೊಳ್ಳ ಬೇಕು. ಮತ್ತು ಕರ್ತನು ಬರುವ ಘಳಿಗೆ ತಿಳಿಯದೆ ಇರುವದರಿಂದ, ಘಳಿಗೆ ಘಳಿಗೆ ಆತನು ಬರುವನೋ ಏನೋ ಎಂದು ನಮ್ಮನ್ನು ಆಯತ್ತ ಮಾಡಿ ಕೊಳ್ಳ ಬೇಕು; ಯಾಕಂದರೆ ಆಗ ಉಂಟಾಗುವ ತೀರ್ಪು ಸದಾಕಾಲ ದೃಢವಾಗಿದೆ. ಕಡೇ ದಿನದ ತೀರ್ಪು ಎಂದೆಂದಿಗೂ ಬದಲಾಗಲಿಕ್ಕಿಲ್ಲ.

೩. ಕ್ರಿಸ್ತನು ನಮ್ಮ ನೀಚಸ್ಥಿತಿಯ ಶರೀರವನ್ನು ತನ್ನ ಮಹಿಮೆಯ ಶರೀರಕ್ಕೆ ಸಾರೂಪ್ಯವಾಗುವ ಹಾಗೆ ಮಾರ್ಪಡಿಸುವನು. ಈ ಮಾತಿನಿಂದ ಪೌಲನು ಬೋಧಿಸುವದೇನಂದರೆ:

ನಮ್ಮ ಶರೀರವು ಅಂಥಾ ಮಹಾ ಮಹಿಮೆಗೆ ಯೋಗ್ಯವಾಗುವ ಹಾಗೆಯೂ ಕ್ರಿಸ್ತನ ದಿವಸದಲ್ಲಿ ಆತನ ಶರೀರಕ್ಕೆ ಸಾರೂಪ್ಯವಾಗುವ ಹಾಗೆಯೂ, ಈ ಲೋಕದಲ್ಲಿ ಪಾಪದ ಕಲ್ಮಷವು ಅದಕ್ಕೆ ಹತ್ತದ ಹಾಗೆ ನೋಡಿ ಕೊಳ್ಳ ಬೇಕು. ಭಕ್ತಿ ಇಲ್ಲದ ಜನರ ಶರೀರಗಳು ಸಹ ಪುನರುತ್ಥಾನದಲ್ಲಿ ಮಾರ್ಪಟ್ಟು, ಸೈತಾನನಿಗೂ ಪಾಪಕ್ಕೂ ಸಾರೂಪ್ಯವಾಗುವವು; ಆದರೆ ನೀತಿವಂತರ ಶರೀರಗಳು ನಮ್ಮ ಕರ್ತನಾದ ಯೇಸು ಕ್ರಿಸ್ತನ ಶರೀರದ ಮ

ಹಿಮೆಯನ್ನು ಧರಿಸಿ ಕೊಳ್ಳುವವು. ಪುನರುತ್ಥಾನವಾದ ನಮ್ಮ ಕರ್ತನಾದ ಯೇಸು ಕ್ರಿಸ್ತನ ಶರೀರದ ಮಹಿಮೆಯು ಅಧಿಕಾಧಿಕವಾಗಿತ್ತು. ಸಮಾಧಿಗೆ ಪಹರೆಯಾಗಿದ್ದ ಕಾವಲಿಗಾರರು ಅದನ್ನು ಕಂಡಾಗಲೇ ಭಯಭ್ರಷ್ಟರಾಗಿ ಸತ್ತವರಂತೆ ನೆಲಕ್ಕೆ ಬಿದ್ದರು. ಪುನರುತ್ಥಾನದ ದಿವಸದಿಂದ ಯೇಸು ಮುಚ್ಚಿದ ಬಾಗಲುಗಳನ್ನು ಹಾದು ಹೋಗುತ್ತಾ, ಹಶಿವೆ ಬಾಯಾರಿಕೆಗಳನ್ನು ತಿಳಿಯದೆ ಬದುಕುತ್ತಾ, ಮನಸ್ಸಿದ್ದಲ್ಲಿ ಕಾಣಿಸುತ್ತಾ ಇದ್ದನು. ಆಗ ನಮ್ಮ ಕರ್ತನಾದ ಯೇಸುವಿನ ಶರೀರವು ಸಹ ದಿವ್ಯ ಆನಂದ ಮಹಿಮಾಭರಿತವಾಗಿತ್ತು. ಯೇಸು ಕ್ರಿಸ್ತನ ರಕ್ತದ ಮೂಲವಾಗಿ ನಿರ್ಮಲವಾದ ನಮ್ಮ ಶರೀರವನ್ನು ಇಹದಲ್ಲಿ ಹೊಲೆಗಳಿಸದೆ ಶುದ್ಧವಾಗಿ ಕಾಪಾಡಿದರೆ, ಅದು ಪರದಲ್ಲಿ ಯೇಸುವಿನ ಶರೀರದ ಮಹಿಮೆಯನ್ನು ಪಡ ಕೊಳ್ಳುವದು.

ಆದದರಿಂದ ಪರಲೋಕದವುಗಳನ್ನೇ ಹುಡುಕಿ, ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿರುವ ಮಹಿಮೆಯನ್ನು ಹೊಂದಿ, ಯುಗಯುಗಾಂತರಕ್ಕೂ ಅದರಲ್ಲಿ ನೆಲೆಯಾಗುವ ಹಾಗೆ, ಎಲ್ಲಾ ಪಾಪಾಚಾರವನ್ನು ಬಿಟ್ಟು ಬಿಡ ಬೇಕೆಂದು ಅಪೊಸ್ತಲನಾದ ಪೌಲನು ಸಭೆಯನ್ನು ಎಚ್ಚರಿಸುತ್ತಾನೆ.

ಈ ವಾಕ್ಯವನ್ನು ಅಸಡ್ಡೆ ಮಾಡುವವರಿಗೆ ಯೇಸು ಕ್ರಿಸ್ತನ ಮಹಿಮೆಯ ರಾಜ್ಯದಲ್ಲಿ ಪಾಲು ಇಲ್ಲ! ಆಮೆನ್.

"ನನ್ನ ತಾಯಿಗೆ ನಾನು ಕೊಟ್ಟ ವಚನವು ನನ್ನನ್ನು ರಕ್ಷಿಸಿತು."

ಅಮೆರಿಕ ಖಂಡದಲ್ಲಿ ನಡೆದ ಯುದ್ಧದ ಸಮಯದಲ್ಲಿ ಒಂದಾನೊಂದು ಗಾಢ ಕತ್ತಲೆಯುಳ್ಳ ರಾತ್ರಿಯಲ್ಲಿ ದಂಡಾಳುಗಳ ಒಂದು ಚಿಕ್ಕ ಗುಂಪು ಒಂದು ಹಳ್ಳದ ತೀರದಲ್ಲಿ ಕೂತು ಕೊಂಡಿದ್ದರು. ಕೆಲವರು ಕುಶಾಲು ಮಾಡುತ್ತಾ ನಗುತ್ತಾ ಲಡಾಯದ ಕಂಟಕಗಳ ವಿಷಯಕ್ಕೂ, ದೂರವಾದ ದೇಶದಲ್ಲಿರುವ ತಮ್ಮ ಪ್ರಿಯರಿಷ್ಟರ ವಿಷಯಕ್ಕೂ, ಅವರನ್ನು ತಿರಿಗಿ ನೋಡುವದು ಎಷ್ಟು ಸಂಶಯವುಳ್ಳದ್ದೂ ದುರ್ಲಭದ್ದೂ ಎಂಬದರ ವಿಷಯಕ್ಕೂ ಮಾತಾಡುತ್ತಾ ಹೊತ್ತು ಕಳೆಯುತ್ತಾ ಇರಲಾಗಿ, ಫಕ್ಕನೆ ಎಲ್ಲರು ಭಯಭ್ರಾಂತರಾಗಿ ಒಂದು ದೊಡ್ಡ ಒಡೆಯುವ ಗುಂಡು ತಮ್ಮ ಮಧ್ಯದಲ್ಲಿ ಬೀಳುವದನ್ನು ಕಂಡರು. ಅದೇ ಕ್ಷಣದಲ್ಲಿ ಅದು ಒಡದು ತನ್ನ ಹೊಟ್ಟೆಯೊಳಗಿದ್ದ ನಾಶನಕರವಾದ ಕಬ್ಬಿಣ ತುಂಡು ಇತ್ಯಾದಿಗಳನ್ನು ಎಡ ಬಲಕ್ಕೆ ಹಾರಿಸುವದರಿಂದ ಆ ಗುಂಪಿನವರಲ್ಲಿ ಒಬ್ಬನು ಅಥವಾ ಇಬ್ಬರು ಅಲ್ಲದೆ ಎಲ್ಲರಿಗೆ ಪೆಟ್ಟು ತಾಗಿ ಅನೇಕರು ರಣಭೂಮಿಯಲ್ಲಿ ಬಿದ್ದ ಹಾಗೆ ಸತ್ತವರಾಗಿ ಬಿದ್ದರು. ವಿಲ್ಯಾಂರ ಆ ಗುಂಪಿಗೆ ಶೇರಿದವನಾಗಿದ್ದರೂ, ಅವನು ಆ ಅಂಗಭಿನ್ನವಾದ ಹೆಣಗಳಲ್ಲಿ ಹೆಣವಾಗಲಿ, ಆ ಭಯಂಕರವಾದ ಗುಂಡಿನಿಂದ ಊನರೂ ವಿಕಾರದವರೂ ಆದವರಲ್ಲಿ ಊನನಾಗಲಿ ಇರಲಿಲ್ಲ. ಅವನು ನನಗೆ ತರುವಾಯ ಹೇಳಿದ್ದೇನಂದರೆ—"ನಾ

ನು ನನ್ನ ತಾಯಿಗೆ ಕೊಟ್ಟ ವಚನವು ನನ್ನನ್ನು ರಕ್ಷಿಸಿತು. ನಾನು ನನ್ನ ಮನೆಯನ್ನು ಬಿಡುವ ಮುಂಚೆ ನನ್ನ ತಾಯಿ ನನ್ನ ಹತ್ತರ ಬಂದು, ಕಣ್ಣೀರು ಸುರಿಸುತ್ತಾ ಈ ಚಿಕ್ಕ ಬೈಬಿಲ್ (ದೇವರ ವಾಕ್ಯವು) ನನಗೆ ಕೊಟ್ಟು, ಹೀಗೆ ಹೇಳಿದಳು: ಮಗನೇ, ನೀನು ಇದನ್ನು ತೆಗದು ನನಗೋಸ್ಕರ ಇಟ್ಟು ಕೊಂಡು, ಸಾಧ್ಯವಾದರೆ, ಈ ಅಮೂಲ್ಯವಾದ ಪುಸ್ತಕದಲ್ಲಿ ಹ್ಯಾಗಾದರೂ ದಿನಾಲು ಒಂದು ಸಂಧಿ ಓದಿ, ತರುವಾಯ ನಿನ್ನ ದೇವರ ಸನ್ನಿಧಾನದಲ್ಲಿ ವಿನಯವಾದ ಪ್ರಾರ್ಥನೆಗೆ ಮೊಣಕಾಲೂರುವೆನೆಂದು ನನಗೆ ದೃಢ ವಚನ ಕೊಡ ಬೇಕು. ಅನೇಕ ಸಾರಿ ನಿನಗೆ ಒಂದು ಶಾಂತವಾದ ಘಳಿಗೆ ಕಷ್ಟದಿಂದ ಮಾತ್ರ ಶಿಕ್ಕುವದು; ಆದರೆ ಇಂಥಾ ಘಳಿಗೆ ಶಿಕ್ಕಿದರೆ, ನಾನು ಅದನ್ನು ಪ್ರಯೋಗಿಸದೆ ದಾಟಗೊಡಿಸುವದಿಲ್ಲವೆಂದು ನನಗೆ ಮಾತು ಕೊಡು; ಜತೆಗಾರರು ಕೂಡಿ ಕೊಂಡು ನಗಾಟದಿಂದಲೂ ಹೊತ್ತು ಕಳೆಯುವಾಗ್ಯೆ, ನೀನು ನಿನ್ನ ಡೇರೆ ಅಥವಾ ಬೇರೊಂದು ಮರೆ ಶೇರಿ, ದೇವರ ವಾಕ್ಯದಲ್ಲಿ ಓದುವದರಲ್ಲಿ ನಿನ್ನ ಆತ್ಮಿಕ ಆಯುಧಗಳನ್ನು ಧರಿಸಿಕೋ; ಹೀಗೆ ಮಾಡಿದರೆ ಅಧಿಕ ಜಯಶಾಲಿಯಾಗಿ ಅಲ್ಲಿಂದ ಹೊರಡಲಿಕ್ಕೆ ನಿನಗೆ ಆಗುವದು ಎಂತ ತಾಯಿ ಹೇಳಿದಳು. ನಾನು ಅವಳಿಗೆ, ನೀನು ಬೇಡಿದ ಹಾಗೆ ಮಾಡುತ್ತೇನೆಂದು ಖಂಡಿತವಾಗಿ ಮಾತು ಕೊಟ್ಟು, ಅದನ್ನು ಮರತು ಬಿಡಲಿಲ್ಲ. ಅನೇಕ ಸರ್ತಿ ಪ್ರಿಯ ಬೈಬಿಲ್ ಮಾತ್ರ ನನ್ನ ಸಂಗಾತಿಯಾಗಿರಲು, ನಾನು ತಪ್ಪಿಸಿ ಕೊಂಡು, ನನ್ನ ತಾಯಿ ಹೇಳಿದ ಹಾಗೆ ನನ್ನ ಆಯುಧಗಳನ್ನು ಹಾಕಿ ಕೊಂಡೆನು; ಯಾಕಂದರೆ ರಣಭೂಮಿಯಲ್ಲಿದ್ದ ಶತೃಗಳ ಕೂಡವಲ್ಲದೆ ಅನ್ಯ ಶತೃಗಳೊಂದಿಗೆ ಸಹಾ ನನಗೆ ಹೋರಾಟ ಇತ್ತು. ಆ ದುಃಖವುಳ್ಳ ರಾತ್ರಿಯಲ್ಲಿ ನನಗೆ ಅನುವು ಇದ್ದದರಿಂದ, ನಾನು ಸ್ವಲ್ಪ ಹೊತ್ತಿಗೆ ನನ್ನ ಕರ್ತನ ಸಮುಖದಲ್ಲಿ ಓದಲಿಕ್ಕೂ ಪ್ರಾರ್ಥಿಸಲಿಕ್ಕೂ ಒಂದು ತೋಪಿನ ಮರೆಯನ್ನು ಹೊಕ್ಕಿದ್ದೆನು. ಆ ಭಯಂಕರ ಗುಂಡು ಬಿದ್ದು ಒಡದದ್ದನ್ನು ನಾನು ನೋಡಿ, ನನ್ನ ಭಕ್ತಿಹೀನವಾದ ಸಂಗಡಿಗರ ಗತಿ ಏನೆಂದು ಯೋಚಿಸಿ ಕೊಳ್ಳುತ್ತಾ ನಡುಗಿ, ತ್ವರ್ಯವಾಗಿ ಆ ಸ್ಥಳಕ್ಕೆ ಓಡಿ, ಸತ್ತು ಹೋದ ಮತ್ತು ಸಾಯುವ ನನ್ನ ಜತೆಗಾರರು ಸುತ್ತಮುತ್ತಲು ಬಿದ್ದದ್ದನ್ನು ಕಂಡೆನು. ಆಗ ಬಹಳ ದೂರವಿರುವ ನನ್ನ ಪ್ರಿಯ ತಾಯಿಯನ್ನು ನೆನಸಿ ಕೊಂಡು, ನನ್ನ ಮೊಣಕಾಲುಗಳನ್ನೂರಿ, ದೇವರು ನನ್ನ ಪ್ರಾಣ ರಕ್ಷಿಸಿದ್ದಕ್ಕೆ ಆತನನ್ನು ಕೊಂಡಾಡಿದೆನು. ನಾನು ನನ್ನ ತಾಯಿಗೆ ಕೊಟ್ಟ ವಚನವು ನನ್ನನ್ನು ರಕ್ಷಿಸಿತು."

ನಿಮ್ಮ ಸಂತೋಷವು ಸಂಪೂರ್ಣವಾಗಿರುವ ಹಾಗೆ ಬೇಡಿ ಕೊಳ್ಳಿರಿ;
ಆಗ ನಿಮಗೆ ಶಿಕ್ಕುವದು. ಯೋಹಾ. ೧೬, ೨೪.

ಬಹು ಕಾಲದಿಂದ ಮಳೆ ಬಾರದಿದ್ದ ಒಂದು ದಿನದಲ್ಲಿ (ಅಂದರೆ ಸನ್ ೧೫೪೨ನೇ ವರುಷದ ೬ನೇ ಜೂನಿನಲ್ಲಿ) ಲುಥರನು ತನ್ನ ತೋಟದಲ್ಲಿ ತಿರುಗಾಡುವಾಗ, ಅದರ ಎಲ್ಲಾ ಗಿಡಗಳು ಬಹಳ ಒಣಗಿ ಹೋದದ್ದನ್ನು ಕಂಡನು. ಆಗಲಾತನು ಪ್ರಾರ್ಥಿಸಿ ಹೇಳಿದ್ದೇನಂದರೆ: "ಪ್ರಿಯ

ದೇವರೇ, ನೀನು ದಾವೀದನ ಮುಖಾಂತರ (ಕೀರ್ತನೆ ೧೪೫, ೧೮.) ಸತ್ಯದಿಂದ ನಿನ್ನನ್ನು ಕರೆಯುವವರೆಲ್ಲರಿಗೆ ಸಮೀಪವಾಗಿದ್ದೀ ಎಂದು ವಾಗ್ದತ್ತ ಕೊಟ್ಟಿ. ನಾವು ಅನೇಕ ದಿನಗಳಿಂದ ಕೂಗಿ ಪ್ರಾರ್ಥನೆ ಮಾಡಿದರೂ, ನೀನು ನಮಗೆ ಮಳೆ ಕೊಡದೆ ಇರುವದು ಯಾತಕ್ಕೆ? ಎಲೋ, ನೀನು ನಮಗೆ ಮಳೆ ಕೊಡದಿದ್ದರೆ, ಅದಕ್ಕೆ ಉತ್ತಮವಾದದ್ದನ್ನು ಕೊಡುವಿ, ಸರಿ. ಶತ್ರು ಹಾಳು ಮಾಡುವ ಸುಭಿಕ್ಷದ ವರುಷದ ಫಲಕ್ಕಿಂತ ಕೊರೇ ಅನ್ನ ಸಹಿತವಾದ ದೇಶದ ಸಮಾಧಾನವು ಉತ್ತಮ. ಆದರೂ ಪ್ರಿಯ ಪರಲೋಕದ ತಂದೆಯೇ, ನಿನ್ನ ಪ್ರಿಯ ಮಗನಾದ ಯೇಸು ಕ್ರಿಸ್ತನು: ನಿಶ್ಚಯವಾಗಿ, ನಿಶ್ಚಯವಾಗಿ ನಿಮಗೆ ಹೇಳುತ್ತೇನೆ, ನೀವು ನನ್ನ ಹೆಸರಿನಲ್ಲಿ ತಂದೆಯನ್ನು ಬೇಡಿ ಕೊಳ್ಳುವದೆಲ್ಲಾ ನಿಮಗೆ ಕೊಡುವನು (ಯೋಹಾ. ೧೬, ೨೩.) ಎಂದು ಹೇಳಿದದರಿಂದ, ನಮ್ಮನ್ನು ಆಲೈಸು. ನೀನು ನಮ್ಮನ್ನು ಆಲೈಸಿದ ಪಕ್ಷದಲ್ಲಿ ನಾವು ಈ ವಾಗ್ದತ್ತವನ್ನು ಇನ್ನು ಮುಂದೆ ದೇವಾಲಯಗಳಲ್ಲಿ ಪ್ರಸಂಗಿಸುವದಕ್ಕೆ ನಿನ್ನ ವಿರೋಧಿಗಳ ಮುಂದೆ ನಾಚಿಕೆ ಪಡ ಬೇಕಲ್ಲ? ನಾವು ಪೂರ್ಣ ಹೃದಯದಿಂದ ಕೂಗಿ ಚುರುಕವಾಗಿ ಮೊಲುಗುತ್ತೇವೆಂದು ಬಲ್ಲೆ. ಅದು ಕಾರಣ ನಮ್ಮನ್ನು ಆಲೈಸು." ಬರುವ ರಾತ್ರಿಯಲ್ಲಿ ಮಳೆ ಬಂತು.

ಯೇಸು ಕ್ರಿಸ್ತನ ಚರಿತ್ರೆ.

೧. ಏಡೆನ್ ತೋಟದೊಳಗೆ, | ಪಾಪ ತಾಪವಿಲ್ಲದೆ
ದೇವರುಂಟು ಮಾಡಿದ | ಆದಮೆಂಬ ಮನುಜ
ಹವ್ವಳೆಂಬ ಸತಿಯು | ಸುಖದಿಂದಲಿದ್ದರು.

೨. ಸರ್ಪವೆಂಬ ಶತ್ರುವು | ಇಂಥ ಸುಖ ನೋಡಲು
ಮೋಸ ತಂತ್ರವಾಕ್ಯದಿ | ನರರನ್ನು ವಂಚಿಸಿ,
ದೇವರಾಜ್ಞೆ ಮುರಿದು | ಮೃತ್ಯು ಪ್ರಸ್ಥರಾದರು.

೩. ಆದರೆಮ್ಮ ದೇವರು | ಎಂದು ಪ್ರೀತಿ ಬಿಡನು.
"ನಾಶಕರ ಸರ್ಪದ | ತಲೆ ಜಜ್ಜಿ ಬಿಡುವ
ರಕ್ಷಕನು ಬರುವ" | ಎಂದು ಆಗ ಹೇಳಿದ.

೪. ವರ್ಷ ವರ್ಷ ಕಳೆದು | ಮೂಲಪಿತೃ ಕೂಟವು:
"ಪಾಪದಿಂದಲೆಮಗೆ | ಮೋಕ್ಷ ಕೊಡುವದಕೆ
ಮೆಸ್ಸಿಯನು ಎಂದಿಗೂ | ಬಪ್ಪನೆಂದು" ಕೇಳ್ವರು.

೫. ಆಗ ನಿತ್ಯದೇವರು | ಅವತಾರವಾದನು,
ನಮ್ಮ ಪಾಪಕ್ಕೋಸ್ಕರ | ಶಿಕ್ಷೆ ಶ್ರಮೆ ತಾಳಿದ
ಯೇಸು ಕ್ರಿಸ್ತಪತಿಯು | ಕ್ರೂಜೆಯಲ್ಲಿ ಸತ್ತನು,

೬. ಸಾವು ಬಲ ಮುರಿದು | ಗೋರಿಯಿಂದಲೆದ್ದನು;
ದೇವಬಲ ಕಡೆಗೆ | ಏರಿ ಪರಲೋಕಕೆ,
ಯುಗಯುಗದಿಂದಲೂ | ಬಲರಾಜನಿವನು.

೭. ದುಃಖ ಪ್ರಷ್ಠ ಜನವೇ! | ಕಷ್ಟ ಹೊರುವವರೇ!
ನಿಮಗಾಗಿ ಯೇಸುವು | ಶ್ರಮೆ ತಾಳ್ದು ಸತ್ತನು;
ನಿಮ್ಮ ಪ್ರಾಣಗಳಿಗೆ | ಶಾಂತಿ ಪಡಿಸೋದಕೆ.

೮. ಯೇಸು ಭಕ್ತರೆಂದಿಗೂ | ನಾಶವಾಗ ಕೂಡದು.
ಏಡೆನ್ ತೋಟಕಿಂತಲೆ | ರಮ್ಯವಾದ ಸ್ವರ್ಗಕೆ
ಅಂತ್ಯದಲ್ಲೀ ರಕ್ಷಕ | ಇವರನ್ನು ತರುವ.

A. G.

ಉದಯದ ಗೀತ.

Gott des Himmels u. der Erden.

ಸರ್ವ ಲೋಕ ದೇವರಾದ
ತಂದೆ ಪುತ್ರನಾತ್ಮನೇ!
ನಿನ್ನತ್ಯಂತ ಪ್ರಿಯವಾದ
ಕನಿಕರದಿಂದಲೇ
ಇಹ ದಿನ ಬೆಳಕು
ನನ್ನ ಮೇಲೆ ಮೂಡಿತು.

ಪಾಪವೆಂಬ ರಾತ್ರಿಯನ್ನು
ಪರಿಹರಿಸೇಸುವೇ!
ನಿನ್ನ ಕೃಪೆಜೆ ನೀತಿಯನ್ನು
ಮೂಡಿಸೆನಗಾಗಲೇ
ಕ್ಷೇಮದೊರಕುತ್ತದೆ
ಪಾಪಭ್ರಷ್ಟ ಮನಕೆ.

ಪರಿಶುದ್ಧ ದೂತನನ್ನು
ಮಿತ್ರನಾಗಿ ನೇಮಿಸಿ,
ಶತ್ರು ಮೋಸ ತಂತ್ರವನ್ನು
ಹೀನ ಮಾಡು! ಅಂತ್ಯದಿ
ಶಾಂತಿಗಾಗಿ ನನ್ನನು
ಮೋಕ್ಷದಲ್ಲಿ ಶೇರಿಸು!

A. G.

ಕ್ರಿಸ್ತನ ಎರಡನೇ ಬರುವಿಕೆ.

ಮೇಘಾರೂಢನಾಗಿ ಹೋದ ನಮ್ಮ ಕರ್ತನೂ
ಮೇಘಾರೂಢನಾಗಿ ನ್ಯಾಯವಿಧಿಗೆ ಬರುವನೂ. || ಪಲ್ಲ ||

ಕರ್ತನಾದ ಯೇಸು ಗುರುವು ಘನದಿ ಬರುತ್ತಲೇ,
ಮೂರ್ತಿ ವಿಗ್ರಹಂಗಳೆಲ್ಲ ಕರಗಿ ಬೀಳ್ವವೂ. || ೧ ||

ವಾರ್ತೆ ಸತ್ಯ ನಂಬಿದವರು ಹರುಷ ಪಡುತ್ತಲೇ
ಕೀರ್ತನಾದಿ ಹಾಡುತಲೇ ಎದುರುಗೊಂಬರೂ. || ೨ ||

ಮರ್ತ್ಯ ಜನರ ರಕ್ಷಿಸುವರೆ ಯೇಸುವ್ ಆದ್ಯಲೀ
ಮರ್ತ್ಯ ಲೋಕ ಶೇರಿದಂತೆ ಈಗ ಬಾರನೂ. || ೩ ||

ಆಗಲವ ದೈನ್ಯ ಮನುಜನಾಗಿ ಬಂದನೂ,
ಈಗ ನ್ಯಾಯದಧಿಪನಾಗಿ ಆತನ್ ಬರುವನೂ. || ೪ ||

ತೂರ್ಯ ಶಬ್ದ ಕೇಳಲೆಲ್ಲ ಸತ್ತ ಮನುಜರೂ
ಸೂರ್ಯ ವೈಮೆಯುಳ್ಳ ಕರ್ತನನ್ನು ನೋಡ್ವರೂ. || ೫ ||

ಮತ್ತು ಸರ್ವ ಭೂಮ್ಯಲಿರುವ ಸಕಲ ಮನುಜರೂ
ಮುತ್ತಿ ಬಂದು ನಿಲ್ವರಂದು ನ್ಯಾಯತೀರ್ಪಿಗೇ. || ೬ ||

ಯೇಸು ನಿಂತ ಸಮಜವನ್ನು ಭಾಗ ಮಾಡಲು,
ಸಾಸಿರಾರು ಜನರು ಎರಡೆ ಭಾಗವಾಗ್ವರೂ. || ೭ ||

ಕುರಿಯ ಮಂದೆಯನ್ನು ತನ್ನ ಬಲದ ಪಾರ್ಶ್ವದೀ
ಶೇರಿಸೋನು ಯೇಸು ಕುರುಬ ತಾನು ಹರ್ಷದೀ. || ೮ ||

ಆಡನೆಲ್ಲ ಆತನಂದು ತಾನ್ ವಿಭಾಗಿಸಿ
ಎಡದ ಪಾರ್ಶ್ವಕ್ಕಾಗಿ ಆತ ಬೇರೆ ಮಾಡ್ವನೂ. || ೯ ||

"ತಂದೆಯಿಂದ ಆಶೀರ್ವಾದ ಪಟ್ಟ ಎಲ್ಲರೇ,
ಬಂದು ಶೇರಿರಿಂದು ನೀವು ತಂದೆ ರಾಜ್ಯಕೇ" || ೧೦ ||

ಎಂದು ಆತ ಬಲದ ಕಡೆಯ ಜನಕೆ ಹೇಳಲೂ
ನೊಂದು ನಿಂತ ಎಡದ ಕಡೆಯ ಜನಕೆ ಹೇಳೊದೆನ್? || ೧೧ ||

"ಶಪಿತರೇ, ನೀವೆನ್ನನಿಂದು ಬಿಟ್ಟು ಹೋಗಿರಿ,
ಶಪಿತರ್ಗೆಲ್ಲಾ ಸಿದ್ಧಿಸಿರುವ ನರ್ಕ ಶೇರಿರಿ." || ೧೨ ||

ಆ ಕಡೇಯ ದಿನದಲಿವರು ನಿತ್ಯ ದಂಡಕ್ಕೂ
ಏಕ ಸತ್ಯ ದೇವಪ್ರಜೆಯು ಪರಕ್ಕು ಹೋಗ್ವರೂ. || ೧೩ ||

ಯೇಸು ಪತಿಯೊಮ್ಮೆ ಇಹ ಶೇರಿದ್ದಾಯಿತು.
ಆ ಸುಕಾಲಕಂತ್ಯವಿನ್ನು ಬೇಗ ಬಪ್ಪುದು. || ೧೪ ||

ಅಂದಿನಿಂದ ಸಾವಿರಾರು ವರುಷ ಕಳದವು
ಇಂದಿಗ್ಯಾತು ಹೆಚ್ಚು ಕಡಿಮೆ ಎರಡು ಸಹಸ್ರವು. || ೧೫ ||

ಯಾರು ತಿಳಿಯದಂದದಲಿ ರಾತ್ರಿ ಹೊತ್ತಿಲಿ
ಚೋರ ಬರುವ ಪರಿಯ ಯೇಸು ಬೇಗ ಬರುವನು. || ೧೬ ||

ನಾವು ಆ ಕಡೆಯ ದಿನಕೆ ಬಹಳ ಹತ್ರವೇ
ಜೀವದಧಿಪನೆಮ್ಮನಿದಕೆ ಸಿದ್ಧಂಗೈಯಲೀ! || ೧೭ ||

ಸುಸ್ತಿ ಮಾಡದೇಳುವಣ ಕ್ರೈಸ್ತ ಭ್ರಾತ್ರರೇ,
ಹಸ್ತ ಜೋಡಿಸ್ಯೇಸು ಚರಣಕೋಡಿ ಶೇರುವ. M. A. || ೧೮ ||

Printed by Stolz & Reuther, Basel Mission Press, Mangalore.

ಸಭಾಪತ್ರ

ತಿಂಗಳಿಗೆ ಒಂದು ಸಾರಿ ಪ್ರಕಟಿಸಲ್ಪಡುವದು.

ಪುಸ್ತಕ ೧. **MARCH 1869.** ಅಂಕೆ ೯.

ಘನವುಳ್ಳ ಸಭಾಪತ್ರಕರ್ತರಿಗೆ.

ಅಯ್ಯಾ,

ನಮ್ಮ ಹುಬಳಿ ಸಭೆಯಲ್ಲಿ ಹನ್ನೊಂದು ವರ್ಷ ಕರ್ತನ ಸೇವೆ ಮಾಡಿದ ನಮ್ಮ ಅತ್ಯಂತ ಪ್ರಿಯ ಬೋಧಕರಾದ ಘನವುಳ್ಳ ಯೋ. ಹೂಬರ್ ಧೊರೆಗಳು ತಮ್ಮ ಅಸ್ವಸ್ಥದ ದೆಶೆಯಿಂದ ನಮ್ಮನ್ನು ಬಿಟ್ಟು ಶೀಮೆಗೆ ಹೋಗ ಬೇಕಾಯಿತು. ಅವರ ವಿಯೋಗಕ್ಕೋಸ್ಕರ ನಮ್ಮ ಸಭೆ ಎಲ್ಲಾ ದುಃಖ ಪಡುತ್ತದೆ. ಒಂದು ಒಡವೆ ಇರುವಾಗ ಯಾರೂ ಅದರ ಕಿಮ್ಮತು ಅಷ್ಟು ಮಾಡುವದಿಲ್ಲ; ಪರಂತು ಅದನ್ನು ಕಳ ಕೊಂಡ ಮೇಲೆ, ಅದರ ಬೆಲೆ ಎಷ್ಟೆಂದೂ ಅದರ ಉಪಯೋಗ ಎಂಥಾದ್ದೆಂದೂ ಹೆಚ್ಚಾಗಿ ಕಾಣ ಬರುವದು. ಅದೇ ಪ್ರಕಾರ ಈ ನಮ್ಮ ಪ್ರಿಯ ಬೋಧಕರ ವಿಷಯದಲ್ಲಿ ಅವರು ನಮ್ಮನ್ನು ಬಿಟ್ಟು ಹೋದ ಮೇಲೆ ಅವರಿಂದಾದ ಉಪಕಾರಗಳ ನೆನಪು ವಿಶೇಷವಾಗಿ ಅವರ ಕಾರ್ಯಗಳೆಲ್ಲಾ ಕಣ್ಣುಗಳ ಮುಂದೆ ಕಟ್ಟಿದ ಹಾಗಿರುತ್ತವೆ. ಆದ ಕಾರಣ ಅವರ ವಿಷಯ ಈ ಕೆಲವು ಮಾತುಗಳನ್ನು ಬರಿಯುತ್ತೇನೆ. ಅವುಗಳನ್ನು ತಮ್ಮ ಉತ್ತಮವಾದ ಸಭಾಪತ್ರದಲ್ಲಿ ದಯ ಮಾಡಿ ಶೇರಿಸಿದರೆ, ಓದಿ ಕೊಳ್ಳುವ ಅನೇಕ ಸಹೋದರರಿಗೆ ಉಪಯೋಗವೂ ಸಂತೋಷವೂ ಆದೀತೆಂದು ನೆನಸಿ, ಹಾಗೆ ಮಾಡುವದಕ್ಕೆ ಬೇಡಿ ಕೊಳ್ಳುತ್ತೇನೆ.

ಅವರು ಇಲ್ಲಿ ಹನ್ನೊಂದು ವರ್ಷ ಸೇವೆ ಮಾಡಿದ್ದರಿಂದ ಬಹಳ ಫಲ ಹುಟ್ಟಿತು. ಆ ಫಲ ಎರಡು ಪ್ರಕಾರವಾದದ್ದು: ೧ನೇದು ಅನ್ಯ ಜನರಲ್ಲಿ, ೨ನೇದು ಸಭೆಯವರಲ್ಲಿ. ಅನ್ಯ ಜನರ ಮೇಲೆ ಅವರಿಗೆ ಬಹಳ ಕಾಳಜಿ ಇತ್ತು. ಅವರು ಈ ದೇಶಕ್ಕೆ ಬಂದ ಮೊದಲನೇ ವರ್ಷದಲ್ಲಿಯೇ ಇನ್ನೂ ಕನ್ನಡ ಭಾಷೆ ಚನ್ನಾಗಿ ಬಾರದಿರುವಾಗಲೇ ವೈದ್ಯ ಕೊಡುವ ಪ್ರಯತ್ನದಿಂದ ಹುಬಳಿಯಲ್ಲಿಯೂ ವಿಶೇಷವಾಗಿ ಉಣಕಲ್ಲಿನಲ್ಲಿಯೂ ಅನೇಕರ ಗುರ್ತು ಮಾಡಿ ಕೊಂಡರು. ಅವರ ಔಷಧಿಯಿಂದ ಬಹಳ ಮಂದಿಗೆ ಗುಣವಾಯಿತು. ಮಾರಿ

ರೋಗ ಬಂದವರಲ್ಲಿ ಸಹ ಅನೇಕರು ಸ್ವಸ್ಥವಾದರು. ಹೀಗಾಗಿ ಜನರು ಇವರನ್ನು ಬಹ
ಳ ಪ್ರೀತಿ ಮಾಡಿ, ತಮ್ಮ ಮನೆಗಳಿಗೆ ಕರ ಕೊಂಡು ಹೋಗಿ, ಗುಂಪು ಗುಂಪಾಗಿ ಇವರ
ಹತ್ತರ ಬರಲಾರಂಭಿಸಿದರು. ಈ ಪ್ರಕಾರ ಮೊದಲು ಶರೀರದ ರೋಗಕ್ಕೆ ಔಷಧ ಕೊ
ಡೋಣದರಿಂದ ಜನರ ಮನಸ್ಸುಗಳನ್ನು ತಮ್ಮ ಕಡೆಗೆ ಎಳ ಕೊಂಡು, ತರುವಾಯ ಆತ್ಮ
ಗಳ ರೋಗಕ್ಕೆ ಕ್ರಿಸ್ತನ ರಕ್ತವೆಂಬ ಮದ್ದನ್ನು ಕೊಡುವದಕ್ಕೆ ಒಳ್ಳೇ ಅನುವು ಮಾಡಿ ಕೊಂ
ಡರು. ಗಂಡಸರು ಮಾತ್ರವಲ್ಲ, ಅನ್ಯ ಜನರ ಅನೇಕ ಹೆಣ್ಣುಮಕ್ಕಳು ಸಹ ಇವರ ಬಂಗ
ಲೆಗೆ ಬಂದು, ಇವರ ಭೇಟಿ ತಕ್ಕೊಂಡು, ಇವರಿಂದ ಉಪದೇಶ ಕೇಳುವರು. ಈ ಪ್ರಕಾರ
ಬರುತ್ತಿರುವ ಹೆಣ್ಣುಮಕ್ಕಳಲ್ಲಿ ಒಬ್ಬಳು ಮೊದಲು ತಾನೇ ಇವರ ಉಪದೇಶದಿಂದ ಕರ್ತ
ನ ಕಡೆಗೆ ತಿರಿಗಿ ಕೊಂಡು, ಆ ಮೇಲೆ ತನ್ನ ತಂದೆ ತಾಯಿ, ಮೂರು ಮಂದಿ ಸಹೋದರ
ಸಹೋದರಿಗಳನ್ನು ಸಹ ತನ್ನ ಪಂಥಕ್ಕೆ ಎಳ ಕೊಂಡು, ಇಡೀ ಕುಟುಂಬ ಸಹಿತವಾಗಿ ಸ್ನಾ
ನದಿಂದ ಸಭೆಗೆ ಶೇರಿ ಕೊಂಡಳು. ಈ ಪ್ರಿಯ ಬೋಧಕರನ್ನು ಉಣಕಲ್ಲಿನ ಅನ್ಯ ಜನರು
ಎಷ್ಟು ಪ್ರೀತಿ ಮಾಡಿದರೆಂಬದನ್ನು ತಿಳು ಕೊಳ್ಳುವ ಹಾಗೆ ಒಂದೇ ದೃಷ್ಟಾಂತ ಮಾತ್ರ
ಹೇಳುತ್ತೇನೆ: ಇವರು ಎರಡು ವರ್ಷ ಹುಬಳಿಯಲ್ಲಿದ್ದ ತರುವಾಯ, ಕೊಮ್ಮಿಟಿಯವರು
ಇವರನ್ನು ಧಾರವಾಡಕ್ಕೆ ನೇಮಿಸಿದರು. ಆ ಸಮಯದಲ್ಲಿ ಉಣಕಲ್ಲಿನ ಜನರು ಕೂಡಿ,
ಕೊಮ್ಮಿಟಿಯವರಿಗೆ ಒಂದು ಪತ್ರ ಬರೆದು, ಹೂಬರ್ ಧೊರೆಗಳನ್ನು ತಿರಿಗಿ ಹುಬಳಿಗೆ ಕ
ಳುಹಿಸ ಬೇಕೆಂಬದಾಗಿ ಬೇಡಿ ಕೊಳ್ಳುವ ಆಲೋಚನೆ ಮಾಡಿದ್ದರು; ಆದರೆ ಅಷ್ಟರಲ್ಲಿ ತಿ
ರಿಗಿ ಹುಬಳಿಗೆ ಮತ್ತೂ ಬಂದರು. ಅನ್ಯ ಜನರಿಗೆ ಪ್ರಸಂಗ ಮಾಡುವ ಆಸಕ್ತಿಯು ಅವ
ರಲ್ಲಿ ಬಹಳ ಇತ್ತು. ಮೊದಲಿನ ವರ್ಷಗಳಲ್ಲಿ ಬಹಳವಾಗಿ ಪ್ರಸಂಗಪ್ರಯಾಣ ಮಾಡಿದ
ರು; ಆದರೆ ಇತ್ತಕಡೆಗೆ ಅಸ್ವಸ್ಥದ ನಿಮಿತ್ತವಾಗಿಯೂ, ಮುಖ್ಯವಾಗಿ ಅವರಿಗೆ ಇದ್ದ ಬ
ಹಳವಾದ ಕೆಲಸದ ನಿಮಿತ್ತವಾಗಿಯೂ, ಪ್ರಯಾಣ ಮಾಡಲಿಕ್ಕೆ ಆಗಲಿಲ್ಲ. ಆದಾಗ್ಯೂ
ಅದು ತಪ್ಪಿದ್ದಕ್ಕಾಗಿ ಬಹಳವಾಗಿ ಮರಗುತ್ತಿದ್ದರು. ಪರ ಊರುಗಳಿಗೆ ಹೋಗುವದಕ್ಕಾಗ
ದಿದ್ದರೂ, ಹುಬಳಿಯಲ್ಲಿಯೂ, ಅದರ ಸತ್ತುಮುತ್ತಿನ ಹಳ್ಳಿಗಳಲ್ಲಿಯೂ, ತಮಗೆ ಎಷ್ಟು ಕೆ
ಲಸವಿದ್ದರೂ, ದಿನಾಲು ಹೋಗುತ್ತಿದ್ದರು. ಬರೆಯುವ ಕೆಲಸ ಅವರಿಗೆ ಕಂಡಾಬಟ್ಟೆ ಇದ್ದ
ರೂ, ಪ್ರಸಂಗಕ್ಕೆ ಹೋಗುವ ಹೊತ್ತು ಹ್ಯಾಗಾದರೂ ಉಳಿಸಿ ಕೊಳ್ಳುತ್ತಿದ್ದರು. ಇದಲ್ಲದೆ
ಹಗಲು ಹೊತ್ತು ಸಭೆಯವರಲ್ಲಿ ಯಾರಾದರೂ ಅವರ ಹತ್ತರ ಬಂದೇ ಬರ ಬೇಕು; ಹೀ
ಗಾಗಿ ಅವರ ಬರೆಯುವ ಕೆಲಸಕ್ಕೆ ಬಹಳ ಸರ್ತಿ ವಿಘ್ನ ಬರುತ್ತಿತ್ತು. ಅವರು ಕಡೇ ಎರ
ಡು ಮೂರು ವರ್ಷಗಳಲ್ಲಿ ಜನರಲ್ ಕೊನ್‌ಫರೆನ್ಸಿನ ಮುಖ್ಯಸ್ಥರಾಗಿದ್ದ ಕಾರಣ ಬರೆಯು
ವ ಕೆಲಸ ಅತ್ಯಧಿಕವಾಯಿತು. ತಿಂಗಳಿಗೆ ಶುಮಾರು ೧೦ ರೂಪಾಯಿ ಟಪ್ಪಾಲ್ ಹಾಸ
ಲೇ ಹಿಡಿಯುವಷ್ಟು ಕಾಗದಗಳನ್ನು ಬರೆಯ ಬೇಕಾಗಿತ್ತು. ಇಷ್ಟು ಕೆಲಸವಿದ್ದರೂ, ಬಂ
ದ ಸಭೆಯವರನ್ನು ಹಿಂದಕ್ಕೆ ಕಳುಹಿಸಲಿಕ್ಕಿಲ್ಲ; ಅನ್ಯ ಜನರ ಹತ್ತರ ಪ್ರಸಂಗಕ್ಕೆ ಹೋಗು
ವದನ್ನು ತಪ್ಪಿಸಲಿಕ್ಕಿಲ್ಲ. ಅವರ ಬಳಿಗೆ ಒಬ್ಬನು ಔಷಧಕ್ಕಾಗಿ ಬರುವನು, ಮತ್ತೊಬ್ಬನು
ತನ್ನ ಪ್ರಪಂಚದ ಚಿಂತೆ ಹೇಳಿ ಕೊಳ್ಳುವದಕ್ಕೆ ಬರುವನು, ಇನ್ನೊಬ್ಬನು ತನ್ನ ಸುಖ ದುಃಖ

ಗಳನ್ನು ತಿಳಿಸುವದಕ್ಕಾಗಿ ಬರುವನು, ಬೇರೊಬ್ಬನು ಏನಾದರೂ ಫಿರ್ಯಾದಿ ತರುವನು. ಈ ಪ್ರಕಾರ ಯಾವಾಗಲೂ ಅವರ ಕೋಣೆಯಲ್ಲಿ ಯಾರಾದರೂ ಇದ್ದೇ ಇರುವರು; ಬಂದವರೆಲ್ಲರನ್ನು ಪ್ರೀತಿಯಿಂದ ಕೂಡ್ರಿಸಿ ಕೊಂಡು, ಏನೂ ಅವಸರ ತೋರಿಸದೆ, ಸಾವಧಾನದಿಂದ ಮಾತಾಡಿ ಕಳುಹಿಸಿ ಕೊಡುವರು. ಮತ್ತು ಪ್ರಸಂಗಕ್ಕೆ ಹೋಗುವದಕ್ಕಾಗಿ ತಕ್ಕ ಸಮಯದಲ್ಲಿ ಉಪದೇಶಿಗಳ ಮನೆಗೆ ಹಾಜರಾಗಿರುವರು. ಈ ಪ್ರಕಾರ ಹಗಲಿನಲ್ಲಿ ಅವರ ಬರೆಯುವ ಕೆಲಸಕ್ಕೆ ಬಹಳ ಅಡ್ಡಿಯಾಯಿತು; ಆದರೂ ರಾತ್ರಿಯಲ್ಲಿ ಕೂತು ಕೊಂಡು ಎಲ್ಲಾ ಬರೆದು ತೀರಿಸುವರು. ಹೀಗೆ ನಿದ್ರೆ ಕೆಡೋಣದರಿಂದ ಮುಖ್ಯವಾಗಿ ಅವರ ಕ್ಷೇಮ ಬಹಳ ಕೆಟ್ಟಿತು. ಇಷ್ಟು ಬಹಳ ಬರೆಯುವ ಕೆಲಸದಿಂದ ತಮಗೆ ಕಷ್ಟವಿದ್ದರೂ, ಇನ್ನೂ ಉಪದೇಶಿಗಳು ಮಾಡಿದ ಪ್ರಸಂಗಪ್ರಯಾಣದ ಚರಿತ್ರವನ್ನೂ ಸಭೆಯಲ್ಲಿ ತೀರಿ ಕೊಂಡವರ ಚರಿತ್ರವನ್ನು ಸಹ ಬರೆಸಿ ಭಾಷಾಂತರ ಮಾಡಿ ವಿಲಾಯತಿಗೆ ಕಳುಹಿಸುವರು. ನಮಗೆ ತಿಳಿದ ಈ ಕೆಲಸಗಳ ಹೊರ್ತು, ಇನ್ನೂ ನಮಗೆ ತಿಳಿಯದಂಥ ಬೇರೆ ಕೆಲಸ ಸಹ ಬಹಳ ಇತ್ತೆಂದು ನೆನಸುತ್ತೇನೆ. ಅವರಿಗೆ ಇದ್ದ ದಮ್ಮಿನ ರೋಗ ಅತಿ ಕಠಿಣವಾದದ್ದು; ಮಾತಾಡೋಣದರಿಂದ ತಿರಿಗಿ ತಿರಿಗಿ ಬರುವದು ಅದರ ತರವಾಗಿತ್ತು. ಆದರೂ ಹುಬಳಿ ಸಭೆಯ ಪ್ರಸಂಗ, ಉಣಕಲ್ಲಿನ ಸಭೆಯ ಪ್ರಸಂಗ ಅತಿ ರೋಗ ಇದ್ದ ಕೆಲವು ಸರ್ತಿಯ ಹೊರ್ತು, ಕಡೇ ವರೆಗೂ ಮಾಡುತ್ತಾ ಬಂದರು. ಗಾಡಿಯ ಮೇಲಾದರೂ ಕುದುರೆಯ ಮೇಲಾದರೂ ಕೂತು ಸವಾರಿ ಮಾಡಿದರೆ, ಆ ರೋಗ ತಿರಿಗಿ ಬರುವದು ರೂಢಿ. ಆದಾಗ್ಯೂ ಈ ಕಷ್ಟವನ್ನು ಸಹ ಸಹಿಸಿ ಕೊಂಡು, ಹದಿನಾಲ್ಕು ಮೈಲ್ ದೂರದಲ್ಲಿರುವ ಹೆಬಸೂರಿಗೂ ಹೋಗುವ ನೇಮವನ್ನು ಮುರಿಯಲಿಲ್ಲ.

ಈ ಪ್ರಿಯ ಬೋಧಕರ ಪ್ರಸಂಗಗಳಂತು ಮನಮುಟ್ಟುವಂಥವುಗಳೇ. ವಿದ್ಯೆಗೆ ಸಂಬಂಧವಾದ ಚಮತ್ಕಾರದ ವಿಭಾಗಗಳು ಅವುಗಳಲ್ಲಿ ಅಷ್ಟು ಇಲ್ಲದೆ ಇದ್ದಾಗ್ಯೂ, ಆತ್ಮವೃದ್ಧಿಗೆ ಅತಿ ಅನುಕೂಲವಾದವುಗಳು. ಯಾವ ಆಧಾರವಾಕ್ಯ ತೆಗದರೂ ಆಶ್ಚರ್ಯವಾದ ರೀತಿಯಿಂದ ಮೆಲ್ಲಗೆ ಹೃದಯಗಳೊಳಗೆ ಹೊಕ್ಕೊಂಡು, ಅದರಲ್ಲಿರುವವುಗಳನ್ನೆಲ್ಲಾ ತಡವ್ಯಾಡುವ ಹಾಗಿತ್ತು. ಬುದ್ಧಿಯ ಸಂಗಡ ಅಲ್ಲ, ಹೃದಯದಿಂದ ಹೃದಯಕ್ಕೆ ಮಾತಾಡುವ ಹಾಗಿತ್ತು; ಈ ಅಪರೂಪ ತರದ ಪ್ರಸಂಗಗಳ ವಿಷಯ ಪೂರ್ಣವಾಗಿ ಇದ್ದ ಹಾಗೆ ವರ್ಣಿಸುವದು ಬರಹದಿಂದಾಗದು. ಅವರ ಬಾಯಿಯಿಂದ ಕೇಳಿದವರೆಲ್ಲರಿಗೂ ಗೊತ್ತಾಗಿರುವದು. ಅವರ ಪ್ರಸಂಗಗಳಲ್ಲಿ ಮುಖ್ಯವಾದದ್ದೂ ತಿರಿಗಿ ತಿರಿಗಿ ಬರುವಂಥಾದ್ದೂ ವಿಶೇಷವಾಗಿ ಸಮಾಧಾನದ ಸುವಾರ್ತೆಯಾಗಿತ್ತು; ಅಂದರೆ ಕರ್ತನ ಉಚಿತವಾದ ಕೃಪೆಯನ್ನೇ ಪಾಪಿಗಳಾದ ನಾವು ಆಧಾರ ಮಾಡಿ ಕೊಂಡು, ನಮ್ಮ ನೀತಿ ಅನೀತಿ ನೋಡದೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಪ್ರಾಯಶ್ಚಿತ್ತವನ್ನೇ ನಾವು ವಿಶ್ವಾಸದಿಂದ ಬಿಗಿ ಹಿಡಿದು, ಅದರಿಂದಲೇ ಸಮಾಧಾನವನ್ನು ಹೊಂದುವವರಾಗಿರ ಬೇಕು. ಹನ್ನೊಂದು ವರ್ಷಗಳಿಂದ ಅವರ ಪ್ರಸಂಗಗಳನ್ನು ಕೇಳುತ್ತಾ ಬಂದ ನಾನು ಈ ಅಭಿಪ್ರಾಯ ಇಲ್ಲದ ಪ್ರಸಂಗ ಹೆಚ್ಚು ಕಡಿಮೆ ಒಂದಾದರೂ ನೋಡಲಿಲ್ಲ. "ಹೃದಯದ ಸಂಪೂರ್ಣತೆಯಿಂದ ಬಾಯಿ ಮಾತಾಡು

ತ್ರದೆ" ಎಂಬಂತೆ ಅವರು ತಾವೇ ಅದರೊಳಗೆ ತನ್ಮಯವಾಗಿ ಮುಣುಗಿ ಹೋಗಿದ್ದರು. ಮತ್ತು ನಮ್ಮನ್ನು ಬಿಡಲಿಕ್ಕಿರುವ ಕಡೇ ಸಮಯದಲ್ಲಿ ಸಹ ವಿಶೇಷಾರ್ಥದಿಂದ ತಿರಿಗಿ ಇದನ್ನೇ ಕಡೇ ಮಾತಾಗಿ ಹೇಳಿ ಹೋದರು. ಅದರ ಸಾರಾಂಶ ಏನಂದರೆ: ಯೋಹಾ. ೧೪, ೨೫. ೨೭. ವಾಕ್ಯವನ್ನು ಆಧಾರ ಮಾಡಿ ಕೊಂಡು ಹೇಳಿದ್ದು: ಕರ್ತನಾದ ಯೇಸು ಕ್ರಿಸ್ತನು ತನ್ನ ಶಿಷ್ಯರನ್ನು ಬಿಟ್ಟು ಹೋಗುವಾಗ, ಸಮಾಧಾನವನ್ನುಂಟು ಮಾಡುವ ಆದರಿಕನನ್ನು ನಿಮಗೆ ಕೊಡುತ್ತೇನೆಂತ ಹೇಳಿದನು. ನಾನೂ ಈಗ ನಿಮ್ಮನ್ನು ಬಿಟ್ಟು ಹೋಗಲಿಕ್ಕಿರುತ್ತೇನೆ; ಆದರೆ ಕರ್ತನಂತೆ ನಾನು ನಿಮಗೆ ಸಮಾಧಾನ ಕೊಡಲಾರೆ, ಆದಾಗ್ಯೂ ಸಮಾಧಾನದ ಮಾರ್ಗವನ್ನು ಇನ್ನೊಮ್ಮೆ ನಿಮಗೆ ತೋರಿಸಿ ಕೊಡುತ್ತೇನೆ. ಇಷ್ಟು ವರೆಗೂ ನಾನು ನಿಮ್ಮಲ್ಲಿ ಕೆಲಸ ಮಾಡಿ, ಸಮಾಧಾನದ ಮಾರ್ಗವನ್ನೇ ನಿಮಗೆ ತೋರಿಸುತ್ತಿದ್ದೆನು; ಇದನ್ನೇ ನಿಮಗೆ ದೊರಕಿಸಿ ಕೊಡ ಬೇಕೆಂಬದು ನನ್ನ ಮುಖ್ಯ ಆಲೋಚನೆಯಾಗಿತ್ತು. ಈ ನನ್ನ ಅಪೇಕ್ಷೆಯ ಪ್ರಕಾರ ನಿಮ್ಮೆಲ್ಲರಿಗೆ ಅದು ಶಿಕ್ಕಿದರೆ, ನಾನು ಸಂತೋಷದಿಂದ ಹೋಗುತ್ತಿದ್ದೆ. ಆದರೆ ನೀವು ಬಹಳ ಸರ್ತಿ ನಿಮ್ಮ ಕ್ರಿಯೆಗಳನ್ನು ನೋಡಿ ಕೊಳ್ಳುವ ಕಾರಣ ನಿಮ್ಮ ಸಮಾಧಾನ ಕಳ ಕೊಳ್ಳುತ್ತೀರಿ. ಈ ಮಾತು ಈ ಸ್ಥಳದಲ್ಲಿ ಎಷ್ಟೋ ಸರ್ತಿ ಹೇಳಿದೆನು. ಅನೇಕರಿಗೆ ಕೇಳಿ ಕೇಳಿ ರೂಢಿಯಾಗಿದ್ದೀತು; ಆದರೂ ತಕ್ಕ ಹಾಗೆ ಬಳಿಸುವದಕ್ಕೆ ಇನ್ನೂ ಎಲ್ಲರು ಕಲಿತಿಲ್ಲ. ಆದ ಕಾರಣ ಇದೇ ಮಾತನ್ನು ಇನ್ನೊಮ್ಮೆ ಹೇಳುವದು ವ್ಯರ್ಥವಲ್ಲ. ನಿಮ್ಮ ಪಾಪಗಳು ಎಷ್ಟಿದ್ದರೂ, ನಿಮ್ಮ ಮನಸ್ಸಾಕ್ಷಿ ಎಷ್ಟು ಅಪರಾಧ ಹೊರಿಸಿದರೂ, ಧೈರ್ಯ ಬಿಡದೆ ಅಂಜದೆ ಇರ್ರಿ. ನೀವು ಎಷ್ಟು ಎಚ್ಚರಿಕೆಯಿಂದ ನಡೆದು ಕೊಳ್ಳುತ್ತೀರೋ, ಅಷ್ಟು ನಿಚ್ಚಳವಾಗಿ ನಿಮ್ಮ ಪಾಪಗಳು ಕಾಣ ಬರುತ್ತವೆ. ನಿಮ್ಮಲ್ಲಿ ಪಾಪ ಕಾಣದ ಸಮಯ ಎಂದೂ ಇರಲಿಕ್ಕಿಲ್ಲ. ಆದ ಕಾರಣ ನೀವು ದಿನಾಲು ಕರ್ತನ ಪ್ರಾಯಶ್ಚಿತ್ತದಲ್ಲಿ ಪ್ರವೇಶ ಮಾಡಿ ಸಮಾಧಾನ ಹೊಂದಿರಿ. ಅವಿಶ್ವಾಸಕ್ಕೆ ದಾರಿ ಕೊಡ ಬೇಡಿರಿ; ಅಂಜ ಬೇಡಿರಿ. ಸಮಾಧಾನವೆಂಬ ಈ ಮಹಾ ಐಶ್ವರ್ಯವನ್ನು ಇಪ್ಪತ್ತು ವರ್ಷಗಳ ಹಿಂದೆ ಕರ್ತನು ನನಗೆ ದಯಪಾಲಿಸಿದನು. ಅದು ಈ ಲೋಕದ ಎಲ್ಲಾ ಬದುಕಿಗಿಂತ ಹೆಚ್ಚಿನದೆಂದು ನಾನು ಅನುಭವದಿಂದ ನಿಮಗೆ ಸಾಕ್ಷಿ ಕೊಡುತ್ತೇನೆ. ಈ ಮಾತನ್ನು ಬೇಕಾಗಿ ಕಡೇ ಸರ್ತಿ ಇನ್ನೊಮ್ಮೆ ಹೇಳುತ್ತೇನೆ, ಇದನ್ನು ನೆನಸಿ ಕೊಳ್ಳಿರಿ; ಇದೇ ನನ್ನ ಕಡೇ ಮಾತು—ಇತ್ಯಾದಿ.

ಅವರು ಈ ತರದ ಪ್ರಸಂಗಗಳನ್ನು ನಮ್ಮ ಸಭೆಯ ಸ್ಥಿತಿ ನೋಡಿ, ಬೇಕಾಗಿ ಆರಿಸಿ ಕೊಂಡು ಮಾಡುತ್ತಿದ್ದರು. ಇವುಗಳಿಂದ ನಿಶ್ಚಯವಾಗಿ ನಮ್ಮ ಸಭೆಗೆ ಬಹು ಉಪಯೋಗವಾಯಿತು. ಅನೇಕರು ಇವುಗಳಿಂದ ಕರ್ತನ ಕೃಪೆಯಲ್ಲಿ ಪ್ರವೇಶ ಮಾಡುವದಕ್ಕೆ ಕಲಿತು ಕೊಂಡರೆಂದು ನೆನಸುತ್ತೇನೆ; ಹ್ಯಾಗೂ ಅವುಗಳಿಂದ ನನಗೆ ಉಪಯೋಗವಾಯಿತು. ನನ್ನಂತೆ ಅನೇಕ ಸಹೋದರರಿಗೆ ಉಪಯೋಗವಾಯಿತೆಂಬುವದಕ್ಕೆ ಸಂಶಯವಿಲ್ಲ.

ಈ ನಮ್ಮ ಪ್ರಿಯ ಬೋಧಕರ ಸಭಾಪಾಲನ ಮಾಡುವ ತರ ಸಹ ಒಂದು ಪ್ರಕಾರವಾದದ್ದಾಗಿತ್ತು; ಅಂದರೆ ಮನುಷ್ಯಾಧಿಕಾರ ಭಯ ಪಡಿಸುವ ತರದ ಯಜಮಾನತ್ವ

ಇಂಥಾದ್ದನ್ನು ಅಗದಿ ಪ್ರಯೋಗಿಸಲಿಲ್ಲ. ಸಭೆಯವರು ಅವರಿಗೆ, ನೀವು ಹೆಚ್ಚು ಬಿಗಿಯಿಂದ ನಮ್ಮನ್ನು ನಡಿಸ ಬೇಕೆಂದು ಹೇಳುತ್ತಿದ್ದರು. ಅದಕ್ಕವರು ಅನೇಕ ಸರ್ತಿ ಹೇಳಿದ್ದು: "ನಾನು ಕೋಲು ಹಿಡಿದ ಶಿಪಾಯಿಯಂತೆ ನಿಮ್ಮ ಹಿಂದೆ ನಿಂತು ಕೊಳ್ಳುವದಿಲ್ಲ; ನನ್ನ ಅಂಜಿಕೆಗೋಸ್ಕರ ನೀವು ಚನ್ನಾಗಿ ನಡ ಕೊಂಡರೆ, ಅದು ಉಪಯೋಗದ್ದಲ್ಲ; ನೀವೇ ಸ್ವತಂತ್ರದಿಂದ ನಿಮ್ಮ ಮನಸ್ಸಿಗೆ ಬಂದ ಹಾಗೆ ನಡೆದು ಕೊಳ್ಳಿರಿ; ಇದ್ದದ್ದೆಲ್ಲಾ ಹೊರಗೆ ಬೀಳಲಿ. ಒಬ್ಬರ ಹೆಗಲಿನ ಮೇಲೆ ಕೂತು ಕೊಂಡು ಪರಲೋಕಕ್ಕೆ ಹೋಗುವ ಹಾಗಿಲ್ಲ; ನಿಮ್ಮ ಸ್ವಂತ ಕಾಲುಗಳಿಂದ ನಡೆದು, ಅದರೊಳಗೆ ಶೇರ ಬೇಕು." ಈ ಪ್ರಕಾರ ನಡಿಸೋಣದರಿಂದ ಸಡ್ಲು ಆಗಿ ಸಭೆಯ ಸ್ಥಿತಿ ಕೆಟ್ಟು ಹೋಯಿತೆಂದು ಯಾರೂ ನೆನಸ ಬಾರದು. ಇದರಿಂದ ಭಯದ ಆತ್ಮವೂ ಕಣ್ಣುಸೇವೆಯ ಆತ್ಮವೂ ಕ್ಷಯವಾಗುತ್ತಾ ಸ್ವತಂತ್ರವಾದ ಪ್ರೀತಿಯ ಆತ್ಮವು ಸಭೆಯವರಲ್ಲಿ ಹೆಚ್ಚೆಚ್ಚು ಬೆಳಿಯುತ್ತಾ ಬಂತು. ದೇಶಸ್ಥರಿಂದ ಹೆಚ್ಚಾಗಿ ಸಭೆಯ ಕೆಲಸ ನಡಿಯ ತಕ್ಕದ್ದೆಂಬ ಆಲೋಚನೆ ಅವರಲ್ಲಿ ಮುಖ್ಯವಾದದ್ದಾಗಿತ್ತು. ಮತ್ತು ಇದು ಸಾಧನವಾಗುವ ಹಾಗೆ, ಉಪದೇಶಿಗಳನ್ನೂ ಸಭೆಯ ಹಿರಿಯರನ್ನೂ ಬಹಳವಾಗಿ ಈ ಕೆಲಸಕ್ಕೆ ಬಳಸುವರು.

ತಮ್ಮ ಕೈಕೆಳಗಿರುವಂಥ ಮಿಶ್ಯನ್ ಚಾಕರರನ್ನು ತಂದೆಯು ಮಕ್ಕಳ ಮೇಲೆ ಭರವಸವಿಟ್ಟು ನಡಿಸುವಪ್ಪಂದ ಪ್ರೀತಿಯಿಂದಲೂ ಭರವಸದಿಂದಲೂ ನಡಿಸಿ ಕೊಳ್ಳುವರು. ಅವರ ಕೈಕೆಳಗಿದ್ದ ಒಬ್ಬ ಅನ್ಯ ಜನರ ಪಂತೋಜಿಯು ಹೇಳಿದ್ದು: "ಹೂಬರ್ ಧೊರೆಗಳು ಸಮುದ್ರದಂಥವರು; ನಾನು ಎಷ್ಟೋ ತಗಲುಗಾರನಾಗಿದ್ದರೂ, ಅವರು ನನ್ನ ಮೇಲಿಟ್ಟ ಭರವಸದ ದೆಶೆಯಿಂದ ಮನಃಪೂರ್ವಕವಾಗಿ ಹೇಳುತ್ತೇನೆ. ಒನ್ಮೆಯಾದರೂ ಅವರ ಮುಂದೆ ತಗಲು ಬಳಸಲಿಲ್ಲ, ಕಪಟ ಮಾಡಲಿಲ್ಲ; ವಹವ್ವಾ ಎಂಥಾ ಮಹಾರಾಯರು! ಅವರ ಕೈಕೆಳಗೆ ಸೇವೆ ಮಾಡಿದ ಎಲ್ಲಾ ಉಪದೇಶಿಗಳು ಸಹ ಅವರನ್ನು ಅವರ ಪ್ರೀತಿ ನಂಬಿಕೆಗಾಗಿ ಬಹಳವಾಗಿ ಸ್ಮರಿಸಿ ಕೊಳ್ಳುತ್ತಾರೆ.

ಕಷ್ಟದಲ್ಲಿರುವ ಬಡವರನ್ನು ಕಂಡರೆ, ಅವರ ಕರುಳುಗಳು ಬಹಳವಾಗಿ ಮರಗುತ್ತಿದ್ದವು. ನಮ್ಮ ಸಭೆಯ ಬಡವರಿಗೆ, ವಿಶೇಷವಾಗಿ ಬರಗಾಲದಲ್ಲಿ, ಬೇರೆ ಬೇರೆ ರೀತಿಗಳಿಂದ ಸಹಾಯ ಸಂಪಾದಿಸಿ ಕೊಟ್ಟರು; ಉದಾರತ್ವ ಅವರ ವಿಶೇಷ ಗುಣವಾಗಿತ್ತು. ತಮಗೆ ಕೊರತೆ ಮಾಡಿ ಕೊಂಡು ಕಷ್ಟದಲ್ಲಿರುವವರಿಗೆ ಉಪಕಾರ ಮಾಡುವರು.

ಇಂಥಾ ನಂಬಿಕೆಯುಳ್ಳ ಕರ್ತನ ಸೇವಕನ ಮೇಲೆ ಸಹ ಸಭೆಯಲ್ಲಿ ಕೆಲವರಿಂದ ಆಗ್ಯಾಗ್ಯೆ ಅಪವಾದಗಳೂ ಉಪದ್ರಗಳೂ ಗುಣುಗಟ್ಟುಗಳೂ ಬಂದವು; ಆದರೆ ಇವರು ಸ್ವಾರ್ಥ ಸ್ವಾಭಿಮಾನ ಬಿಟ್ಟವರಾದ ಕಾರಣ, ಅದನ್ನೆಲ್ಲಾ ತಾಳ್ಮೆಯಿಂದ ಸಹಿಸಿ ಕೊಂಡು, ಅಂಥವರನ್ನು ಶಿಕ್ಷಿಸ ಬೇಕೆಂಬ ಮನಸ್ಸು ಎಳ್ಳಷ್ಟಾದರೂ ಹಿಡಿಯದೆ, ತಿರಿಗಿ ಪ್ರೀತಿ ತೋರಿಸುವದರಿಂದಲೇ ಅಂಥವರನ್ನು ಸಂಪಾದಿಸಿ ಕೊಳ್ಳುವರು; ಸಭೆಯವರಿಂದಾಗಲಿ ಮತ್ತೊಬ್ಬರಿಂದಾಗಲಿ ಮಾನ ಹೊಂದ ಬೇಕೆಂಬ ಆಶೆಯು ಕಿಂಚಿತ್ತಾದರೂ ಕಂಡು ಬರಲಿಲ್ಲ. ಜನರು ಸಲಾಂ ಮಾಡಿದರೂ ಸರಿಯೇ, ಮಾಡದಿದ್ದರೂ ಸರಿಯೇ; ಸನ್ಮಾನಿಸಿದರೂ ಸರಿಯೇ,

ಗುಣುಗುಟ್ಟಿದರೂ ಸರಿಯೇ; ಎಲ್ಲರ ಕಡೆಗೂ ಏಕ ಪ್ರಕಾರವಾದ ಪ್ರೀತಿಯಿಂದಲೂ ದೀನತ್ವದಿಂದಲೂ ನಡ ಕೊಳ್ಳುವರು. "ಆನೆ ಹೋಗುತ್ತದೆ, ನಾಯಿ ಬೊಗಳುತ್ತದೆ" ಎಂಬ ಗಾದೆಯಂತೆ ಇಂಥಾ ಚಿಲ್ಲರೆ ಸಂಗತಿಗಳಿಗೆ ಅವರು ಲಕ್ಷ ಕೊಡುತ್ತಿದ್ದಿಲ್ಲ. ಹೀಗೆ ಮಾಡಿದ ಕಾರಣ ಅವರ ಮಾನ ಕಡಿಮೆಯಾಯಿತೋ? ಬಾಯಿಯ ಜುಲ್ಮಿ ರಾಮ್ ರಾಮ್ ದೊರಕದೆ ಇದ್ದರೂ, ಜನರ ಹೃದಯಗಳೊಳಗೆ ಈತನು ಮಾನಕ್ಕೆ ತಕ್ಕ ದೇವರ ಸೇವಕನೆಂಬ ಅನುಭವ ಆಗದೆ ಹೋಗಲಿಲ್ಲ; ಮುಖಸ್ತುತಿಗಿಂತ ಇದೇ ಹೆಚ್ಚಿನದು, ಅನೇಕರು ಅವರಿಗೆ ಇಟ್ಟಂಥ ಕೂಸು ಎಂಬ ಹೆಸರು ಅವರಿಗೆ ಪೂರ್ಣ ಯೋಗ್ಯವಾದದ್ದು.

ಈ ಪ್ರಕಾರ ಹನ್ನೊಂದು ವರ್ಷ ನಮ್ಮಲ್ಲಿ ಕೆಲಸ ಮಾಡಿದ್ದರಿಂದ, ಪುಷ್ಕಳ ಆಶೀರ್ವಾದಗಳು ಅವರಿಂದ ಹೊರಟಿರ ಬೇಕೆಂಬದು ಓದುವವರಿಗೆ ಸ್ವತೇ ತಿಳಿಯ ಬಹುದು. ಹೌದು, ಒಟ್ಟಿಗೆ ನಮ್ಮ ಸಭೆಯ ಸ್ಥಿತಿ ಅವರ ಸೇವೆಯಿಂದ ಬಹಳ ಬದಲಾಯಿತು. ಇದಲ್ಲದೆ ಅನೇಕರಿಗೆ ಅವರು ಭಾಗ್ಯವುಳ್ಳ ಮಾದರಿಯಾದರು; ಇಷ್ಟೇ ಮಾತ್ರವಲ್ಲ, ಅವರಿಂದ ಅನೇಕ ಮಕ್ಕಳು ಕರ್ತನಿಗೆ ಹುಟ್ಟಿದರು. ಅವರು ಹೋದರೂ, ಅವರ ಸೇವೆಯೂ ಅವರ ಹೆಸರೂ ಅವರ ಮಕ್ಕಳಲ್ಲಿ ಇನ್ನೂ ಉಳದಿರುತ್ತದೆ. ಈ ಲೋಕದಲ್ಲಿ ಮಾತ್ರವಲ್ಲ, ಪರಲೋಕದಲ್ಲಿ ನಿತ್ಯಕಾಲಕ್ಕೂ ಅವರ ಮಹಿಮೆಗಾಗಿ ಉಳಿಯುವದು.

ಈ ಪ್ರಿಯ ಬೋಧಕರು ನಮ್ಮನ್ನು ಬಿಟ್ಟು ಹೋದದ್ದು ಒಂದು ದೊಡ್ಡ ನಷ್ಟ. ಆದರೆ ಅವರಿಗೆ ಬಂದ ಕಠಿಣವಾದ ರೋಗಕ್ಕಾಗಿ ನಿರ್ವಾಹ ಇಲ್ಲದೆ ಹೋಗ ಬೇಕಾಯಿತು. ಕರ್ತನ ಕೃಪೆಯಿಂದ ಅವರಿಗೆ ಮರಳಿ ಸ್ವಸ್ಥವಾಗಿ ತಿರಿಗಿ ಇಲ್ಲಿಗೆ ಬರುತ್ತಾರೆಂಬ ಶುಭವರ್ತಮಾನ ಬಂದೀತೇನೋ, ಕರ್ತನು ಮಾತ್ರ ಬಲ್ಲನು. ಕರ್ತನು ಈ ಪ್ರಕಾರ ಅನುಕೂಲಿಸುವದಾದರೆ, ಎಷ್ಟೋ ಸಂತೋಷ!

ಅವರನ್ನು ಅಗಲುವ ಸಮಯ ಬಹಳ ದುಃಖಕರವಾದದ್ದಾಗಿತ್ತು. ತಾಯಿಯನ್ನು ಕಳ ಕೊಳ್ಳುವ ಮಕ್ಕಳಂತೆ, ನಮ್ಮ ಸಭೆಯೆಲ್ಲಾ ಅತ್ತು, ಕಣ್ಣೀರು ಹರಸಿತು; ಅದೇ ಪ್ರಕಾರ ಅವರಿಗೂ ಆಯಿತು. ಅವರು ಹೊರಡುವಾಗ ಅವರ ಪ್ರಿಯ ಮಕ್ಕಳಿಗೂ ಅಸ್ವಸ್ಥವಿತ್ತು. ಅವರ ರೋಗಕ್ಕಂತು ಗಾಡಿಯ ಸವಾರಿ ಅಗದಿ ಸರಿ ಬೀಳುತ್ತಿದ್ದಿಲ್ಲ; ತಾಳಲಾರದಂಥ, ಪ್ರಾಣಭಯವುಳ್ಳಂಥ ಮಹಾ ಕಠಿಣವಾದ ರೋಗವು; ಈ ದೀರ್ಘ ಪ್ರಯಾಣದಿಂದ ಬಹಳ ಕಷ್ಟ ಸಂಭವಿಸ ಬಹುದೆಂಬ ಭಯವದೆ. ಆದರೆ ಕರ್ತನು ಅವರನ್ನೂ ಅವರ ಧೊರೆಸಾನಿ ಮಕ್ಕಳನ್ನೂ ತನ್ನ ರೆಕ್ಕೆಗಳೊಳಗೆ ಹೊದಗಿಸಿ ಕೊಂಡು, ಸಕಲ ಗಂಡಾಂತರಕ್ಕೆ ತಪ್ಪಿಸಿ, ಅವರನ್ನು ಅವರ ಸ್ವಸ್ಥಳಕ್ಕೆ ಸುರಕ್ಷಿತವಾಗಿ ಮುಟ್ಟಿಸಲಿ. ಇದನ್ನು ಓದಿ ಕೊಳ್ಳುವ ಪ್ರಿಯ ಸಹೋದರ ಸಹೋದರಿಗಳೇ, ನೀವು ಸಹ ಅವರಿಗೋಸ್ಕರ ಪ್ರಾರ್ಥನೆ ಮಾಡ ಬೇಕೆಂದು ಬೇಡಿ ಕೊಳ್ಳುತ್ತೇನೆ.

ಅವರಿಂದ (ಹೂಬರ್ ಧೊರೆಗಳಿಂದ)
ಕರ್ತನಿಗೆ ಹುಟ್ಟಿದ ಮಕ್ಕಳಲ್ಲಿ ಒಬ್ಬನು.

ಹುಬಳಿ,
೬ನೇ ಫೆಬ್ರುವರಿ ೧೮೬೯.

ಶೇಕವೊಮ್ಮರ ಎಂಬ ಮುಸಲ್ಮಾನನ ಸ್ನಾನವು.

ಅಹ್ಮದ್‌ನಗರದಲ್ಲಿ ಶೇಕವೊಮ್ಮರನೆಂಬ ಒಬ್ಬ ಯೌವನಸ್ಥನಾದ ಮುಸಲ್ಮಾನನು ಒಕ್ಟೋಬರ ತಿಂಗಳಲ್ಲಿ ಸ್ನಾನ ಹೊಂದಿದನು. ಅವನು ತನ್ನ ಮತವನ್ನು ಬಿಡ ಬೇಕಾದರೆ, ಮತದ ವಿಷಯದಲ್ಲಿ ಮಾಡಿದ ವಿಚಾರಣೆಯ ಸಂಗತಿಗಳು ಇದರ ಕೆಳಗೆ ಕಾಣಿಸಲ್ಪಡುವವು. ಅವುಗಳನ್ನು ಈ ಪತ್ರ ಹೊಂದುವವರು ಓದುವರೆಂದು ಕೋರಿ, ಸಂತೋಷ ಪಡುತ್ತೇವೆ.

ಒಬ್ಬನು ತನಗೆ ಸಾಕಾದ ಕಾರಣಗಳೂ ಒಳ್ಳೇ ದೃಷ್ಟಾಂತಗಳೂ ಶಿಕ್ಕಿದರೆ ಹೊರ್ತು, ತನ್ನ ಸ್ವಮತವನ್ನು ಪರಿತ್ಯಜಿಸಿ, ಅನ್ಯ ಮತವನ್ನು ಅಂಗೀಕರಿಸಲಾರನು. ನಾನು ಆ ಪ್ರಕಾರ ಮತದ ವಿಷಯವಾಗಿ ಶೋಧನೆ ಮಾಡಿ, ಒಳ್ಳೇ ಆಧಾರದ ಮೇಲೆ ನನ್ನ ವಿಶ್ವಾಸದ ಅಸ್ತಿವಾರ ಹಾಕಿದ್ಧೇನೆಂದು ನಾನು ಹೇಳುವದು ಅವಶ್ಯವಿಲ್ಲ; ಆದರೆ ಮತ್ತೊಬ್ಬರು ನಾನು ಹಾಗೆ ಮಾಡಿದ್ಧೇನೋ ಇಲ್ಲವೋ ಎಂದು ಪರೀಕ್ಷಿಸುವ ಹಾಗೆ ಇದನ್ನು ಪ್ರಕಟಿಸುತ್ತೇನೆ.

ಕ್ರೈಸ್ತತ್ವದ ವಿಷಯದಲ್ಲಿಯೂ ಮಹಮ್ಮದ ಮತದ ವಿಷಯದಲ್ಲಿಯೂ ನಾನು ಮಾಡಿದ ವಿಚಾರಣೆಯು ಯಾವದೆಂದರೆ:

ಸಾಧಾರಣವಾಗಿ ಎಲ್ಲಾ ಮುಸಲ್ಮಾನರು ನೆನಸಿದ ಹಾಗೆ ನಾನೂ ಕ್ರೈಸ್ತತ್ವವು ನಿಜವಾದದ್ದೆಂದು ಎಣಿಸಿದೆ; ಆದರೆ ಖುರಾನಿನಲ್ಲಿ ಹೇಳಿದ ಪ್ರಕಟಣೇ ಪ್ರಕಾರ ಕ್ರೈಸ್ತರು ನಡಿಯದೆ, ಅದನ್ನು ಬಿಟ್ಟು ಬಿಟ್ಟಿದ್ಧಾರೆಂದು ನೆನಸಿದೆ. ಇದಲ್ಲದೆ ಕ್ರೈಸ್ತರಲ್ಲಿರುವ ಇಂಜಿಲ್ ಎಂಬ ಹೊಸ ಒಡಂಬಡಿಕೆಯು ನಿಜವಾದದ್ದಲ್ಲವೆಂದು ನೆನಸಿದೆ; ಮತ್ತು ಅದೇ ಪ್ರಕಾರ ಹಳೆ ಒಡಂಬಡಿಕೆ ಸಹಾ ಕೆಟ್ಟು ಹೋದದ್ದೆಂದು ನಿರ್ಣಯಿಸಿದೆ. ಯೇಸು ಕ್ರಿಸ್ತನು ಕ್ರೂಜೆಯ ಮೇಲೆ ಮರಣ ಪಟ್ಟನೆಂಬ ಮಾತು ನಾನು ನಂಬ ಕೂಡಲಿಲ್ಲ; ಅದಕ್ಕೆ ಕಾರಣಗಳು ಯಾವವಂದರೆ:

೧. ಹೊಸ ಒಡಂಬಡಿಕೆಯಲ್ಲಿ ಯೇಸು ಕ್ರಿಸ್ತನು ದೇವರ ಮಗನೆಂದು ಹೇಳಿ ಅದೆ. ಈ ಮಾತು ದೂಷಣೆಯಾದದ್ದೆಂದು ಭಾವಿಸಿ, ಹೊಸ ಒಡಂಬಡಿಕೆಯು ಅಬದ್ಧವಲ್ಲದಿದ್ದರೆ, ಇಂಥಾ ದೂಷಣೆಯ ಮಾತು ಅದರಲ್ಲಿ ಶೇರ ಕೂಡದಿತ್ತೆಂದು ನಿರ್ಣಯಿಸಿದೆ.

೨. ಮತ್ತಾಯನ ಸುವಾರ್ತೆಯ ೨೭ನೇ ಸಂಧಿ ೪೬ನೇ ವಚನದಲ್ಲಿ, ಯೇಸು ತನ್ನ ಮರಣದ ಸಮಯದಲ್ಲಿ “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈ ಬಿಟ್ಟಿದ್ಧೀ? ಎಂದು ಮರಣಸ್ಥಂಭದಲ್ಲಿ ದೊಡ್ಡ ಶಬ್ದದಿಂದ ಕೂಗಿದನು. ಯೇಸು ತಾನೇ ದೇವರಾಗಿದ್ದರೆ, ಆ ಸಮಯದಲ್ಲಿ ಮತ್ತೊಬ್ಬನನ್ನು ಯಾಕೆ ಕರದನು? ಆ ಕ್ರೂಜೆಮರದಿಂದ ಆತನು ಇಳಿದು ಬರ ಕೂಡದಿತ್ತೋ? ಮತ್ತು ಇಮ್ಮಾನುವೇಲ “ದೇವರು ನಮ್ಮ ಸಂಗಡ” ಎಂಬ ಹೆಸರು ಆತನಿಗೆ ತಕ್ಕದ್ದಾದರೆ, ದೇವರು ಅವನನ್ನು ಬಿಟ್ಟನೆಂದು ಹೇಳ ಬಹುದೋ? ಆದ ಕಾರಣ ಆ ಮರದ ಮೇಲೆ ಅಷ್ಟು ಶ್ರಮೆ ಪಟ್ಟು ಕೂಗಿದವನು ಯೇಸು ಎಂಬವನಲ್ಲ, ಬೇ

ರೊಬ್ಬನಾಗಿರ ಬೇಕು. ನಿಜವಾದ ಯೇಸು ಪರಲೋಕಕ್ಕೆ ಎತ್ತಲ್ಪಟ್ಟಿರ ಬೇಕೇ ಹೊರ್ತು, ಬೇರೇನಲ್ಲ; ಆದದರಿಂದ ಸುವಾರ್ತೆಯಲ್ಲಿ ತಪ್ಪುಂಟೆಂಬುವದು ಸರಿ ಎಂದು ನಿಶ್ಚಯಿಸಿದೆ.

೩. ಯೇಸುವಿನ ಮರಣವು ಪಾಪಪರಿಹಾರಕ್ಕಾಗಿತ್ತು. ಮತ್ತು ಆತನಲ್ಲಿ ವಿಶ್ವಾಸವಿಡುವವರು ರಕ್ಷಿಸಲ್ಪಡುವರೆಂಬದಾಗಿ ಬರದದೆ. ಈ ಬೋಧನೆಯು ನನಗೆ ಆಶ್ಚರ್ಯವಾಗಿಯೂ ಸತ್ಯಕ್ಕೆ ವಿರೋಧವಾಗಿಯೂ ತೋಚಿತು.

೪. ಮತ್ತಾಯನ ೨೧ನೇ ಸಂಧಿಯಲ್ಲಿ ಯೇಸು ದೇವಾಲಯಕ್ಕೆ ಹೋಗಿ, ಅಲ್ಲಿ ಮಾರುವವರನ್ನೂ ಕೊಂಡುಕೊಳ್ಳುವವರನ್ನೂ ಹೊರಗೆ ಓಡಿಸಿ, ಚಿನಿವಾರರ ಮೇಜುಗಳನ್ನು ಬೋರ್ಲ ಹಾಕಿದನೆಂದು ಬರದದೆ. ಮತ್ತು ಒಂದು ದಿವಸ ಬೆಳಿಗ್ಯೆ ಆತನು ಹಶಿದಿರುವಾಗ, ಒಂದು ಅಂಜೂರದ ಮರದ ಬಳಿಗೆ ಹೋಗಿ, ಅದರಲ್ಲಿ ಎಲೆಗಳ ಹೊರ್ತು ಮತ್ತೇನಾದರೂ ನೋಡದೆ ಇದ್ದದರಿಂದ "ಇನ್ನು ಮುಂದೆ ಅದರ ಹಣ್ಣು ಯಾರೂ ತಿನ್ನದಿರಲಿ" ಅಂದಾಗ, ಅದು ಒಣಗಿ ಹೋಯಿತು. ಈ ಎರಡು ಸಂಗತಿಗಳಿಂದ ಯೇಸು ಅತಃಕರಣವಿಲ್ಲದವನಾಗಿ ಮತ್ತೊಬ್ಬರಿಗೆ ಕೇಡು ಮಾಡಿದನೆಂದು ನನಗೆ ಕಂಡು ಬಂತು.

ಈ ಸಂಗತಿಗಳನ್ನು ಕುರಿತು ಹೊಸ ಒಡಂಬಡಿಕೆಯು ಕೆಡಿಸಿತ್ತೆಂದು ನೆನಸಿದೆ. ಆದದರಿಂದ ಎಲ್ಲಾ ಕ್ರೈಸ್ತರು ಮುಸಲ್ಮಾನರಾಗುವದು ತಕ್ಕದೆಂದು ಯೋಚಿಸಿ, ಮಹಮ್ಮದನ ಮತದಲ್ಲಿ ನನ್ನ ವಿಶ್ವಾಸವನ್ನು ನೆಲೆ ಊರಿಸಿ ಕೊಂಡೆನು. ಅದನ್ನು ನಾನು ಪೂರ್ಣ ಹೃದಯದಿಂದ ಅಂಗೀಕರಿಸಿದ ಕಾರಣಗಳು ಯಾವವೆಂದರೆ:

೧. ಖುರಾನಿನಲ್ಲಿ ಅನೇಕ ಸ್ಥಳಗಳಲ್ಲಿ ದೇವರೊಬ್ಬನೇ ಎಂದು ಬರದದೆ. ಈ ಮಾತು ನನಗೆ ಬಹಳ ಹಿತಕರವಾಗಿ ಕಂಡಿತು; ಮತ್ತು ಅದು ಸುಳ್ಳು ಮಾರ್ಗವಾಗಿದ್ದದ್ದಾದರೆ, ಅದರಲ್ಲಿ ಇಂಥಾ ಉತ್ತಮ ಬೋಧನೆ ಇರಲಾರದೆಂದು ನಿರ್ಣಯಿಸಿದೆ.

೨. ನಾನು ದೇವಧ್ಯಾನದ ಆಚರಣೆಗಾಗಿ ಮಶೀದಿಗೆ ನಿತ್ಯವಾಗಿ ಹೋಗುತ್ತಿದ್ದೆ. ಅಲ್ಲಿ ಆ ಪ್ರವಾದಿಯ ಭಕ್ತರು ಅದ್ಭುತ ಕಾರ್ಯಗಳನ್ನು ನಡಿಸಿದ್ದರೆಂಬದಾಗಿ ಬಹಳ ಸಾರಿ ಕೇಳಿ ಬಹು ಸಂತೋಷ ಪಟ್ಟು, ಅಂಥಾ ಅದ್ಭುತ ಕಾರ್ಯಗಳನ್ನು ನಡಿಸಿದವರ ಮತವು ಸುಳ್ಳಾಗಿರಲಿಕ್ಕಿಲ್ಲವೆಂದು ಮನಖಚಿತ ಮಾಡಿ ಕೊಂಡೆನು.

೩. ಮಹಮ್ಮದನು ತಾನೇ ಅದ್ಭುತ ಕಾರ್ಯಗಳನ್ನು ನಡಿಸಿದನೆಂದು ಮುಸಲ್ಮಾನರು ಸಾಧಾರಣವಾಗಿ ವೃದ್ಧಾಚಾರಣೆಯಿಂದ ನಂಬುತ್ತಾರೆ. ಇದು ಮಹಮ್ಮದನು ನಿಜವಾದ ಪ್ರವಾದಿ ಎಂಬುವದಕ್ಕೆ ಬಲವಾದ ದೃಷ್ಟಾಂತವೆಂದು ಗ್ರಹಿಸಿ ಕೊಂಡೆನು.

೪. ಖುರಾನಿನ ಮೊದಲನೇ ಪುಟದಲ್ಲಿ "ಆತನು ತನ್ನ ಸೇವಕನಾದ ಮಹಮ್ಮದನಿಗೆ ಕೊಟ್ಟ ಪ್ರಕಟಣೇ ವಿಷಯದಲ್ಲಿ ನೀವು ಸಂಶಯ ಪಟ್ಟರೆ, ನೀವು ಮತ್ತೊಬ್ಬನನ್ನು ತನ್ನಿರಿ" ಎಂದು ಬರದದೆ. ಈ ಮಾತಿನಿಂದ ದೇವರು ತನ್ನ ಪ್ರವಾದಿಯನ್ನು ಬಹಳ ಮೆಚ್ಚಿದನೆಂದು ನೆನಸಿದೆಸು.

ಖುರಾನಿನಲ್ಲಿ ಪ್ರವಾದಿಗಳ ಅಪೊಸ್ತಲರ ಚರಿತ್ರೆಗಳು ಬರಿಯಲ್ಪಟ್ಟವೆ. ಮತ್ತು ಮಹಮ್ಮದನ ಮುಂಚೆ ಇದ್ದ ಪ್ರವಾದಿಗಳು ಸತ್ಯವಂತರೆಂದು ಹೇಳಿ ಅದೆ. ದೇವರು

ಮನುಷ್ಯರಿಗೆ ಮಾರ್ಗವನ್ನು ತೋರಿಸುವದಕ್ಕಾಗಿ ಪೂರ್ವದಲ್ಲಿ ನ್ಯಾಯಪ್ರಮಾಣವನ್ನೂ
ಸುವಾರ್ತೆಯನ್ನೂ ಕೊಟ್ಟು, ಆ ಪುಸ್ತಕಗಳನ್ನು ನಂಬುವ ಹಾಗೆ ಆಜ್ಞೆ ಕೊಟ್ಟನೆಂದು ಹೇ
ಳಿಯದೆ. ಆದದರಿಂದ ಮಹಮ್ಮದನು ನಿಜವಾದ ಪ್ರವಾದಿಯಾಗಿರ ಬೇಕು; ಯಾಕಂದರೆ
ಆತನ ಮುಂಚೆ ಇದ್ದವರನ್ನು ದೇವರು ಮೆಚ್ಚಿ ಅಂಗೀಕರಿಸಿದನು. ಮತ್ತು ಇವನು ಸು
ಳ್ಳು ಪ್ರವಾದಿಯಾಗಿದ್ದರೆ, ಇಂಥಾ ಸಾಕ್ಷಿ ಕೊಡುತ್ತಿದ್ದಿಲ್ಲವೆಂದು ನಾನು ಇದರಿಂದ ತಿಳು
ಕೊಂಡೆನು.

ಅಂಥಾ ಸಾಕ್ಷಿಯಲ್ಲಿ ನನಗೆ ದೃಢವಿಶ್ವಾಸವಿದ್ದದರಿಂದ, ನಾನು ಶ್ರೇಷ್ಠ ಮನುಷ್ಯನೆಂ
ದು ನನ್ನನ್ನು ಹೆಚ್ಚಿಸಿ ಕೊಂಡು, ಎಲ್ಲರೂ ಹಾಗೆಯೇ ಆಗ ಬೇಕೆಂದು ಅಪೇಕ್ಷಿಸಿದೆನು. ಕ್ರೈ
ಸ್ತರು ಅಂಥಾ ಅಪಮಾರ್ಗದಲ್ಲಿ ಬಿದ್ದು ದೂಷಣೆಯನ್ನು ಹೇಳುವದು ಆಶ್ಚರ್ಯವೆಂದು
ನೆನಸಿದೆನು.

ಇದೆಲ್ಲಾ ತರ್ಕಿಸ ಕೂಡದ ನಿಜವಾದ ಸಂಗತಿ ಎಂದು ಧೈರ್ಯ ಪಟ್ಟು, ಮತದ ವಿ
ಷಯದಲ್ಲಿ ಸಂಭಾಷಣೆ ಮಾಡುವದಕ್ಕೆ ಬಹು ಸಂತೋಷ ಪಟ್ಟು, ಶೀರೂರಲ್ಲಿ ಒಬ್ಬ ಕ್ರೈ
ಸ್ತ ಸಭೆಬೋಧಕನಾದ ಸಿದೋಬಾ ಎಂಬವರ ಸಂಗಡ ಬಹಳವಾಗಿ ತರ್ಕ ಮಾಡಲಾರಂ
ಭಿಸಿದೆ; ಯಾಕಂದರೆ ಆ ಕ್ರೈಸ್ತ ಬೋಧಕನು ಸಹಾ ಮುಸಲ್ಮಾನನಾಗ ಬೇಕೆಂಬುವದು
ನನಗತಿ ಆಶೆ ಇತ್ತು. ಆದ ಕಾರಣ ಮಹಮ್ಮದನ ಹೆಸರಿನಲ್ಲಿ ನಾನು ಬಹಳ ಸಾರಿ ಪ್ರಾ
ರ್ಥನೆ ಮಾಡಿ, ಆತನ ಹೃದಯವು ಬದಲಾಗ ಬೇಕೆಂದು ದೇವರಿಗೆ ಬೇಡಿ ಕೊಂಡೆನು. ಆ
ಬೋಧಕನು ಆದಿತ್ಯವಾರದಲ್ಲಿ ಮಾಡುವ ಪ್ರಸಂಗವು ಅತಿ ಹಿತಕರವಾಗಿದ್ದರೂ, ಯೇಸು
ಕ್ರಿಸ್ತನು ದೇವರ ಮಗನಾಗಿದ್ದಾನೆಂದು ಹೇಳುವ ಮಾತು ನನಗೆ ವಿಷದ ಮುಳ್ಳಿನ ಹಾಗೆ
ಇತ್ತು. ಅಂಥಾ ದೂಷಣೆಗಾಗಿ ಕ್ರೈಸ್ತರ ಮೇಲೆ ದೇವರ ನ್ಯಾಯತೀರ್ವಿಕೆ ಬರುವದೆಂದು
ಭಯ ಪಟ್ಟೆನು.

ಕಡೆಗೆ ನನ್ನ ಮನಸ್ಸು ಅಗಲಾಡಿ ಹ್ಯಾಗೆ ಬದಲಾಯಿತೆಂದರೆ: ಈ ಮೇಲೆ ಹೇಳಿದ
ಕ್ರೈಸ್ತ ಬೋಧಕನು ನನಗೆ ಮಿಜಾನುಲ್ಲಾ, ಮಿಫ್ತಾಯಿಲ್ ಇಸರಾರ ಎಂಬ ಗ್ರಂಥಗಳ ಪ್ರ
ತಿಗಳನ್ನು ಕೊಟ್ಟದರಿಂದ, ಅವುಗಳನ್ನು ನಾನು ಬಹು ಜಾಗ್ರತೆಯಿಂದ ಓದಿ, ಕ್ರೈಸ್ತ ಮತದ
ಜ್ಞಾನ ವೃದ್ಧಿ ಆಗುತ್ತಲೇ ಮಹಮ್ಮದಿ ಮತದಲ್ಲಿಟ್ಟ ನನ್ನ ವಿಶ್ವಾಸವು ಕದಲಿ ಹೋಯಿತು.
ಆ ಪುಸ್ತಕಗಳಲ್ಲಿ ಮಹಮ್ಮದಿ ಮತವು ಸುಳ್ಳೆಂದು ತೋರಿಸುವ ಸಿದ್ಧಾಂತಗಳನ್ನು ನೋಡಿ
ದಾಗ್ಯೆ ನಾನು ಬಹು ದುಃಖ ಪಟ್ಟೆನು. ಆದಾಗ್ಯೂ ನಾನು ಮತಪಕ್ಷ ಹಿಡಿದು ಕ್ರೈಸ್ತ
ಮಾರ್ಗದಲ್ಲಿ ತಪ್ಪು ಹಿಡಿಯುವ ಹಾಗೆ ಪ್ರಯತ್ನ ಮಾಡಿ ಬರಹಗಳನ್ನೆಲ್ಲಾ ಶೋಧಿಸಿ ನೋ
ಡಿ ವ್ಯರ್ಥ ಕಷ್ಟ ಪಟ್ಟೆನು; ಆದರೆ ನನ್ನ ಮನಸ್ಸಿಗೆ ವಿಶ್ರಾಂತಿ ಇರಲಿಲ್ಲ.

ಒಂದು ದಿವಸ ನಾನು ಮಿಜಾನುಲ್ಲವೆಂಬ ಪುಸ್ತಕವನ್ನು ಓದುತ್ತಾ ಇರುವಾಗ್ಯೆ, ೪ನೇ
ಸಂಧಿಯಲ್ಲಿ ಮಹಮ್ಮದನು ತನ್ನ ದತ್ತಪುತ್ರನ ಹೆಂಡತಿಯನ್ನು ತಾನು ಮದುವೆ ಮಾಡಿ
ಕೊಂಡು, ಅಂಥಾ ದೊಡ್ಡ ಅಸಹ್ಯವಾದ ಪಾಪವು ಅಲಕ್ಷ್ಯ ಮಾಡಲ್ಪಡುವ ಹಾಗೆ, ದೇವ
ರು ಜೈನಾಬಿಳನ್ನು ತನಗೆ ಹೆಂಡತಿಯಾಗಿ ಕೊಟ್ಟನೆಂದು ಸುರಾಲಹಜಾಬಿನಲ್ಲಿ ಬರದ

ನೆಂದು ಹೇಳಿದ ಸಂಗತಿಯನ್ನು ಕಂಡೆನು. ಆಗ್ಯೆ ನಾನು ಪರಿಶುದ್ಧನಾದ ದೇವರು ಅಂಥಾ ಆಜ್ಞೆಯನ್ನು ಕೊಡುವದು ಹ್ಯಾಗೆಂದು ಅನುಮಾನ ಪಟ್ಟೆನು. ತರುವಾಯ ಆ ಕ್ರೈಸ್ತ ಬೋಧಕನು ಬೈಬೆಲ್ ಪುಸ್ತಕವನ್ನು ತೆರದು, ಅರಸನಾದ ದಾವೀದನು ಹಿತ್ತಿಯನಾದ ಉರಿಯನ ಹೆಂಡತಿಯನ್ನು ತಕ್ಕೊಂಡದ್ದಕ್ಕೆ ದೇವರು ಹ್ಯಾಗೆ ಗದರಿಸಿದನೆಂದೂ, ಅವನು ಪಾಪದ ಸಲವಾಗಿ ಹ್ಯಾಗೆ ಮಾನಸಾಂತರ ಪಟ್ಟನೆಂದೂ ತೋರಿಸಿದನು. (ಕೀರ್ತ. ೫೧.) ಈ ಪ್ರಕಾರ ಮಹಮ್ಮದನ ನಡತೆಯನ್ನು ದಾವೀದನ ನಡತೆಗೆ ಎದುರಾಗಿಸಿ, ಅವರಿಗಿರುವ ವ್ಯತ್ಯಾಸವನ್ನು ನೋಡಿದೆ. ಅಂಥಾ ಪಾಪ ದೋಷ ಉಳ್ಳವನಾಗಿ ಮಾನಸಾಂತರ ಪಡದಂಥಾ ಮಹಮ್ಮದನು ದೇವರ ಪ್ರವಾದಿ ಎಂದು ನಾವು ಹ್ಯಾಗೆ ಹೇಳ ಬಹುದು? ಇದೆಲ್ಲ ನಾನು ಮೊದಲೇ ತಿಳು ಕೊಂಡು, ಮಹಮ್ಮದನ ಅಸಹ್ಯವಾದ ಪಾಪದ ವಿಷಯವಾಗಿ ನಾನು ಬಹಳ ನಾಚಿಕೆ ಪಟ್ಟವನಾಗಿದ್ದ ಕಾರಣ, ಈ ದಿವಸದಲ್ಲಿ ನಾನೇನೂ ಮಾತಾಡದೆ, ತಕ್ಷಣದಲ್ಲಿ ಮನೆಗೆ ಹೋಗಿ, ನನ್ನ ಮನಸ್ಸಿನಲ್ಲಿ ಹುಟ್ಟಿದ ಕಳವಳ ಪಡಿಸುವ ಆಲೋಚನೆಗಳನ್ನು ಪರಿಹರಿಸಿ ಕೊಳ್ಳುವದಕ್ಕಾಗಿ ನಾನು ಪ್ರಯತ್ನ ಮಾಡಿದೆ; ಆದರೆ ಅದೆಲ್ಲ ವ್ಯರ್ಥವಾಗಿತ್ತು. ಆಗ ನಾನು ಈ ಪುಸ್ತಕವನ್ನು ಓದದಿದ್ದರೆ, ಬಹಳ ಒಳ್ಳೆದಾಗಿತ್ತೆಂದು ನೆನಸಿದೆನು; ಯಾತಕ್ಕಂದರೆ, ನನ್ನಲ್ಲಿ ಪ್ರಜ್ವಲಿಸಿದ ಅಗ್ನಿಯ ಜ್ವಾಲೆಗಳನ್ನು ಆರಿಸುವದಕ್ಕೆ ನಾನು ಎಷ್ಟು ಪ್ರಯತ್ನ ಮಾಡಿದರೂ, ಅವು ಹೆಚ್ಚು ಹೆಚ್ಚಾಗಿ ಉರಿದವು. ಆಗ ನಾನು ಮೊಣಕಾಲೂರಿ, "ಮಾರ್ಗ ತಪ್ಪಿ ಅಲೆಯುವವರಿಗೆ ನಿಜವಾದ ಮಾರ್ಗವನ್ನು ತೋರಿಸುವ ಕರ್ತನೇ, ಬಡ ಪಾಪಿಯಾದ ನನ್ನ ಮೇಲೆ ಕರುಣವಿಟ್ಟು ನನಗೆ ಸತ್ಯ ಮತವನ್ನು ತೋರಿಸು; ಓ ಮನುಷ್ಯರ ಪಾಲಕನಾದ ಪರಿಶುದ್ಧ ಪಿತನೇ, ನೀನು ಕ್ರೈಸ್ತ ಮತವನ್ನು ಮೆಚ್ಚಿದರೆ, ಅದನ್ನು ನಾನು ಸತ್ಯವಾಗಿ ನಂಬುವ ಹಾಗೆ ಸಹಾಯ ಮಾಡು; ಇಲ್ಲವೆ ಮಹಮ್ಮದನ ಮತವು ನಿಜವಾಗಿದ್ದರೆ, ಅದು ನಿಜವೆಂದು ನನಗೆ ತಿಳಿಸು. ಓ ಪ್ರೀತಿಸಾಗರನಾದ ದೇವರೇ, ಬಡ ಪಾಪಿಯಾದ ನನ್ನನ್ನು ತ್ವರೆಯಾಗಿ ನಿನ್ನ ಸತ್ಯಮಾರ್ಗವನ್ನು ತೋರಿಸು; ಮಹೋನ್ನತನಾದ ದೇವರೇ, ನೀನೇ ನಿಜ ಮಾರ್ಗವನ್ನು ತೋರಿಸ ಬಲ್ಲಿ" ಎಂದು ಪ್ರಾರ್ಥನೆ ಮಾಡಿದೆನು. ಆ ಮೇಲೆ ಹೊಸ ಒಡಂಬಡಿಕೆಯ ಬೋಧನೆ ಅಧಿಕವಾಗಿ ತಿಳು ಕೊಳ್ಳುವ ಹಾಗೆ ಸುವರ್ತಮಾನ ಪುಸ್ತಕವನ್ನು (ಹೊಸ ಒಡಂಬಡಿಕೆ ಪುಸ್ತಕ) ಆರಂಭದಿಂದ ಅಂತ್ಯದ ವರೆಗೆ ಓದಿ ಶೋಧಿಸುವದಕ್ಕೆ ನಿರ್ಧಾರ ಮಾಡಿ ಕೊಂಡು, "ಓ ಕರುಣವುಳ್ಳ ದೇವರೇ, ನನ್ನ ಮೇಲೆ ಕರುಣ ದೃಷ್ಟಿ ಇಟ್ಟು ಸತ್ಯವಾದ ಮಾರ್ಗವನ್ನು ನನಗೆ ತಿಳಿಸೆಂದು ನಿತ್ಯವಾಗಿ ಪ್ರಾರ್ಥನೆ ಮಾಡಿ ಹೊಸ ಒಡಂಬಡಿಕೆ ಪುಸ್ತಕವನ್ನು ಓದಿದೆನು. ಹಾಗೆಯೇ ಕ್ರಿಸ್ತನ ಮಾರ್ಗದಲ್ಲಿ ನನ್ನ ತಿಳುವಳಿಕೆಯು ಹ್ಯಾಗೆ ವೃದ್ಧಿಯಾಗಿ ಬಂತೋ ಹಾಗೆಯೇ ನನ್ನ ಸಂತೋಷವು ವೃದ್ಧಿಯಾಗುತ್ತಾ ಬಂತು. ಪರ್ವತಪ್ರಸಂಗವನ್ನೋದಿ ಸಂತೋಷ ಭರಿತನಾದೆನು. (ಮತ್ತಾ. ೫, ೬, ೭.) ಇದಲ್ಲದೆ ಯೇಸು ಯೆರೂಸಲೇಮಿನ ನಾಶನವನ್ನು ಕುರಿತು ಹೇಳಿದ ಪ್ರವಾದನೆಯನ್ನು ಓದಿದಾಗ ಭಯದಿಂದ ನಡುಗಿದೆನು. ಪ್ರಕಟಣೆಯಲ್ಲಿ ೧೯ನೇ ಸಂಧಿ ೧೧—೨೧ನೇ ವಚನ ತನಕ ಓದಿದಾಗ, ನಾನು ಅಧಿಕವಾಗಿ ಕಳವಳ ಪಟ್ಟೆನು. ನಾನು

ಈಗ ಇದ್ದ ಸ್ಥಿತಿಯಲ್ಲಿ ಸಾಯ ಬೇಕಾದರೆ, ನನ್ನ ಗತಿ ಏನಾದೀತು? ನಾನು ಆ ಸುಳ್ಳು ಪ್ರವಾದಿಯ ಸಂಗಡ ಗಂಧಕದ ಅಗ್ನಿಯಿಂದ ಉರಿಯುವ ಸರೋವರದಲ್ಲಿ ದೊಬ್ಬಲ್ಪಡ ಬೇಕು, ಎಂಬ ಮುಂತಾದ ಈ ಭಯಂಕರವಾದ ಆಲೋಚನೆಗಳಿಂದ ನಡುಗುತ್ತಾ ಇರುವಾಗ್ಯೆ, ಪಾರ್ಶಿಭಾಷೆಯಲ್ಲಿ ಬರದ ತರಿಕುಲಾಯತ್ ಅಥವಾ ಜೀವದ ಮಾರ್ಗ ಎಂಬ ಪುಸ್ತಕವನ್ನು ಓದಿ, ಈ ಎರಡು ಮತಗಳ ವಿಷಯದಲ್ಲಿ ನಾನು ಮುಂಚೆ ಮಾಡಿದ ಆಲೋಚನೆಗಳು ಸುಳ್ಳಾಗಿದ್ದವೆಂದು ತಿಳು ಕೊಂಡೆನು. ನಾನು ಪಾಪಿಯಾದ ಮನುಷ್ಯನೆಂದೂ ಕ್ರೈಸ್ತ ಮತವು ನಿಜವಾದದ್ದೆಂದೂ ಮಹಮ್ಮದನ ಮತವು ಸುಳ್ಳು ನಿರ್ಮಿತವಾದದ್ದೆಂದೂ ನನ್ನ ಮನೋಸಾಕ್ಷಿಯ ಪ್ರೇರೇಪಣೆಯಿಂದ ತಿಳು ಕೊಂಡೆನು. ಆಗ ನಾನು ನನ್ನೊಳಗೆ ಹೇಳಿ ಕೊಂಡದ್ದು: ನೀನು ಕ್ರೈಸ್ತನಾಗಿ, ಮುಂಚೆ ನೀನು ಯಾರನ್ನು ದೂಷಕರೆಂದು ಎಣಿಸಿದ್ಧೀಯೋ, ಅವರ ಸಂಗಡ ಸಹವಾಸ ಮಾಡಿ ಕೊಂಡಿರ ಬೇಕೆಂದೂ, ನಿನಗೆ ಅತಿ ಪ್ರಿಯರಾದ ನಿನ್ನ ಸ್ವಜನರನ್ನೂ ನೆಂಟರಿಷ್ಟರನ್ನೂ ಬಿಟ್ಟು ಬಿಡ ಬೇಕೆಂದೂ ಈ ಅಜ್ಞಾನರಾದ ಮುಸಲ್ಮಾನರ ಹಿಂಸೆಗೆ ನಿನ್ನನ್ನು ಗುರಿ ಮಾಡಿ ಕೊಳ್ಳ ಬೆಂಕೆಂದೂ ಹೇಳಿ ಕೊಂಡೆನು. ಆಗ ನಾನು ಪಾಪಿಯ ಸ್ಥಿತಿಯಲ್ಲಿದ್ಧೇನೆಂಬ ಆಲೋಚನೆಯು ನನ್ನನ್ನು ಪುನಃ ಶ್ರಮೆ ಪಡಿಸಿತು. ಈ ಪ್ರಕಾರ ನಾನು ಕೆಲವು ದಿವಸ ಪರಿಯಂತರ ಮನೋವ್ಯಥೆಯುಳ್ಳವನಾಗಿ ಯಾರ ಸಂಗಡಲೂ ಮಾತಾಡಲಿಚ್ಛೈಸದೆ ಇದ್ದೆನು. ಆಗ ನಾನು ಯೇಸು ಕ್ರಿಸ್ತನು ಒಬ್ಬನೇ ರಕ್ಷಕನೆಂಬದಾಗಿ ಓದಿದ ಸಂಗತಿಯನ್ನು ಜ್ಞಾಪಕ ಮಾಡಿ ಕೊಂಡು, ಪಾಪಿಷ್ಠರ ರಕ್ಷಣೋಪಾಯ ಮಾಡಿದ ಕರುಣವುಳ್ಳ ದೇವರಿಗೆ ದೀನಭಾವದಿಂದ ಪ್ರಾರ್ಥನೆ ಮಾಡಿ, ಮನೋಶಾಂತಿಯನ್ನು ಹೊಂದಿದೆನು.

ಹೀಗೆ ನಾನು ಲೋಕರಕ್ಷಕನಾದ ಯೇಸು ಕ್ರಿಸ್ತನನ್ನು ನನ್ನ ಹೃದಯದಲ್ಲಿ ಅಂಗೀಕರಿಸಿ ಕೊಂಡೆನು; ಆದರೆ ಆತನನ್ನು ಮನುಷ್ಯರ ಮುಂದೆ ಅರಿಕೆ ಮಾಡಿದೆನೋ? ಇಲ್ಲವೇ ಇಲ್ಲ. ನನ್ನ ತಪ್ಪು ಒಪ್ಪಿ ಕೊಳ್ಳುವಿಕೆಯನ್ನು ಇನ್ನೂ ನನ್ನೊಳಗೆ ಬಚ್ಚಿಟ್ಟು ಕೊಂಡಿದ್ದೆನು. ನಾನು ಅಹ್ಮದ್‌ನಗರಕ್ಕೆ ಬಂದಾಗ್ಯೆ ಸ್ನಾನ ಹೊಂದಿ ಕ್ರೈಸ್ತ ಸಭೆಯಲ್ಲಿ ಶೇರಲಿಕ್ಕೆ ಇನ್ನೂ ನಿಶ್ಚಯಿಸಲಿಲ್ಲ; ಇನ್ನೂ ಮುಸಲ್ಮಾನರಲ್ಲಿ ಪ್ರವರ್ತಿಸುವದಕ್ಕೆ ಅಪೇಕ್ಷಿಸಿದೆ. ನನ್ನ ಚಿಕ್ಕ ತಮ್ಮನನ್ನೂ ನನ್ನ ನೆಂಟರನ್ನೂ ಸಮ್ಮಂಧಿಕರನ್ನೂ ಒಮ್ಮಿಂದೊಮ್ಮೆ ಬಿಟ್ಟು ಬಿಡಲಿಕ್ಕೆ ನನಗೆ ಮನಸ್ಸಿರಲಿಲ್ಲ. ಹಾ ಹಾ! ಲೋಕದ ಪ್ರೀತಿಯು ಮನುಷ್ಯರನ್ನು ಎಷ್ಟು ಮೋಸಗೊಳಿಸುತ್ತದೆ, ನೋಡಿರಿ. ದೇವರು ನನ್ನನ್ನು ಈ ಸ್ಥಳದಲ್ಲಿ ಉಳಿಯಗೊಡಿಸಿದರಿಂದ ಆತನಿಗೆ ಸ್ತೋತ್ರ ಉಂಟಾಗಲಿ. ಈ ಅಲ್ಪ ಜೀವದಂತ್ಯವು ಯಾವಾಗ ಬರುವದೆಂದು ತಿಳಿಯದಿರುವದರಿಂದ, ನಾನು ಬಹು ಚಿಂತಾಕ್ರಾಂತನಾಗಿ ಭಯ ಪಟ್ಟೆನು. ಕರ್ತನಾದ ಯೇಸು, "ನನ್ನನ್ನು ಮನುಷ್ಯರ ಮುಂದೆ ಅರಿಕೆ ಮಾಡುವವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಅರಿಕೆ ಮಾಡುವೆನು" ಎಂದು ಹೇಳುತ್ತಾನೆ; ಮತ್ತು "ಒಬ್ಬನು ಲೋಕವನ್ನೆಲ್ಲಾ ಸಂಪಾದಿಸಿ ಕೊಂಡು, ತನ್ನ ಆತ್ಮವನ್ನು ಕಳಕೊಂಡರೆ, ಅವನಿಗೆ ಪ್ರಯೋಜನವೇನು?" ಎಂದು ಹೇಳುತ್ತಾನೆ. ಇಂಥಾ ಆಲೋಚನೆಗಳಿಂದ ನಾನು ಆ

ತನನ್ನು ಮನುಷ್ಯರ ಮುಂದೆ ಅರಿಕೆ ಮಾಡುವದಕ್ಕೆ ಮುಂಕೊಂಡೆನು. ದೇವರು ತನ್ನ ಪ್ರಿಯ ಮಗನಿಗೋಸ್ಕರ ನನ್ನನ್ನು ಕರುಣಿಸಿ ಅಂಗೀಕರಿಸಲಿ. ಆತನು ನನ್ನ ಹೃದಯವನ್ನು ತನ್ನ ಪ್ರೀತಿಯಿಂದ ತುಂಬಿಸಿ, ನನ್ನ ಜೀವಾಂತ್ಯದ ವರೆಗೆ ತನ್ನ ಪರಿಶುದ್ಧ ವಿಶ್ವಾಸದಲ್ಲಿ ನನ್ನನ್ನು ಕಾಪಾಡಲಿ ಎಂದು ದಿನಾಲು ನನ್ನ ಪೂರ್ಣ ಹೃದಯದಿಂದ ಪ್ರಾರ್ಥನೆ ಮಾಡುತ್ತೇನೆ.

ಮನುಷ್ಯರ ಸಾವು.

Morgenroth! Morgenroth!

೧. ಪುಷ್ಪವೇ! ಪುಷ್ಪವೇ!—ಮೃತವಾದಿ ಬೇಗನೇ!
ಇಂದು ರಮ್ಯ ತೋಟದಲ್ಲಿ,—ನಾಳೆ ಕಾಯ್ವ ಬಿಸಿಲಲ್ಲಿ
ಬಾಡಿ ಉರಿಯೊಳಗೆ!

೨. ಹಾಗೆಯೇ! ಹಾಗೆಯೇ!—ನರಪುತ್ರ ಜೀವವೇ!
ನಿನ್ನೆ ಸುಖ ಕ್ಷೇಮದಲ್ಲಿ,—ಇಂದು ಕಷ್ಟ ವ್ಯಥೆಯಲ್ಲಿ,
ನಾಳೆ ಗೋರಿಯೊಳಗೆ!

೩. ಮಾಯೆಯೇ! ಮಾಯೆಯೇ!—ಇಹ ಭೊಗ ಗರ್ವವೇ!
ಹೂವಿನಂತೆ ತ್ವರೆಯಲ್ಲಿ—ನಮ್ಮ ಬಡ ಜೀವದಲ್ಲಿ
ಎಲ್ಲ ತೀರಿ ಹೋಗುತೆ!

೪. ಕಷ್ಟವೇ! ಕಷ್ಟವೇ!—ಇಹಲೋಕದಾಸ್ತಿಯೇ!
ಸೂರ್ಯನೇಳ್ವ ಹೊತ್ತಿನಲ್ಲಿ,—ಅಸ್ತಮಯ ವೇಳೆಯಲ್ಲಿ
ಕಷ್ಟ ಮೋಸ ಮಾತ್ರವೇ.

೫. ದೇವರೆ! ದೇವರೆ!—ದಯೆ ಕೊಡು ನಮಗೆ!
ಕಡು ಮೃತ್ಯು ಕಾಲದಲ್ಲಿ—ನಿತ್ಯಮೋಕ್ಷಗತಿಯಲ್ಲಿ
ಶೇರಿಸೆಮ್ಮ ದೇವರೇ!

A. G.

Printed by Stolz & Reuther, Basel Mission Press, Mangalore.

ಸಭಾಪತ್ರ

ತಿಂಗಳಿಗೆ ಒಂದು ಸಾರಿ ಪ್ರಕಟಿಸಲ್ಪಡುವದು.

ಪುಸ್ತಕ ೧. APRIL 1869. ಅಂಕೆ ೧೦.

ಲೂಕ. ೧೮, ೯—೧೪.

ಮತ್ತು ತಾವು ನೀತಿವಂತರೆಂದು ನಿಶ್ಚಯಿಸಿ ಕೊಂಡು, ಮಿಕ್ಕಾದವರನ್ನು ಅಸಡ್ಡೆ ಮಾಡುವ ಕೆಲವರಿಗೆ ಈ ಸಾಮ್ಯವನ್ನು ಹೇಳಿದನು; ಏನಂದರೆ, ಇಬ್ಬರು ಮನುಷ್ಯರು ಪ್ರಾರ್ಥನೆ ಮಾಡ ದೇವಾಲಯಕ್ಕೆ ಏರಿ ಹೋದರು; ಒಬ್ಬನು ಫರಿಸಾಯನು, ಮತ್ತೊಬ್ಬನು ಸುಂಕದವನು. ಫರಿಸಾಯನು ನಿಂತು ಕೊಂಡು, ತನ್ನಲ್ಲಿ ಪ್ರಾರ್ಥಿಸಿದ್ದೇನಂದರೆ, ದೇವರೇ! ಕಳ್ಳರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಮಿಕ್ಕಾದ ಮನುಷ್ಯರ ಹಾಗೆಯೂ, ಈ ಸುಂಕದವನ ಹಾಗೆಯೂ, ನಾನಲ್ಲದ ಕಾರಣ, ನಿನಗೆ ಸ್ತೋತ್ರ ಮಾಡುತ್ತೇನೆ; ನಾನು ವಾರಕ್ಕೆ ಎರಡು ಸಾರಿ ಉಪವಾಸ ಮಾಡುತ್ತೇನೆ; ನನ್ನ ಎಲ್ಲಾ ಸಂಪಾದನೆಯಲ್ಲಿ ಹತ್ತರಲ್ಲೊಂದು ಕೊಡುತ್ತೇನೆ. ಆದರೆ ಸುಂಕದವನು ದೂರದಲ್ಲಿ ನಿಂತು, ಕಣ್ಣುಗಳನ್ನಾದರು ಆಕಾಶಕ್ಕೆ ಎತ್ತ ಮನಸ್ಸಿಲ್ಲದೆ, ದೇವರೇ! ಪಾಪಿಯಾದ ನನ್ನನ್ನು ಕರುಣಿಸು ಎಂದು ಹೇಳಿ, ತನ್ನ ಎದೆ ಬಡು ಕೊಂಡನು. ನಿಮಗೆ ಹೇಳುತ್ತೇನೆ, ಅವನಿಗಿಂತ ಇವನು ನೀತಿನಿರ್ಣಯ ಪಟ್ಟವನಾಗಿ, ತನ್ನ ಮನೆಗೆ ಇಳಿದು ಹೋದನು. ಯಾಕಂದರೆ ತನ್ನನ್ನು ಹೆಚ್ಚಿಸಿ ಕೊಳ್ಳುವವನು ತಗ್ಗಿಸಲ್ಪಡುವನು; ಆದರೆ ತನ್ನನ್ನು ತಗ್ಗಿಸಿ ಕೊಳ್ಳುವವನು ಹೆಚ್ಚಿಸಲ್ಪಡುವನು.

ಬಾಯಿಗಳೆಲ್ಲಾ ಮುಚ್ಚಲ್ಪಡುವ ಹಾಗೆಯೂ ಸರ್ವ ಲೋಕವು ದೇವರ ಮುಂದೆ ಆಜ್ಞೆಗೊಳಗಾಗುವ ಹಾಗೆಯೂ ದೇವರ ನ್ಯಾಯವು ಪ್ರಕಟವಾಯಿತು; ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವ ಮಾಂಸವಾದರೂ ಅವನ ಮುಂದೆ ನೀತಿ ಪಡುವದಿಲ್ಲವೆಂದು, ರೋಮೀಯರ ಪತ್ರಿಕೆಯ ೩ನೇ ಸಂಧಿಯ ೧೯ನೆ ೨೦ನೆ ವಚನಗಳಲ್ಲಿ ಬರೆದದೆ. ಯೇಸು ಕ್ರಿಸ್ತನ ವಿಶ್ವಾಸದಿಂದಾದ ವಾಗ್ದತ್ತವು ವಿಶ್ವಾಸಿಸುವವರಿಗೆ ಕೊಡಲ್ಪಡುವ ಹಾಗೆ, ಬರಹವು ಎಲ್ಲಾನ್ನು ಏಕವಾಗಿ ಪಾಪದ ಕೆಳಗೆ ಮುಚ್ಚಿ ಹಾಕಿತು ಎಂದು ಗಲಾತ್ಯರ ಪತ್ರಿಕೆಯ ೩ನೆ ಸಂಧಿಯ ೨೨ನೆಯಲ್ಲಿ ಬರೆದದೆ. ದೇವರ ನೀತಿಯು ಪಾಪದಲ್ಲಿ ಬಿದ್ದ ಆದಾ

ಮನ ಜಾತಿಯಲ್ಲಿ ಕಾಣದೆ ಹೋದ ಮೇಲೆ, ಮನುಷ್ಯನಾಗಿ ಹುಟ್ಟಿದ ದೇವರ ಮಗನಲ್ಲಿ ಪ್ರಕಟವಾಯಿತು; ಪಾಪಿಗಳ ರಕ್ಷಕನಾದ ಯೇಸು ಕ್ರಿಸ್ತನಲ್ಲಿ ಸಂಪೂರ್ಣವಾಗದ ದೇವರ ನೀತಿಯು ತಾವು ಪಾಪಿಗಳೆಂದು ತಿಳಿದು ಅರಿಕೆ ಮಾಡಿ, ಲೋಕದ ಪಾಪಕ್ಕಾಗಿ ತನ್ನ ಪ್ರಾಣವನ್ನು ಅಮೌಲ್ಯವಾದ ವಿಮೋಚನೆಬಲಿಯಾಗಿ ಕೊಟ್ಟು, ಯೇಸು ಕ್ರಿಸ್ತನಲ್ಲಿ ವಿಶ್ವಾಸ ವಿಡುವವರೆಲ್ಲರಿಗೆ ದೇವರ ಕೃಪೆಯು ಉಚಿತವಾದ ವರವಾಗಿ ಪ್ರಾಪ್ತವಾಗುವದು. ಆದದರಿಂದ ತಾವು ನೀತಿವಂತರೆಂದು ನಿಶ್ಚೈಸಿ ಕೊಂಡು, ಮಿಕ್ಕಾದವರನ್ನು ಅಸಡ್ಡೆ ಮಾಡುವ ಮನುಷ್ಯರು ದೇವರ ನೀತಿಗೆ ತಪ್ಪಿ ತಗ್ಗಿಸಲ್ಪಡ ಬೇಕು. ತಾವು ದಿಕ್ಕಿಲ್ಲದ ಪಾಪಿಗಳೆಂದು ತಿಳಿದು, ದೇವರ ಮುಂದೆ ತಮ್ಮನ್ನು ತಗ್ಗಿಸಿ ಕೊಳ್ಳುವವರು ಪಾಪ ಪರಿಹಾರವನ್ನು ಹೊಂದಿ, ದೇವರ ನೀತಿಯನ್ನು ಪಡ ಕೊಂಡು, ಹೆಚ್ಚಿಸಲ್ಪಡುವದು ನ್ಯಾಯವಾಗಿದೆ. ದಿವ್ಯ ರಾಜ್ಯನೀತಿಯ ಈ ಕಟ್ಟಳೆಯನ್ನು ಯೇಸು ಕ್ರಿಸ್ತನು ಮನಸ್ಸಿನಲ್ಲಿ ಇಟ್ಟು ಕೊಂಡು, ನಮ್ಮ ಯಥೋಕ್ತದ ಸಾಮ್ಯದಲ್ಲಿ ಕಾಣುವ ಇಬ್ಬರಲ್ಲಿ ಫರಿಸಾಯನಿಗಿಂತ ಸುಂಕದವನು ದಿವ್ಯ ನೀತಿಯನ್ನು ಹೊಂದುವದಕ್ಕೆ ಹೆಚ್ಚಾಗಿ ಯೋಗ್ಯನೆಂದು ಬೋಧಿಸುತ್ತಾನೆ. ದೇವರ ನೀತಿಯನ್ನು ಪಡಕೊಳ್ಳ ಬೇಕೆಂದು, ಪಡ ಕೊಂಡು ನಿತ್ಯಜೀವದಲ್ಲಿ ಶೇರ ಬೇಕೆಂದು ಅಪೇಕ್ಷಿಸುವವರೆಲ್ಲರಿಗೆ ಈ ಬೋಧನೆಯ ಅಭಿಪ್ರಾಯವನ್ನು ಯಥಾರ್ಥವಾಗಿ ತಿಳುಕೊಳ್ಳುವದು ಅತಿ ಅವಶ್ಯವಾಗಿದೆ; ಯಾಕಂದರೆ, ದೇವರು ತನ್ನ ಮಹಿಮೆಗೆ ಅನುಕೂಲವಾಗಿ ನೇಮಕ ಮಾಡಿದ ನಿತ್ಯಜೀವದ ಮಾರ್ಗ ಹೊರ್ತು, ಬೇರೊಂದು ಮಾರ್ಗವಿಲ್ಲ; ಆದದರಿಂದ ದೇವರ ನೀತಿಯನ್ನು ಪಡಕೊಳ್ಳುವದಕ್ಕೆ ಬೇಕಾದ ಯೋಗ್ಯತೆ ಏನು ಎಂದು ವಿವರಿಸುವ ಪ್ರಸಂಗವನ್ನು ಮನಮುಟ್ಟಿ ಕೇಳಿ.

೧. ಈ ಫರಿಸಾಯನೂ ಅವನಂಥವರೂ ಯೋಗ್ಯರಲ್ಲ.

೨. ಈ ಸುಂಕದವನೂ ಅವನಂಥವರೂ ಅಧಿಕ ಯೋಗ್ಯರಾಗಿದ್ದಾರೆ.

೩. ಯಥಾರ್ಥವಾಗಿ ಪಶ್ಚಾತ್ತಾಪ ಪಟ್ಟು, ದೇವರ ಕೃಪೆಯ ವಾಕ್ಯವನ್ನು ಯಥಾರ್ಥವಾಗಿ ನಂಬುವವರೇ ಪೂರ್ಣ ಯೋಗ್ಯತೆಯುಳ್ಳವರಾಗಿದ್ದಾರೆಂದು ತಿಳುಕೊಳ್ಳಿರಿ.

ದೇವರ ರಾಜ್ಯನೀತಿಯ ಮರ್ಮವನ್ನು ಅಜ್ಞಾನಿಗಳಾದ ಮನುಷ್ಯರಿಗೆ ತಿಳಿಸ ಸಮರ್ಥನಾದ ನಮ್ಮ ಒಬ್ಬನೇ ಗುರುವಾಗಿರುವ ಯೇಸು ಕ್ರಿಸ್ತನೇ! ನಿನ್ನ ಪರಿಶುದ್ಧ ಆತ್ಮವನ್ನು ನಮಗೆ ಕೊಟ್ಟು, ನಾವು ನಿಜ ನೀತಿ ಇಲ್ಲದ ಪಾಪಿಗಳಾಗಿದ್ದೇವೆಂಬ ತಿಳುವಿಕೆಯಿಂದ ನಮ್ಮ ಹೃದಯಗಳನ್ನು ತಗ್ಗಿಸಿ, ನಿನ್ನ ನೀತಿಯನ್ನು ಪಡ ಕೊಳ್ಳುವದಕ್ಕೆ ಅವಶ್ಯವಾದ ಪಶ್ಚಾತ್ತಾಪವನ್ನೂ ವಿಶ್ವಾಸವನ್ನೂ ನಮ್ಮಲ್ಲಿ ಹುಟ್ಟಿಸು.

೧. ನಮ್ಮ ಸಾಮ್ಯದಲ್ಲಿ ಕರ್ತನು ವರ್ಣಿಸಿದ ಫರಿಸಾಯನ ವಿದ್ಯಮಾನವನ್ನು ಜಾಗ್ರತೆಯಾಗಿ ವಿಚಾರಿಸಿ, ಅಂಥಾ ಮನುಷ್ಯರು ಯಾಕೆ ದೇವರ ನೀತಿಗೆ ಅಪಾತ್ರರಾಗಿದ್ದಾರೆಂದು ತಿಳುಕೊಳ್ಳುವ.

ಆ ಫರಿಸಾಯನು, ತಾವು ನೀತಿವಂತರೆಂದು ಅನ್ನಿಸಿ ಕೊಳ್ಳುವವರಲ್ಲಿ ಒಬ್ಬನಾಗಿದ್ದನೆಂದು ತೋರುತ್ತದೆ. ತಾನು ನೀತಿವಂತನೆಂದು ಎಣಿಕೆ ಮಾಡುವದಕ್ಕೆ ಅವನಿಗೆ ಆಸ್ಪದವಿ

ತ್ತು. ಅವನು ತನ್ನಲ್ಲಿ ಮಾಡಿದ ಪ್ರಾರ್ಥನೆಯಲ್ಲಿ ತನ್ನ ನೀತಿಯ ವಿವರವನ್ನು ಯಥಾರ್ಥವಾಗಿ ವಿವರಿಸುತ್ತಾನೆ. ಮೊದಲು ತಾನು ನಡಿಸಿದ ಪಾಪಗಳನ್ನು ಹೇಳಿದ ಬಳಿಕ, ತಾನು ಕೈಕೊಳ್ಳುವ ನೀತಿಗಳನ್ನು ಗಣಿಸುತ್ತಾನೆ; ಅವನು ಹೇಳಿದ್ದು ಸುಳ್ಳೆಂದು, ಕರ್ತನು ನಮ್ಮ ಸಾಮ್ಯದಲ್ಲಿ ಸೂಚಿಸುವದು ಇಲ್ಲ. ಹಾಗಾದರೆ, ಅವನು ಪರರ ಒಡವೆಗಳನ್ನು ಮೋಸದಿಂದಲಾದರೂ ಅಂಕೆಯಿಂದಲಾದರೂ ಅಪಹರಿಸದೆ, ಪರ ಆಸ್ತಿಯನ್ನು ಸುಳ್ಳು ವ್ಯಾಜ್ಯ ಮೊದಲಾದ ಕುಯುಕ್ತಿಗಳಿಂದ ಸ್ವತಂತ್ರಿಸಿ ಕೊಳ್ಳದೆ, ಪರರ ಮಡದಿಯರನ್ನು ಮೋಸದಿಂದ ಕೆಡಿಸದೆ, ಸಜ್ಜನನಾಗಿ ನಡದು ಕೊಳ್ಳುವ ಮನುಷ್ಯನಾಗಿದ್ದನು. ಇದು ಅಲ್ಲದೆ, ಸಾಧಾರಣವಾದ ಭಕ್ತಿಯ ಆಚಾರಗಳನ್ನೂ ನ್ಯಾಯ ಪದ್ಧತಿಗಳಾದ ಧರ್ಮಗಳನ್ನೂ ಕೈಕೊಳ್ಳುವದಲ್ಲದೆ, ಮೋಶೆಯ ನ್ಯಾಯದಲ್ಲಿ ನೇಮಕವಾದ ವರ್ಷಕ್ಕೊಮ್ಮೆ ಮಾಡುವ ಉಪವಾಸದ ಹೊರ್ತು, ಸಪ್ತಕ ಸಪ್ತಕಕ್ಕೆ ಎರಡು ದಿನ ನಿರಾಹಾರವಾಗಿ, ಮೋಶೆಯ ನ್ಯಾಯದಲ್ಲಿ ನೇಮಕವಾದ ಪೈರುಫಲ ದಶಾಂಶದ ಹೊರ್ತು, ತನಗೆ ಬರುವ ಆದಾಯವೆಲ್ಲಾದರ ಹತ್ತನೇ ಪಾಲು ದೇವಾಲಯಕ್ಕೆ ಕೊಟ್ಟನು. ಮತ್ತು ಬೇರೆ ಫರಿಸಾಯರ ಪ್ರಕಾರ ಪ್ರಾರ್ಥನೆಯ ಕಾಲಗಳಲ್ಲಿ ಮನೆಯಲ್ಲಿಯಾಗಲಿ, ಬೀದಿಗಳಲ್ಲಿಯಾಗಲಿ, ದೇವಾಲಯದಲ್ಲಿ ಆಗಲಿ ಪ್ರಾರ್ಥಿಸುತ್ತಾ ಬಂದನು. ಇಂಥಾ ಮನುಷ್ಯರು ಉತ್ತಮರೂ ಧರ್ಮಿಷ್ಠರೂ ಭಕ್ತರೂ ಎಂದು ಲೋಕವೆಲ್ಲಾ ಹೊಗಳುತ್ತದೆ. ಲೋಕದ ಎಣಿಕೆಯ ಪ್ರಕಾರ ಇವನು ನೀತಿವಂತನೇ ಸರಿ; ದೇವರ ಎಣಿಕೆಯ ಪ್ರಕಾರವಾಗಿಯೂ ಇವನು ಪಶ್ಚಾತ್ತಾಪವಿಲ್ಲದ ಕಳ್ಳರೂ ಅನ್ಯಾಯಿಗಳೂ ವ್ಯಭಿಚಾರಿಗಳೂ ಆದ ಅನೇಕರಿಗಿಂತ ಒಳ್ಳೇಯವನು ಆಗಿದ್ದನು. ತಾನು ಒಳ್ಳೇಯವನೆಂದು ತಿಳಿದು ಬಹಳ ಧೈರ್ಯವಾಗಿ ದೇವಾಲಯಕ್ಕೆ ಬಂದು, ಮುಂದೆ ಮುಂದೆ ಹಾದು, ಪರಿಶುದ್ಧ ಸ್ಥಳದ ಸಮೀಪದಲ್ಲಿ ನಿಂತು ಕೊಂಡು, ಸಾವಕಾಶವಾಗಿ ಸುತ್ತು ನೋಡಿ, ನೇಮಕವಚನಗಳನ್ನು ಪಠಿಸಿದ ಮೇಲೆ, ತನ್ನ ಯೋಗ್ಯತೆಗೆ ಮೆಚ್ಚುವ ಸಂತೋಷದಿಂದ ಅಂತರಂಗದ ಭಾವನೆಗಳನ್ನು ದೇವರ ಮುಂದೆ ಯಥಾರ್ಥವಾಗಿ ಅರಿಕೆ ಮಾಡಿ, ದೇವರಿಗೆ ಸ್ತೋತ್ರ ಮಾಡಿದನು.

ಆದಾಗ್ಯೂ, ಅವನ ನಡತೆ ದೇವರಿಗೆ ನೀತಿ ಎಂದು ತೋರಲಿಲ್ಲ; ಯಾಕಂದರೆ ದೇವರ ನ್ಯಾಯವನ್ನು ಪೂರ್ಣವಾಗಿ ಕೈಕೊಳ್ಳ ಬೇಕೆಂಬ ಆಶೆಯಾದರೂ ಇವನ ಮನಸ್ಸಿನಲ್ಲಿ ಇರಲಿಲ್ಲ; ಅದೇನಂದರೆ, ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣ ಹೃದಯದಿಂದಲೂ, ನಿನ್ನ ಪೂರ್ಣ ಪ್ರಾಣದಿಂದಲೂ, ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿ ಮಾಡಿ, ನಿನ್ನ ನೆರೆಯವನನ್ನು ನಿನ್ನ ಹಾಗೆಯೇ ಪ್ರೀತಿ ಮಾಡು ಎಂಬ ಮುಖ್ಯವಾದ ಆಜ್ಞೆಯನ್ನು ಅನುಸರಿಸಲಿಕ್ಕೆ ಆಸಕ್ತನಾಗಿದ್ದನಾದರೆ, ಸಪ್ತಕಕ್ಕೆ ಎರಡು ದಿವಸ ಉಪವಾಸ ಮಾಡುವಂಥಾದ್ದು, ಎಲ್ಲಾ ಆದಾಯದಲ್ಲಿ ದಶಾಂಶ ಸಲ್ಲಿಸುವಂಥಾದ್ದು ದೊಡ್ಡದೆಂದು ನೆನಸದೆ, ತಾನೂ ದೇವರ ನ್ಯಾಯದ ಪ್ರಕಾರ ನೀತಿವಂತನೆಂದು ಭಾವಿಸಿ ಕೊಂಡು, ತಾನು ಉತ್ತಮನು, ಮಿಕ್ಕಾದವರು, ವಿಶೇಷವಾಗಿ ಸುಂಕದವರು, ತನಗಿಂತ ಕೆಟ್ಟವರು ಎಂದು ಹಿಗ್ಗಿ, ಭಯವೂ ನಾಚಿಕೆಯೂ ಇಲ್ಲದೆ ದೇವರಿಗೆ ಸ್ತೋತ್ರ ಮಾಡುತ್ತಿದ್ದಿಲ್ಲ; ಅವನು ಮನುಷ್ಯರ ಮುಂ

ದೆಯೂ ಆತ್ಮದೃಷ್ಟಿಯಲ್ಲಿಯೂ ನೀತಿವಂತನಾಗಿ ಕಾಣಿಸಿದರೆ ಸಾಕೆಂದು, ಉತ್ತಮವಾದ ಸತ್ಯ ನೀತಿಯನ್ನು ಹುಡುಕದೆ, ಪಶ್ಚಾತ್ತಾಪವಿಲ್ಲದವನಾಗಿ, ದೇವಾಲಯದಲ್ಲಿ ನಿಂತುಕೊಂಡು ಪ್ರಾರ್ಥನೆ ಮಾಡಿದ ಮೇಲೆ ದೇವರ ನೀತಿಯನ್ನು ಪಡಕೊಳ್ಳದೆ, ತಗ್ಗಿಸಲ್ಪಟ್ಟನು. ಹ್ಯಾಗಂದರೆ, ಮನೆಯಿಂದ ಹೊರಟು, ಗುಡ್ಡವನ್ನೇರಿ, ದೇವಾಲಯಕ್ಕೆ ಎಂಥವನಾಗಿ ಬಂದನೋ, ಅಂಥವನಾಗಿಯೇ ತಿರುಗಿ ಇಳಿದು ಮನೆಗೆ ಹೋಗ ಬೇಕಾಯಿತು. ನಿಮಗೆ ಹೇಳುತ್ತೇನೆ, ಫರಿಸಾಯನಿಗಿಂತ ಈ ಸುಂಕದವನು ನೀತಿಯನ್ನು ಪಡಕೊಂಡವನಾಗಿ ತನ್ನ ಮನೆಗೆ ಇಳಿದು ಹೋದನೆಂಬುವದು ಈ ಮಾತಿಗೆ ಪ್ರಮಾಣವಾಗಿದೆ. ಫರಿಸಾಯನು ತಾನು ನೀತಿವಂತನೆಂದು ತನ್ನಲ್ಲಿ ನಿಶ್ಚೈಸಿ ಕೊಂಡು, ಅನುದಿನದ ವಾಡಿಕೆಯ ಪ್ರಕಾರ ಪ್ರಾರ್ಥನೆಯ ಹೊತ್ತಿನಲ್ಲಿ ದೇವಾಲಯಕ್ಕೆ ಏರಿ ಹೋಗುವ ಮಾರ್ಗದಲ್ಲಿ ಅಲ್ಲಿ ಮಾಡ ತಕ್ಕ ಕೆಲಸವನ್ನು ಧ್ಯಾನಿಸದೆ ಹೋಗುತ್ತಾ ಬರುತ್ತಾ ಇರುವ ಜನರನ್ನು ನೋಡಿ, ಕಳ್ಳರನ್ನೂ ಅನ್ಯಾಯಿಗಳನ್ನೂ ವ್ಯಭಿಚಾರಿಗಳನ್ನೂ, ಕಡೆಯಲ್ಲಿ ಪ್ರಾಕಾರದ ಮೂಲೆಯಲ್ಲಿ ಚಿಂತಾಕ್ರಾಂತನಾಗಿ ನಿಂತಿರುವ ಸುಂಕದವನನ್ನೂ ಕಂಡು, ಇವರು ಇಂಥವರು ಅವರು ಅಂಥವರು ಎಂದು ತನ್ನಲ್ಲಿ ಎಣಿಕೆ ಮಾಡುತ್ತಾ ದೇವಾಲಯದಲ್ಲಿ ಶೇರಿದವನಾಗಿ, ಅದೇ ಭಾವನೆಗಳನ್ನು ಪ್ರಾರ್ಥನೆಗಳಲ್ಲಿ ಉಚ್ಚರಿಸಿ, ಅದೇ ಮನಸ್ಸುಳ್ಳವನಾಗಿ ಇಳಿದು ಮನೆಗೆ ಹೋದನು. ದೇವರ ನೀತಿಯನ್ನು ಪಡ ಕೊಳ್ಳದೆ, ದೇವರ ಸಮಾಧಾನವನ್ನು ಹೊಂದದೆ, ಮನುಷ್ಯರ ಹೊಗಳಿಕೆಯಿಂದಲೂ ಸ್ವಂತ ಪುಣ್ಯದ ಎಣಿಕೆಯಿಂದಲೂ ತನ್ನ ಹೃದಯವನ್ನು ಸಂತೈಸಿ ಕೊಳ್ಳುವದಲ್ಲದೆ, ದೇವರು ತಮ್ಮನ್ನು ತಗ್ಗಿಸಿ ಕೊಳ್ಳುವ ಪಾಪಿಗಳಿಗೆ ಉಚಿತವಾದ ವರವಾಗಿ ಕೊಡುವ ನೀತಿಯ ಅನುಭವದಿಂದ ಹುಟ್ಟುವ ಆನಂದದ ಮರ್ಮವನ್ನು ಎಷ್ಟು ಮಾತ್ರವು ತಿಳು ಕೊಳ್ಳದೆ ಮನೆಗೆ ಬಂದನು.

ಈ ಫರಿಸಾಯನಂಥವರು ಯಾರು? ಭಕ್ತಿಯ ಆಚಾರವನ್ನು ಕೈಕೊಳ್ಳುತ್ತಾ, ಮತದ ಪದ್ಧತಿಯ ಪ್ರಕಾರ ನಡ ಕೊಂಡು, ತಾವು ನೀತಿವಂತರೆಂದು ನಿಶ್ಚೈಸಿ ಕೊಳ್ಳುವವರು; ದೇವರನ್ನು ಆರಾಧಿಸುವದಕ್ಕೂ ಪ್ರಾರ್ಥನೆ ಮಾಡುವದಕ್ಕೂ ದೇವಾಲಯಕ್ಕೆ ಬರುವ ವೇಳೆಯಲ್ಲಿ ದೇವರ ಪರಿಶುದ್ಧತ್ವವನ್ನು ಧ್ಯಾನಿಸದೆ, ತಮ್ಮ ಹೃದಯಗಳನ್ನು ವಿಚಾರಿಸಿ ಕೊಳ್ಳದೆ, ತಮ್ಮ ಪಾಪಗಳನ್ನು ನೆನಸದೆ, ತಾವು ಒಳ್ಳೇಯವರೆಂದು ಧೈರ್ಯವಾಗಿ ದೇವರ ಮುಂದೆ ನಿಂತು ಕೊಳ್ಳುವವರು, ತಮ್ಮನ್ನು ಉಂಟು ಮಾಡಿ ಸಾಕುತ್ತಾ ಬರುವ ದೇವರನ್ನೂ ಒಂದೇ ದೇವರಿಂದ ನಿರ್ಮಿತರಾದ ಮನುಷ್ಯರನ್ನೂ ಪೂರ್ಣ ಹೃದಯದಿಂದ ಪ್ರೀತಿ ಮಾಡ ಬೇಕೆಂಬ ನ್ಯಾಯವನ್ನು ಮೀರಿ ಬರುವದನ್ನು ಮರತು, ತಾವು ಮತ್ತೆಲ್ಲರಿಗಿಂತ ಉತ್ತಮರೆಂದು ಭಾವಿಸಿ ಕೊಂಡು, ಕಳ್ಳರೂ ಅನ್ಯಾಯಿಗಳೂ ವ್ಯಭಿಚಾರಿಗಳು ಮುಂತಾದವರನ್ನು ನೋಡಿ, ತಮ್ಮ ನೀತಿಯ ಶ್ರೇಷ್ಠತ್ವಕ್ಕೆ ಮೆಚ್ಚಿ ಕೊಂಡು, ತಾವು ಅನುದಿನವು ಮಾಡುವ ತಪ್ಪುಗಳನ್ನು ಎಣಿಕೆ ಮಾಡದೆ, ಆಗ್ಯಾಗ್ಯೆ ನಡಿಸುವ ವಿಶೇಷವಾದ ಪುಣ್ಯಾ ಧರ್ಮಗಳಿಗೆ ಹೆಚ್ಚಳ ಪಟ್ಟು, ಗರ್ವದಿಂದ ಉಬ್ಬಿದವರಾಗಿ, ಮತ್ತೊಬ್ಬರನ್ನು ಅಸಡ್ಡೆ ಮಾಡುವವರೆಲ್ಲರು ಈ ಫರಿಸಾಯನ ಪಂಕ್ತಿಗೆ ಶೇರುತ್ತಾರೆ. ಗರ್ವಿಷ್ಠರನ್ನು ಎದುರಿಸಿ, ದೀನರಿಗೆ ಕೃಪಾಳು

ವಾಗಿರುವ ದೇವರು ಅಂಥಾ ಜನರ ನೀತಿಯು ನಿಜವಾದದ್ದಲ್ಲವೆಂದು ತಿಳಿದು, ತಾವು ಪಾಪಿಗಳೆಂದು ತಿಳು ಕೊಂಡು, ದುಃಖದಿಂದಲೂ ನಾಚಿಕೆಯಿಂದಲೂ ತಮ್ಮನ್ನು ತಗ್ಗಿಸಿ ಕೊಳ್ಳುವವರಿಗೆ ಕೊಡುವ ಪಾಪ ಪರಿಹಾರವನ್ನು ದಯ ಮಾಡುವದಿಲ್ಲ; ಆದದರಿಂದ ಅವರು ತಮ್ಮನ್ನು ಎಷ್ಟೋ ಹೊಗಳಿ ಕೊಂಡರೂ, ದೇವರ ಮುಂದೆಯೂ ಮನುಷ್ಯರ ಮುಂದೆಯೂ ತಮ್ಮ ಹೃದಯಗಳಲ್ಲಿಯೂ ತಾವು ನೀತಿವಂತರೆಂಬುವದನ್ನು ಎಷ್ಟೋ ದೃಢವಾಗಿ ಸ್ಥಾಪಿಸಿದರೂ, ಅಂತರಂಗದಲ್ಲಿ ದೇವರ ಕೃಪೆಯ ಅನುಭವದಿಂದಲೇ ಹುಟ್ಟುವ ನಿಜವಾದ ಸಮಾಧಾನವನ್ನು ಪಡ ಕೊಳ್ಳದೆ, ದೇವರನ್ನು ಬಾಯಿಯಿಂದ ಎಷ್ಟು ಸಾರಿ ಸ್ತುತಿಸಿ ಪ್ರಾರ್ಥಿಸಿದರೂ, ಹೊರಗಿನ ಆಚಾರಗಳಿಂದ ಎಷ್ಟು ಜಾಗ್ರತೆಯಾಗಿ ಆರಾಧಿಸಿದರೂ, ಯಾವಾಗಲೂ ಯಥಾ ಪ್ರಕಾರವಾಗಿ ಹೃದಯದಲ್ಲಿ ಅಸಂತುಷ್ಟರಾಗಿದ್ದಾರೆ.

೨. ಈಗ ನಮ್ಮ ಸಾಮ್ಯದಲ್ಲಿ ಕಾಣುವ ಸುಂಕದವನ ವಿದ್ಯಮಾನವನ್ನು ಶೋಧಿಸಿ ನೋಡುವ. ಇವನು ಆ ಫರಿಸಾಯನಿಗೆ ಎಲ್ಲಾದರಲ್ಲಿ ಭೇದವಾಗಿದ್ದಾನೆ.

ಸುಂಕದವನು ಮನುಷ್ಯರಲ್ಲಿ ನೀತಿವಂತನೆಂದು ಹೆಸರ್ಗೊಳ್ಳದೆ, ಪಾಪಿಯೇ ಎಂದು ಅನ್ನಿಸಿ ಕೊಂಡನು. ಸುಂಕದವರು ಯೆಹೂದ್ಯರ ದೇಶವನ್ನು ಆಕ್ರಮಿಸಿ ಕೊಂಡ ಪರಜಾತಿಯವರಾದ ರೋಮಾಯರ ಚಾಕರಿಯಲ್ಲಿ ಶೇರಿದದರಿಂದಲೂ, ತಮಗೆ ಉದ್ಯೋಗ ಕೊಟ್ಟ ಸರಕಾರಕ್ಕೂ ಸ್ವಜನರಾದ ಯೆಹೂದ್ಯರಿಗೂ ನಾನಾ ಪ್ರಕಾರವಾದ ಮೋಸಗಳನ್ನೂ ಅನ್ಯಾಯಗಳನ್ನೂ ಮಾಡುವದರಿಂದಲೂ, ಲಂಚ ಕ್ಷುದ್ರ ಕಳ್ಳತನ ಮೊದಲಾದ ಉಪಾಯಗಳಿಂದ ಘಳಿಸಿದ ದ್ರವ್ಯಗಳನ್ನು ವಿಷಯಾಸಕ್ತಿಯಿಂದ ಅನುಭವಿಸಿ ಕೊಂಡು, ಭಕ್ತಿಯ ಪದ್ಧತಿಗಳನ್ನೂ ಮತಾಚಾರಗಳನ್ನೂ ಚನ್ನಾಗಿ ಕೈಕೊಳ್ಳದೆ ಇರುವದರಿಂದಲೂ, ಪರಜಾತಿಯವರ ಸಹವಾಸದಿಂದ ಯೆಹೂದ್ಯರ ದೃಷ್ಟಿಯಲ್ಲಿ ಹೊಲೆಯಾದದರಿಂದಲೂ ಎಲ್ಲರಲ್ಲಿ ಮಾನಗೆಟ್ಟವರಾಗಿದ್ದರು. ಕರ್ತನು ಆ ಮನುಷ್ಯನಿಗೆ ಸುಂಕದವನೆಂದು ಹೆಸರಿಟ್ಟದರಿಂದಲೇ ಈ ಸಾಮ್ಯವನ್ನು ಕೇಳಿದವರೆಲ್ಲರು ಅವನು ಅನ್ಯಾಯಿಯಾದ ಭಕ್ತಿಯಿಲ್ಲದ ಅಶುದ್ಧನಾದ ಮನುಷ್ಯನೆಂದು ಕ್ಷಣದಲ್ಲಿ ತಿಳು ಕೊಂಡರು. ಆ ಸುಂಕದವನು ತಾನೇ ದುಷ್ಟನಾಗಿದ್ದೇನೆಂದು ತಿಳುಕೊಂಡದ್ದು ಅವನು ದೇವಾಲಯದ ಪ್ರಾಕಾರದ ಮೂಲೆಯಲ್ಲಿ ನಿಂತು ಹೇಳಿದ ಪ್ರಾರ್ಥನೆಯ ಮಾತಿನಿಂದಲೇ ತೋರುತ್ತದೆ. ಆ ಮಾತನ್ನು ಮನುಷ್ಯರಲ್ಲಿ ಯಾರೂ ಕೇಳಲಿಲ್ಲ, ದೇವರೊಬ್ಬನೇ ಕೇಳಿದನು. ಸುಂಕದವನು ಮೊಣಕಾಲೂರಿ ಪ್ರಾರ್ಥನೆ ಮಾಡಿದನಾದರೆ, ಇಲ್ಲವೆ ಕೈಗಳನ್ನು ಪರಿಶುದ್ಧ ಸ್ಥಳದ ಕಡೆಗೆ ಚಾಚಿ, ಅಥವಾ ಕೈಗಳನ್ನಾಗಲಿ ಕಣ್ಣುಗಳನ್ನಾಗಲಿ ಪರಿಶುದ್ಧ ಸ್ಥಳಕ್ಕಾದರೂ ಆಕಾಶಕ್ಕೆ ಆದರೂ ಎತ್ತಿದನಾದರೆ, ಮಂದ ಸ್ವರದಿಂದಲಾದರೂ ಘಟ್ಟ ಶಬ್ದದಿಂದಲಾದರೂ ಉದ್ದ ಪ್ರಾರ್ಥನೆಯನ್ನು ಮಾಡಿದನಾದರೆ, ಅಲ್ಲಿರುವ ಜನರು ಇವನು ಪ್ರಾರ್ಥಿಸುತ್ತಾನೆಂದು ತಿಳಿಯ ಬಹುದಾಗಿತ್ತು. ಅವನು ಹಾಗೆ ಮಾಡಲಿಲ್ಲ; ಪ್ರಾಕಾರದಲ್ಲಿ ಶೇರಿ ಪ್ರಾರ್ಥನೆ ಮಾಡಲಪೇಕ್ಷಿಸಿದರೂ, ತಾನು ನಡಿಸಿದ ಲೆಖ್ಖವಿಲ್ಲದ ಪಾಪಗಳ ನೆನಪಿನಿಂದ ದುಃಖಾಕ್ರಾಂತನಾಗಿ, ತಾನು ಭಕ್ತಿಯಿಲ್ಲದ ಹೊಲೆಗಳಿಸಿದ ಮಾನ ಕೆಟ್ಟ ಪಾಪಿ ಎಂದು ಪರಿಶುದ್ಧ ದೇವರ ಪರಿಶುದ್ಧ ಆಲಯದಲ್ಲಿ ನಿ

ಲ್ಲ ತಕ್ಕವನಲ್ಲವೆಂದು ನಾಚಿಕೆ ಪಟ್ಟು, ದುಷ್ಟ ಅಪರಾಧಿಯಾಗಿ ದೇವರ ಶಾಪಕ್ಕೂ ಆಜ್ಞೆನಿರ್ಣಯಕ್ಕೂ ಗುರಿಯಾದೆನೆಂದು ಆಶಾಭಗ್ನನಾಗಿ, ಮಾತಾಡಲಾರದೆ, ವ್ಯಥಾಮಯವಾದ ಎದೆಯನ್ನು ಬಡು ಕೊಂಡು, ದೇವರು ಪಾಪಿಯಾದ ನನ್ನನ್ನು ಕರುಣಿಸಲಿ ಎಂದು ನಿಟ್ಟುಸುರಿಟ್ಟನು. ಇದು ಅವನ ಹೃದಯದ ಅಂತರಂಗವಾದ ಭಾವನೆಯೇ ಸರಿ. ಮನುಷ್ಯರೆಲ್ಲರು ಬಂದು, ಇವನು ಕಳ್ಳನೂ ಅನ್ಯಾಯಿಯೂ ವ್ಯಭಿಚಾರಿಯೂ ಆದ ಹೊಲೆಯನೆಂದು ಬೈದರೆ, ಅವನು ತರ್ಕಿಸದೆ ಸುಮ್ಮನೆ ಇರುತ್ತಿದ್ದನು. ನನ್ನ ನ್ಯಾಯಗಳನ್ನೆಲ್ಲಾ ಮೀರಿದ ದುಷ್ಟನಾಗಿದ್ದು, ನರಕಾಗ್ನಿಗೆ ಪಾತ್ರನಾಗಿದ್ಧೀ ಎಂದು ದೇವರು ತೀರ್ಪು ಮಾಡುವದನ್ನು ಅವನು ಕೇಳಿದ್ದನಾದರೆ, ಒಂದೂ ಎದುರ್ವಾದಿಸದೆ ಒಪ್ಪಿ ಕೊಳ್ಳುತ್ತಿದ್ದನು.

ಸರ್ವಜ್ಞನಾದ ದೇವರ ದೃಷ್ಟಿಯಲ್ಲಿ ಪಾಪಿಯಾಗಿ ಕಾಣಿಸಿದ್ದೇ ಸರಿ; ಅವನು ಚಿಕ್ಕತನದಿಂದ ಅಂದಿನ ವರಿಗೂ ಮಾಡಿದ ಪಾಪಗಳೆಲ್ಲ ದೇವರಿಗೆ ಗೊತ್ತಾಗಿದ್ದವು. ಅವನು ಅಬ್ರಹಾಮನ ಮಗನಾಗಿ ಹುಟ್ಟಿ, ಬಾಲ್ಯ ಕೌಮಾರ ಯೌವನ ಕಾಲಗಳಲ್ಲಿ ಆಗ್ನ್ಯಾಗ್ಯೆ ಕೇಳಿದಂಥಾ, ಒಂದು ವೇಳೆ ಪಾಠ ಮಾಡಿದಂಥಾ, ಮೋಶೆಯ ನ್ಯಾಯದ ಮಾತುಗಳನ್ನೂ ಕೀರ್ತನೆಗಳ ಪ್ರಾರ್ಥನೆಗಳನ್ನೂ ಪ್ರವಾದಿಗಳ ಶಿಕ್ಷೆಗಳನ್ನೂ ಆಶೀರ್ವಾದಗಳನ್ನೂ ಮನಸ್ಸಿಗೆ ತಾರದೆ, ಅಸಡ್ಡೆ ಮಾಡಿದನೆಂದು ತಿಳು ಕೊಂಡನು. ಅವನು ಭಕ್ತಿ ನೀತಿಗಳ ಮಾರ್ಗವನ್ನು ಬಿಟ್ಟು, ಪರ ಮರತು, ಇಹಲುಬ್ಧನಾಗಿಯೂ ಭೋಗಿಯಾಗಿಯೂ ಹೆಚ್ಚು ಹೆಚ್ಚಾಗಿ ಕೆಟ್ಟು ಹೋಗುವದನ್ನು ದೇವರು ನೋಡಿದ್ದನು. ಈ ಸುಂಕದವನು ಪಾಪಿಯೇ ಸರಿ.

ಒಂದು ವಿಷಯವಾಗಿ ಮಾತ್ರ ಅವನಲ್ಲಿ ಗುಣ ತೋರಿತು: ಅವನು ಸುಳ್ಳು ನೆನಪುಗಳನ್ನೂ ಮಾತುಗಳನ್ನೂ ಬಿಟ್ಟು, ತಾನು ದುಷ್ಟ ಅಪರಾಧಿ ಎಂದು ಯಥಾರ್ಥವಾಗಿ ತಿಳುಕೊಂಡು, ಚಿಂತಾಕ್ರಾಂತನಾಗಿ, ತನ್ನನ್ನು ತಗ್ಗಿಸಿ ಕೊಂಡನು.

ಅನುದಿನವು ದೇವಾಲಯಕ್ಕೆ ಬಂದು ಆರಾಧನೆ ಮಾಡುವದು, ಬಲಿ ಕೊಡುವದು, ಪ್ರಾರ್ಥಿಸುವದು ಅವನಿಗೆ ವಾಡಿಕೆಯಾಗಿರಲಿಲ್ಲ; ದಿನ ದಿನಕ್ಕೆ ಬರುವವರಂತೆ ಪದ್ಧತಿಯ ಪ್ರಕಾರ ತನ್ನ ಸ್ಥಳದಲ್ಲಿ ಶೇರದೆ, ದೂರದಲ್ಲಿಯೇ ನಿಂತನೆಂದು ಬರದದೆ. ಹಾಗಾದರೆ ಈಗ ಯಾಕೆ ಬರುತ್ತಾನೆ? ತಾನು ಅಪರೂಪವಾಗಿ ಬರುವದನ್ನು ಫರಿಸಾಯರು ಮುಂತಾದ ಒಳ್ಳೇ ಭಕ್ತರು ಕಂಡು, ಆಶ್ಚರ್ಯ ಪಟ್ಟು, ಗೇಲಿ ಮಾಡುವದಕ್ಕೆ ಲಜ್ಜೆ ಪಡುವದಿಲ್ಲವೋ? ಇಷ್ಟು ವರ್ಷ ದೇವರಿಗೆ ಅವಿಧೇಯನಾಗಿದ್ದು, ಅನೇಕ ಅಪರಾಧಗಳಿಂದ ದೇವರ ಶಿಕ್ಷೆಗೆ ಒಳಗಾದ ಮೇಲೆ, ಈಗ ಆತನ ಪರಿಶುದ್ಧ ಸ್ಥಾನಕ್ಕೆ ಬರುವದಕ್ಕೆ ಭಯ ಪಡುವದಿಲ್ಲವೋ? ದುಃಖಿತನಾಗಿಯೂ ಲಜ್ಜಾವಂತನಾಗಿಯೂ ಭಯಸ್ಥನಾಗಿಯೂ ಪ್ರಾಕಾರದ ಒಂದು ಕಡೆಯಲ್ಲಿ ನಿಂತನೆಂದು ತೋರುವದೇ ಸರಿ. ಹೀಗಿರಲಾಗಿ ಅವನು ಬಂದದ್ದು ಹ್ಯಾಗೆ? ಅಂಕೆಯಿಂದ ಬಂದನು. ಬಹು ಕಾಲ ತನ್ನ ವಯಸ್ಸನ್ನು ಪಾಪದಲ್ಲಿ ಕಳೆದ ಮೇಲೆ, ಕಡೆಯಲ್ಲಿ ಏನೋ ಒಂದು ಕಾರಣದಿಂದ ಪಾಪದ ತಿಳುವಿಕೆಯೂ ನಿಜವಾದ ಪಶ್ಚಾತ್ತಾಪವೂ ಅವನಲ್ಲಿ ಹುಟ್ಟಿದವು. ಅಂದಿನಿಂದ ಅವನು ಅಸಮಾಧಾನವಾಗಿದ್ದು, ಉದ್ಯೋಗ ವೃತ್ತಿಯಲ್ಲಿಯೂ ಗೆಳೆಯರ ಸಹವಾಸದಲ್ಲಿಯೂ ಮನೆವಾರ್ತೆಯಲ್ಲಿಯೂ ಸೌಖ್ಯವಾಗಿರದೆ, ನೀನು ಕೆಡಕನೂ

ನೀನು ಶಾಪಗ್ರಸ್ತನೂ ನೀನು ಇಹ ಪರ ಗತಿ ಇಲ್ಲದವನೂ ಎಂದು ಎಚ್ಚರಿಸುವ ಮನಸ್ಸಾಕ್ಷಿಯ ಶಬ್ದವನ್ನು ಯಾವಾಗಲೂ ಕೇಳುತ್ತಾ, ಸುಂಕದ ಕಟ್ಟೆಯಲ್ಲಿ ಕೂಡಲಾರದೆ, ಬಳಿಕೆಯ ಮನೆಗಳಿಗೆ ಸುತ್ತಲಮ್ಮದೆ, ಮನೆಯಲ್ಲಿಯೂ ನಿಲ್ಲಲಾರದೆ, ರಾತ್ರಿ ಹಗಲು ಉಪಶಮನವಿಲ್ಲದೆ ಬಹಳ ವ್ಯಾಕುಲಸ್ಥನಾದ ಮೇಲೆ, ಕಡೆಯಲ್ಲಿ ಮನೋವ್ಯಥೆಯನ್ನು ತಾಳಲಾರದೆ ಕೆಟ್ಟೆನು, ಸತ್ತೆನು, ಶಾಪಗ್ರಸ್ತನಾದೆನು, ನಾನು ಅಸಡ್ಡೆ ಮಾಡುತ್ತಾ ಬಂದ ದೇವರಿಗೆ ನನ್ನ ಪಾಪಗಳನ್ನು ಅರಿಕೆ ಮಾಡ ದೇವಾಲಯಕ್ಕೆ ಹೋಗುತ್ತೇನೆ. ಆತನು ನನ್ನನ್ನು ಕರುಣಿಸದೆ ಇದ್ದರೆ, ನಾನು ಭ್ರಷ್ಟನೇ ಸರಿ ಅಂದು ಕೊಂಡು, ದೇವಾಲಯಕ್ಕೆ ಏರಿ ಹೋದನು. ಮಾರ್ಗದಲ್ಲಿ ಹೋಗುತ್ತಾ ಬರುವ ಜನರನ್ನು ನೋಡದೆ, ಬೇರೆ ಆಲೋಚನೆಯೂ ಮಾಡದೆ, ದುಃಖಾಕ್ರಾಂತನಾಗಿಯೂ ಏಕೋ ಭಾವವಾಗಿಯೂ ದೇವಾಲಯಕ್ಕೆ ಬಂದರೆ, ನನ್ನ ಪಾಪಗಳನ್ನೆಲ್ಲಾ ದೇವರ ಮುಂದೆ ಅರಿಕೆ ಮಾಡುತ್ತೇನೆ. ನಾನು ಇನ್ನು ಮುಂದೆ ಅಬ್ರಹಾಮನ ಮಗನೆಂದೂ ನಿನ್ನ ಜನರವನೆಂದೂ ಹೆಸರ್ಗೊಳ್ಳಲಿಕ್ಕೆ ಅಪಾತ್ರನಾಗಿದ್ದೇನೆಂದು ಮೊರೆ ಇಡುತ್ತೇನೆ. ಅಮಿತ ಕರುಣಾಮಯನಾದ ದೇವರಾಗಿರುವ ನಿನ್ನ ಕೃಪೆಯ ವಾಕ್ಯದಲ್ಲಿ ಭರವಸವಿಟ್ಟು, ನಿನ್ನ ಕೈಗೆ ನನ್ನನ್ನು ಒಪ್ಪಿಸುತ್ತೇನೆ. ನೀನು ನನ್ನನ್ನು ನಾಶ ಮಾಡಿದರೆ, ನ್ಯಾಯವೆಂದು ಒಪ್ಪುತ್ತೇನೆ; ನನ್ನನ್ನು ಕರುಣಿಸಿದರೆ, ಸಾಯುವ ವರಿಗೂ ಸದ್ಭಕ್ತನಾಗಿ ನಡಕೊಳ್ಳುತ್ತೇನೆಂದು ಹೇಳುತ್ತೇನೆ—ಇತ್ಯಾದಿ ಆಲೋಚನೆ ಮಾಡಿ ಕೊಳ್ಳುತ್ತಾ ಹತ್ತಿ ಬಂದು, ಬಹು ಕಾಲ ಕಾಣದ ದೇವಾಲಯದ ಪ್ರಾಕಾರದಲ್ಲಿ ಶೇರಿದನು. ಶೇರುತ್ತಲೆ, ಈ ಪರಿಶುದ್ಧ ಸ್ಥಳಕ್ಕೆ ಬರುವದಕ್ಕೆ ನೀನು ಯೋಗ್ಯನಲ್ಲವೆಂದು ಹೇಳುವ ಮನಸ್ಸಾಕ್ಷಿಯ ಶಬ್ದವನ್ನು ಕೇಳಿ, ದಿಗಲು ಪಟ್ಟು, ಆತ್ಮದೃಷ್ಟಿಯಿಂದ ತನ್ನ ಅಸಂಖ್ಯವಾದ ಪಾಪರಾಶಿಯು ಬೆಟ್ಟದ ಹಾಗೆ ಬೆಳೆಯುವದನ್ನು, ಸರ್ವ ಲೋಕಕ್ಕೆ ನ್ಯಾಯಾಧಿಪತಿಯಾದ ಪರಿಶುದ್ಧ ದೇವರ ನೀತಿಯ ಮಹಿಮೆಯು ಮಿಂಚಿನಂತೆ ಥಳಗುಟ್ಟುವದನ್ನು ಕಂಡು, ಮುಂಧಾಯಲಾರದೆ, ಹಿಂದೂ ಹೋಗಲೊಲ್ಲದೆ, ಪಶ್ಚಾತ್ತಾಪದಿಂದ ನಿರಾಶೆಯಾಗಿ ತನ್ನ ಪಾಪಗಳನ್ನು ಕ್ರಮದಿಂದ ಅರಿಕೆ ಮಾಡುವದನ್ನು ದೇವರ ಕರುಣೆಯನ್ನು ಬಿನ್ನೈಸ ತಕ್ಕ ಪ್ರಾರ್ಥನೆಗಳನ್ನು ಮರತು, ದೇವರು ಪಾಪಿಯಾದ ನನ್ನನ್ನು ಕರುಣಿಸಲಿ ಎಂದು ನಿಟ್ಟುಸುರಿಡುವದಲ್ಲದೆ, ಒಂದು ಮಾತಾದರೂ ಆಡಲಿಕ್ಕೆ ಅಧೈರ್ಯನಾಗಿದ್ದನು. ಈ ಸುಂಕದವನು ಫರಿಸಾಯನಿಗಿಂತ ನೀತಿ ಪಡ ಕೊಂಡವನಾಗಿ ಮನೆಗೆ ಹೋದನೆಂದೂ, ಅವನು ತನ್ನನ್ನು ತಗ್ಗಿಸಿ ಕೊಂಡದರಿಂದ ದೇವರು ಅವನನ್ನು ಹೆಚ್ಚಿಸಿದನೆಂದೂ ಯೇಸು ಹೇಳುತ್ತಾನೆ. ಇದು ದೇವರ ನ್ಯಾಯಕ್ಕೆ ಅನುಕೂಲವಾದದ್ದೂ, ದೇವರ ಮಹಿಮೆಗೆ ಹಿತವಾದದ್ದೂ ಆಗಿ ಇದೆ; ಯಾಕಂದರೆ ದೇವರು ಲೋಕವನ್ನೆಲ್ಲಾ ಪ್ರೀತಿ ಮಾಡಿ, ಲೋಕದ ಪಾಪಕ್ಕೆ ವಿಮೋಚನೆ ಮಾಡುವದಕ್ಕೆ ತನ್ನ ಪ್ರಿಯ ಮಗನನ್ನು ಕೊಟ್ಟ ಮೇಲೆ, ಪಾಪಿಗಳಲ್ಲಿ ಇರುವ ತಾರತಮ್ಯ ಹೆಚ್ಚಾಗಿ ವಿಶೇಷಿಸದೆ, ತಾವು ಪಾಪಿಗಳೆಂದು ಸತ್ಯದಿಂದ ಅರಿಕೆ ಮಾಡಿ, ತಮ್ಮನ್ನು ರಕ್ಷಿಸುವದಕ್ಕೆ ಯಾವ ಪುಣ್ಯವನ್ನಾದರೂ ಮಾಡ ಬಲವಿಲ್ಲದವರೆಂದು ತಿಳಿದು, ತಮ್ಮನ್ನು ತಗ್ಗಿಸಿ ಕೊಳ್ಳುವವರೆಲ್ಲರಿಗೆ ದೇವರು ಪಾಪ ಪರಿಹಾರವನ್ನು, ತಾನು ಕೊಟ್ಟ ವಾಕ್ಯದ ಪ್ರ

ಕಾರ ದಯ ಮಾಡಲಿಕ್ಕೆ ಯಾವಾಗಲೂ ಸಿದ್ಧನಾಗಿದ್ದಾನೆ. ಇಂಥವರು ಉಚಿತವಾದ ದೇವರ ಕೃಪೆಯ ಅನುಭವದಿಂದ ಉಬ್ಬಿಕೊಳ್ಳದೆ, ಯಾವಾಗಲು ತಮ್ಮನ್ನು ಕರುಣಿಸಿ, ರಕ್ಷಿಸಿ ತನ್ನ ನೀತಿಯನ್ನು ದಯ ಮಾಡಿದ ಕರ್ತನನ್ನು ಯಾವಾಗಲೂ ಸ್ತುತಿಸುವರು.

೩. ಸುಂಕದವನಲ್ಲಿ ಕಾಣಿಸಿದ ದಿವ್ಯ ಕೃಪೆಯ ಕಾರ್ಯದ ಆರಂಭವು ಏನೆಂದು ತಿಳು ಕೊಂಡ ಮೇಲೆ, ದೇವರ ನೀತಿಯನ್ನು ಪಡಕೊಳ್ಳುವದಕ್ಕೆ ಪೂರ್ಣ ಯೋಗ್ಯರಾಗಿರುವವರು ಯಾರು ಎಂಬುವದನ್ನು ಕ್ಲುಪ್ತವಾಗಿ ಹೇಳ ತಕ್ಕದ್ದು.

ನಮ್ಮ ಸುಂಕದವನ ಪ್ರಕಾರ ತನ್ನ ಪಾಪಗಳಿಗಾಗಿ ಸತ್ಯವಾಗಿ ಪಶ್ಚಾತ್ತಾಪ ಪಟ್ಟು, ತಮಗಿಂತ ಯಾರೂ ಕೆಟ್ಟವರೆಂಬ ಭಾವನೆಯನ್ನು ಬಿಟ್ಟು, ಪಾಪ ದುಃಖದ ವಿಶೇಷವಾದ ಕಾಲದಲ್ಲಿ ಮಾತ್ರವಲ್ಲ, ಸಾಯುವ ವರಿಗೂ ತಾವು ಮಹಾ ಪಾಪಿಗಳೆಂದು ತಿಳುಕೊಂಡು, ಯೇಸು ಕ್ರಿಸ್ತನು ಲೋಕದ ಪಾಪಕ್ಕೂ ತಮ್ಮ ಪಾಪಗಳಿಗೂ ತನ್ನನ್ನು ಕೊಟ್ಟು, ನಿರಂತರವಾದ ಸಂಪೂರ್ಣ ವಿಮೋಚನೆ ಮಾಡಿದ್ದಾನೆಂದು ಹೇಳುವ ಸುವಾರ್ತೆಯಲ್ಲಿ ಪೂರ್ಣ ಹೃದಯದಿಂದ ನಂಬಿಕೆ ಇಡುವವರು ದೇವರ ನೀತಿಯನ್ನು ಪಡಕೊಳ್ಳುವದಕ್ಕೆ ಪೂರ್ಣ ಯೋಗ್ಯತೆಯುಳ್ಳವರಾಗಿದ್ದಾರೆ. ಎಲ್ಲಾ ಮನುಷ್ಯರು ಪಾಪಿಗಳು; ಪಾಪಿಗಳಿಗೆಲ್ಲಾ ದೇವರ ಮಗನಾದ ಯೇಸು ಕ್ರಿಸ್ತನು ರಕ್ಷಕನು ಎಂಬ ದೇವರ ಸತ್ಯವಾದ ವಾಕ್ಯಕ್ಕೆ ಇವರು ಯಥಾರ್ಥವಾದ ವಿಶ್ವಾಸದಿಂದ ಒಪ್ಪಿಕೊಂಡು, ಪರಿಶುದ್ಧಾತ್ಮವನ್ನು ಹೊಂದಿ, ಯಾವಾಗಲೂ ತಮ್ಮ ಭಾವದ ದುಷ್ಟತ್ವವನ್ನು ನೆನಸಿ ಕೊಂಡು, ಯಾವಾಗಲೂ ಯೇಸು ಕ್ರಿಸ್ತನಲ್ಲಿ ಪ್ರಕಟವಾದ ದೇವರ ಕೃಪೆಯನ್ನು ನಂಬಿ, ಪರಿಶುದ್ಧಾತ್ಮದ ಬಲವನ್ನು ಅನುಭವಿಸಿ, ಮರಣಕ್ಕೆ ವಶವಾದ ಈ ಶರೀರವನ್ನು ಬಿಡುವ ಪರಿಯಂತರ ದೃಢ ಮನಸ್ಸಾಗಿ, ಯೇಸು ಕ್ರಿಸ್ತನಿಂದ ರಕ್ಷಣೆಯನ್ನು ಹೊಂದಿದ ಪಾಪಿಗಳಿಗೆ ತಕ್ಕ ಹಾಗೆ ತಮ್ಮ ಕರ್ತನನ್ನು ಪ್ರೀತಿ ಮಾಡಿ, ಸೇವಿಸಿ, ಸ್ತುತಿಸಿ, ಮಹಿಮೆಯ ಆತ್ಮದಿಂದ ಬೆಳಗುತ್ತಾ, ಕ್ರಿಸ್ತನ ನೀತಿಯ ವಸ್ತ್ರವನ್ನು ಹೊದ್ದವರಾಗಿ, ದೇವರ ಸಮಾಧಾನವನ್ನೂ ಕೃಪೆಯ ಆನಂದವನ್ನೂ ಅನುಭವಿಸುತ್ತಾರೆ. ಇಂಥವರಿಗೆ ಮೊದಲು ಅತಿ ಆಸಕ್ತನಾಗಿದ್ದ ಫರಿಸಾಯನಾಗಿದ್ದು, ತರುವಾಯ ಸುಂಕದವನಂತೆ ಪಶ್ಚಾತ್ತಾಪ ಪಟ್ಟು, ತನ್ನನ್ನು ತಗ್ಗಿಸಿ ಕೊಂಡು, ತನ್ನ ಪ್ರಾಣವನ್ನು ಯೇಸು ಕ್ರಿಸ್ತನ ಸೇವೆಯಲ್ಲಿ ಬಿಡುವ ಮಟ್ಟಿಗೂ ಯಾವಾಗಲೂ ಅದೇ ಮನಸ್ಸುಳ್ಳವನಾಗಿದ್ದ ಅಪೊಸ್ತಲನಾದ ಪೌಲನು ಉತ್ತಮ ಮಾದ್ರಿಯಾಗಿದ್ದಾನೆ. (೧ಕೊರಿ. ೧೫, ೮—೧೦. ೧ತಿಮೊ. ೧, ೧೨—೧೬. ಗಲಾ. ೨, ೨೦.)

ಪ್ರಿಯರೇ! ಯಥಾರ್ಥವಾಗಿ ನಿಮ್ಮ ಹೃದಯಗಳನ್ನು ವಿಚಾರಿಸಿ ಕೊಂಡು, ಫರಿಸಾಯನಿಗೋ ಸುಂಕದವನಿಗೋ ಯಾರಿಗೆ ಹೋಲುತ್ತೀರಿ ಎಂದು ತಿಳಿದು, ತಮ್ಮನ್ನು ತಗ್ಗಿಸಿ ಕೊಳ್ಳುವವರನ್ನು ದೇವರು ಹೆಚ್ಚಿಸಿ, ಹೆಚ್ಚಿಸಿ ಕೊಳ್ಳುವವರನ್ನು ತಗ್ಗಿಸುತ್ತಾನೆಂದು ಗ್ರಹಿಸಿ, ಸತ್ಯವಾಗಿ ಮಾನಸಾಂತರ ಪಡ ಬೇಕೆಂದು ನಿಮ್ಮನ್ನು ಬೇಡಿ ಕೊಳ್ಳುತ್ತೇನೆ.

೨೬ನೆ ಜೂನಿನಲ್ಲಿ ಬಾಸೆಲ್ ಪಟ್ಟದಲ್ಲಿ ಆದ ಬೈಬಲು ಸಂಘದ ಕೂಟದಲ್ಲಿ ನುಡಿಯಲ್ಪಟ್ಟ ಪ್ರಸಂಗಗಳಲ್ಲಿ ಕೆಲವು ಮಾತುಗಳು.

೧. ದೇವರ ವಾಕ್ಯದ ವರ್ಣನೆ.

ದೇವರ ವಾಕ್ಯವು ಏನು?

೧. ಒಂದು ಕನ್ನಡಿ. ಅದರಲ್ಲಿ ನಾವು ನಮ್ಮ ಸ್ವಂತ ಮುಖವನ್ನು (ಅಂದರೆ ನಮ್ಮ ಒಳಮನುಷ್ಯನದನ್ನು) ಅದು ದೇವರ ದೃಷ್ಟಿಯಲ್ಲಿ ಇದ್ದಂತೆ ನೋಡಿ ಕೊಳ್ಳ ಬಹುದು. ಈ ಕಾರ್ಯಕ್ಕೆ ನಮಗೆ ಮೊದಲಾಗಿ ಸತ್ಯವು ಬೇಕು. ಫ್ರಾಂಚ್ ದೇಶದ ಒಬ್ಬ ಅರಸನು ಒಂದು ಸರ್ತಿ ಹೇಳಿದ್ದೇನಂದರೆ: ಯಾಕೆ ಇಷ್ಟು ಸ್ವಲ್ಪ ಅರಸರು ಪರಿಶುದ್ಧರ ಲೆಖ್ಖದಲ್ಲಿ ಸೇರಿದ್ದಾರೆ? ಈ ಪ್ರಶ್ನೆಗೆ ತಾನೇ ಉತ್ತರ ಕೊಟ್ಟದ್ದು: ತಮಗೆ ಸತ್ಯವನ್ನು ಹೇಳುವ ಸ್ನೇಹಿತರು ಅವರ ಬಳಿಯಲ್ಲಿ ಬಹು ಸ್ವಲ್ಪ ಮಂದಿ ಇರುವದರಿಂದಲೇ. ಪರಿಶುದ್ಧ ಬರಹವು ಯಾವಾಗಲೂ ನಮಗೆ ಸತ್ಯವನ್ನು ಹೇಳುವಂಥ ನಮ್ಮ ನಿಜ ಸ್ವಭಾವವನ್ನು ನಮಗೆ ತೋರಿಸುವಂಥ ಸ್ನೇಹಿತನಾಗಿ, ನಮ್ಮ ಜೀವದ ಪ್ರಯಾಣದಲ್ಲಿ ನಮ್ಮನ್ನು ಕಳುಹಿಸುವದು.

೨. ದೇವರು ತಾನೇ ಬರೆದು, ಆತನ ಮಗನು ತನ್ನ ಸ್ವಂತ ರಕ್ತದಿಂದ ಮುದ್ರೆ ಹಾಕಿದ ಕೃಪೆಯ ಪತ್ರವೇ. ಅದನ್ನು ನಾವು ಯಾವಾಗ್ಯೂ ಯಾವ ಸ್ಥಳದಲ್ಲಿಯೂ ಓದಲಿಕ್ಕೂ, ಅದರಲ್ಲಿ ನಮ್ಮ ಬಡ ಹೃದಯಕ್ಕೆ ಸಮಾಧಾನವನ್ನೂ ಕರ್ತನಲ್ಲಿ ಸಂತೋಷವನ್ನೂ ನಿತ್ಯಜೀವದ ನಿರೀಕ್ಷೆಯನ್ನೂ ತೆಗದು ಕೊಳ್ಳಲಿಕ್ಕೂ ಆಗುವದು.

೩. ಅದು ಸರ್ವತ್ರಾಣವುಳ್ಳ ಆಯುಧ. ಅದನ್ನು ಧರಿಸಿ ಕೊಂಡು ಚೀಯೋನಿನಿಂದ ಬಂದ ಶೂರನು ಹಳೆ ಶತ್ರುವನ್ನು ಜಯಿಸಿದನು. ನಾವೂ ಅದನ್ನು ಯುಕ್ತವಾಗಿ ಪ್ರಯೋಗಿಸುವದರಿಂದ ಗೆಲ್ಲುವೆವು. ಆದರೂ ಹ್ಯಾಗೆ ಅದನ್ನು ಪ್ರಯೋಗಿಸ ಬೇಕು? ಮಗು ತಂದೆಯ ಮೇಲೆ ಇಡುವ ಭರವಸದ ಮನಸ್ಸಿನಿಂದಲೇ. ನಾವು ಆ ವಾಕ್ಯವನ್ನು ತಂದೆಯ ಕೈಯಿಂದ ಬಂತೆಂದು ತೆಗದು, ಆತನು ನಮ್ಮ ಮುಂದೆ ನಿಂತಂತೆ ಅದನ್ನು ಓದ ಬೇಕು. ಸಮಾಧಾನ ಹೊಂದುವ ಹಾಗೆ ಈ ನಿಶ್ಚಯ ಮಾಡಿ ಕೊಂಡ ಸಣ್ಣ ಹುಡುಗಿಯನ್ನು ನಾವು ಅನುಸರಿಸ ಬೇಕು. ಅವಳು ಹೇಳಿದ್ದು: ನಾನು ಇನ್ನು ಒಂದೊಂದು ವಚನದಲ್ಲಿ ನನ್ನ ಹೆಸರನ್ನು ಓದುವೆನು. ಈ ಪ್ರಕಾರ ಅವಳು ಯೋಹಾನನ ೩ನೆ ಸಂಧಿಯ ೧೬ನೆ ವಚನವನ್ನು ಓದಿದ್ದು ಹ್ಯಾಗಂದರೆ: ಅವನಲ್ಲಿ ವಿಶ್ವಾಸಿಸುವ ಬಡ ಮರೀಯಳು ನಾಶವಾಗದೆ ನಿತ್ಯಜೀವವನ್ನು ಹೊಂದುವ ಬಗ್ಯೆ, ದೇವರು ಒಬ್ಬನಾಗಿ ಹುಟ್ಟಿದ ತನ್ನ ಮಗನನ್ನು ಕೊಡುವ ಹಾಗೆ, ಚಿಕ್ಕ ಮರೀಯಳನ್ನು ಅಷ್ಟು ಪ್ರೀತಿ ಮಾಡಿದನು. ಇಂಥಾ ಮನಸ್ಸಿನಿಂದ ಒಬ್ಬೊಬ್ಬನು ತನ್ನ ತನ್ನ ಹೆಸರನ್ನು ದೇವರ ವಾಕ್ಯದಲ್ಲಿ ಕಂಡು ಕೊಂಡು ಓದ ಬೇಕು.

೪. ಅದು ನಮ್ಮ ಜೀವನಡತೆಯನ್ನು ಬೇರೆಯಾಗ ಮಾಡುವಂಥ ಬಲವು. ಯಾ

ಕಂದರೆ ನಾವು ಭಾಗ್ಯವನ್ನು ಹೊಂದಿದರೆ ಸಾಲದು, ನಮ್ಮ ಕರ್ತನಿಗೆ ನಮ್ಮಿಂದ ಮಹಿಮೆ ಆಗ ಬೇಕಲ್ಲ? ನಾವು ಪರಿಶುದ್ಧರಾಗ ಬೇಕಲ್ಲ? ಅದು ಕಾರಣ ದೇವರ ವಾಕ್ಯವು ಈಗ ಇನ್ನೂರು ಭಾಷೆಗಳಲ್ಲಿ ತರ್ಜುಮೆ ಆಗಿ ಅಚ್ಚು ಹಾಕಿದ್ದು ಸಾಲದೆ, ಅದು ನಮ್ಮೊಳಗೂ ನಮ್ಮಿಂದಲೂ ಜೀವವುಳ್ಳ ಮನೋಹರವಾದ ಭಾಷಾಂತರವಾಗ ಬೇಕು. ತಂದೆ ತನ್ನ ಮಕ್ಕಳಲ್ಲಿ ತನ್ನ ಹೋಲ್ವಿಕೆಯನ್ನು ನೋಡ ಅಪೇಕ್ಷಿಸುತ್ತಾನಲ್ಲ? ಹೀಗಾದರೆ ಕಡೆಯಲ್ಲಿ ಹ್ಯಾಗಾಗುವದು? ಕರ್ತನು ಹೇಳಿದ ಈ ವಾಕ್ಯದ ಪ್ರಕಾರ ಆಗುವದು: ಆಕಾಶವೂ ಭೂಮಿಯೂ ಗತಿಸಿ ಹೋಗುವವು, ಆದರೆ ನನ್ನ ವಾಕ್ಯಗಳು ಗತಿಸಿ ಹೋಗವು. (ಮತ್ತಾ. ೨೪, ೩೫.) ಇದರ ಅರ್ಥವೇನೆಂದು ತಿಳು ಕೊಳ್ಳೋಣ. ಪರಲೋಕದಲ್ಲಿ ಅಚ್ಚು ಹಾಕಿದ ಬೈಬಲುಗಳೂ ಭಾಷಾಂತರಗಳೂ ಇರಲಿಕ್ಕಿಲ್ಲ. ಹಾಗಾದರೆ ಆ ನಿತ್ಯ ಬೈಬಲು, ನಿತ್ಯಜೀವದ ವಾಕ್ಯವು ಎಲ್ಲಿ ಬರದಿರುವದು? ಒಂದೊಂದು ಕೃಪೆ ಹೊಂದಿದ ಪ್ರಾಣವು ಕರ್ತನ ಸ್ತೋತ್ರ ಘನಕ್ಕಾಗಿ ಶರೀರ ಧರಿಸಿದ ದೇವವಾಕ್ಯ ವಚನದೋಪಾದಿಯಲ್ಲಿ ಇರುವದು. ಈ ಪ್ರಕಾರ ಪೇತ್ರನು: ನೀನು ಜೀವವುಳ್ಳ ದೇವರ ಮಗನಾದ ಕ್ರಿಸ್ತನು (ಮತ್ತಾ. ೧೬, ೧೬) ಎಂಬದಾಗಿ ಶರೀರವೂ ಜೀವವೂ ಹೊಂದಿದ ವಚನವಾಗಿ ಇರುವನು. ಪೌಲನು: ನನಗೆ ಜೀವಿಸುವದು ಕ್ರಿಸ್ತನೆ, ಸಾಯುವದು ಲಾಭವೇ (ಫಿಲಿಪ್ಪ. ೧, ೨೧) ಎಂಬ ಶರೀರ ಜೀವ ಹೊಂದಿದ ದೇವರ ವಾಕ್ಯವಾಗಿರುವನು. ಯೋಹಾನನು: ಅವನ ಸಂಪೂರ್ಣತೆಯೊಳಗಿಂದ ನಾವೆಲ್ಲರು ಕೃಪೆಯ ಮೇಲೆ ಕೃಪೆಯನ್ನು ಹೊಂದಿದ್ದೇವೆ. (ಯೋಹಾ. ೧, ೧೬.) ಲುಥೆರನು: ನೀತಿವಂತನು ವಿಶ್ವಾಸದಿಂದ ಬದುಕುವನು. (ರೋಮಾ. ೧, ೧೭.) ನೆಯಂದೆರನು: ಈಗ ಕನ್ನಡಿಯಿಂದ ಒಗಟಾಗಿ ನೋಡುತ್ತೇವೆ, ಆಗ ಮುಖಾಮುಖಿಯಾಗಿ. (೧ ಕೊರಿ. ೧೩, ೧೨.)

ಈ ಪ್ರಕಾರ ಕೃಪೆ ಹೊಂದಿದ ಒಬ್ಬೊಬ್ಬ ಮನುಷ್ಯನು ತನ್ನ ಇಡೀ ಮಹಿಮಾ ಘನ ದೊಡ್ಡಸ್ತಿಕೆಗಳಲ್ಲಿ ಪ್ರಕಾಶಿಸುವ ಶರೀರ ಜೀವ ಧರಿಸಿದ ವಾಕ್ಯವಾಗಿ ಕಾಣಿಸುವನು. ಇದೇ ತ್ರಿಯೇಕನಾದ ದೇವರ ಮಹಿಮೆಗಾಗಿ ನಿತ್ಯನೆಲೆಯಾಗಿರುವ ಬೈಬಲು.—ಪರದಲ್ಲಿ ಹೀಗೆ ಆಗ ಬೇಕಾದರೆ, ಈ ಕಾರ್ಯವನ್ನು ಇಹದಲ್ಲಿ ತೊಡಗ ಬೇಕು; ಹ್ಯಾಗಂದರೆ ದೇವರ ವಾಕ್ಯವು ನಮ್ಮ ರಕ್ತ ಮಾಂಸಕ್ಕೆ ಶೇರ ಬೇಕು. ನಮ್ಮನ್ನು ನೋಡುವವರೂ ಕೇಳುವವರೂ ನಮ್ಮ ಸಹವಾಸ ಮಾಡುವವರೂ ನಮ್ಮ ವಿಷಯದಲ್ಲಿ, ಈತನು ದೇವರ ವಾಕ್ಯದ ಮನುಷ್ಯನು, ಬೈಬಲಿನ ಶಿಷ್ಯನು ಎಂಬದಾಗಿ ತಿಳು ಕೊಳ್ಳ ಬೇಕು. ಹೀಗಿರುವದರಿಂದ ಕರ್ತನು ತನ್ನ ಘನಕ್ಕಾಗಿಯೂ, ತನ್ನ ಸಭೆಯ ಕಟ್ಟುವಿಕೆಗಾಗಿಯೂ, ತನ್ನ ಪರಿಶುದ್ಧ ಭಾಗ್ಯವುಳ್ಳ ದೂತರ ಸಂತೋಷಕ್ಕಾಗಿಯೂ ನಮ್ಮಲ್ಲಿ ಒಬ್ಬೊಬ್ಬನನ್ನು ಜೀವವುಳ್ಳ ದೇವರ ವಾಕ್ಯವಾಗ ಮಾಡಲಿ! ಅದಲ್ಲದೆ ಒಬ್ಬೊಬ್ಬನು ಒಂದಾನೊಂದು ವಚನವು ಮಾತ್ರ ಆಗದಲೇ, ಇಡೀ ಬೈಬಲಿನ ಜೀವವುಳ್ಳ ಚಂದವಾದ ಭಾಷಾಂತರವು ಆಗಲಿ.

೨. ದೇವರ ವಾಕ್ಯವೆಂಬ ದ್ರವ್ಯವನ್ನು ನಾವು ಎಬ್ಬಿಸಿ, ಅದರಲ್ಲಿ ಮಮತೆ ಇಡ ಬೇಕು.

೧. ಹೆಸರು ಹೋದ ಮಿಶನೆರಿಯಾದ ಚೀಗನ್ಬಾಲ್ಗನ ತಾಯಿ, ಮೃತ್ಯು ಸಮೀಪಿಸುವಾಗ, ತನ್ನ ಮಕ್ಕಳನ್ನು ಹತ್ತರ ಕರೆದು, ಅವರಿಗೆ ಹೇಳಿದ್ದೇನಂದರೆ: ಮಕ್ಕಳೇ, ನಾನು ನಿಮಗಾಗಿ ದೊಡ್ಡ ದ್ರವ್ಯವನ್ನು ಕೂಡಿಸಿ ಕೊಂಡಿದ್ಧೇನೆ. ಅದಕ್ಕೆ ಹಿರೇ ಮಗಳು ಪ್ರತ್ಯುತ್ತರ ಕೊಟ್ಟದ್ದು: ನಾವು ಅದನ್ನು ಎಬ್ಬಿಸುವ ಹಾಗೆ ಅದು ಎಲ್ಲಿ ಅಡಗಿಸಿ ಅದೆ ಎಂಬದನ್ನು ನಮಗೆ ಹೇಳು. ಸಾಯುವ ತಾಯಿ ಕೂಗಿದಳು: ಆ ಹಲಿಗೇ ಮೇಲಿಂದ ಆ ದೊಡ್ಡ ಹಳೆ ಬೈಬಲನ್ನು ತಕ್ಕೊಂಡು ಬಾ; ಅದರ ಎಲ್ಲ ಕಾಗದಗಳನ್ನು ನನ್ನ ಕಣ್ಣೀರಿನಿಂದ ತ್ಯಾವ ಮಾಡಿದ್ಧೇನೆ; ಅದರಲ್ಲಿ ಆ ದ್ರವ್ಯ ಉಂಟು, ಅದನ್ನು ಕಂಡು ಕೊಳ್ಳುವ ಪರ್ಯಂತರ ಅದನ್ನು ಶೋಧಿಸಿರಿ.

೨. ವಲ್ದೆಂಸೆರ್ ಎಂಬ ಹಳೆ ಕ್ರೈಸ್ತ ಸಭೆಯವರು ತಮ್ಮ ಅಚ್ಚ ವಿಶ್ವಾಸಕ್ಕಾಗಿ ಸಹಿಸಿದ ಅನೇಕ ಹಿಂಸೆಗಳಲ್ಲಿ ಅವರ ಎದುರಾಳಿಗಳು ಮುಖ್ಯವಾಗಿ ಅವರಲ್ಲಿ ಕಂಡ ಬೈಬಲುಗಳನ್ನೂ ಸುವಾರ್ತೆಗಳನ್ನೂ ಹಿಡಿದು ನಾಶ ಮಾಡಲಿಕ್ಕೆ ಆತುರರಾಗಿದ್ದರು. ಆದರೂ ಅವರಲ್ಲಿ ಅನೇಕರು ದೇವರ ವಾಕ್ಯವನ್ನು ಅಧಿಕವಾಗಿ ಬಳಸಿರಲಾಗಿ, ಒಂದು ವೇಳೆ ಅವರ ಬೈಬಲುಗಳು ಕೊಳ್ಳೆ ಹೋದರೂ, ಸುಟ್ಟು ಹೋದರೂ, ಅದರ ಒಂದು ಅಥವಾ ಕೆಲವು ಪುಸ್ತಕಗಳನ್ನು ಅವರು ಬಾಯಿಪಾಠ ಮಾಡಿದದರಿಂದ ಅವರು ದೇವರ ವಾಕ್ಯವನ್ನು ಕಳೆದು ಕೊಳ್ಳಲಿಲ್ಲ; ಯಾಕಂದರೆ ಅದು ಅವರ ನೆನಪಿನಲ್ಲಿ ಮಡಗಿ ಇತ್ತು.

೩. ಜಮೇಕ ದ್ವೀಪದ ಸಹೋದರರ ಸಭೇ ಮಿಶನಿನಲ್ಲಿ ಕೆಲವು ವರುಷಗಳ ಹಿಂದೆ ಅನೇಕ ಜನರಿಗೆ ಆತ್ಮಿಕ ಎಚ್ಚರವಾಯಿತು. ಆ ಸಮಯದಲ್ಲಿ ಹೊಸದಾಗಿ ಸಭೆ ಶೇರಿದ ಒಬ್ಬ ನೀಗ್ರೊ ಒಂದಾನೊಂದು ದಿನದಲ್ಲಿ ಕೆಲಸದಿಂದ ಬರುವಾಗ್ಯೆ, ತನ್ನ ಗುಡಸಲು ಲೂಟಿ ಆದದ್ದನ್ನು ಕಂಡನು. ಆಗ ತನ್ನ ಹೊಸ ಒಡಂಬಡಿಕೆಯ ಪುಸ್ತಕವು ಅಲ್ಲಿ ಉಂಟು ಎಂಬದನ್ನು ತಿಳುಕೊಳ್ಳುತ್ತಲೇ, ಅವನು ತನ್ನ ಮೊಣಕಾಲುಗಳನ್ನೂರಿ, ಈ ಶ್ರೇಷ್ಠ ದ್ರವ್ಯವನ್ನು ತನಗೆ ಉಳಿಸಿದ ಕರ್ತನನ್ನು ಹರುಷದಿಂದ ಸ್ತುತಿಸಿದನು.

ಪ್ರಿಯ ಸಹೋದರರೇ! ದೇವರ ವಾಕ್ಯವನ್ನು ಎಲ್ಲಾದಕ್ಕಿಂತ ಹೆಚ್ಚಾಗಿ ಪ್ರೀತಿಸುವವರು ನಮ್ಮಲ್ಲಿ ಶಾನೆ ಮಂದಿ ಉಂಟೋ? ಬೇರೆ ಅನೇಕ ಒಳ್ಳೇ ಪುಸ್ತಕಗಳು ಉಂಟು ಸರಿ; ಆದರೂ ಅವುಗಳಲ್ಲಿಂದ ದೇವರ ವಾಕ್ಯದ್ದನ್ನು ಕಿತ್ತು ಹಾಕಿದರೆ, ಅವುಗಳಲ್ಲಿ ಇನ್ನು ಒಳ್ಳೇದೆಷ್ಟು ಉಳಿದೀತು? ಅದು ಕಾರಣ ಆ ಪುಸ್ತಕಗಳನ್ನು ಅಲಕ್ಷ್ಯ ಮಾಡದೆ, ಸಮಯ ಇದ್ದ ಪ್ರಕಾರ ಓದಿದರೂ, ಅವುಗಳಿಗಿಂತ ಹೆಚ್ಚಾಗಿ ದೇವರ ವಾಕ್ಯಕ್ಕೆ ಪ್ರೀತಿ ಇಕ್ಕಿ, ಅದನ್ನು ಅವಶ್ಯವಾದ ಆಹಾರವೆಂದು ಓದ ಬೇಕು. ಅದು ನಿಜವಾಗಿ ಜೀವದ ನೀರಿನ ಶಲೆ. ಈ ಶಲೆಯಿಂದ ನಾವು ನಿತ್ಯ ಕುಡಿಯೋಣ.

ಉಪದೇಶಿಯೂ ಮುಸಲ್ಮಾನನೂ.

ಒಂದಾನೊಂದು ದಿನದಲ್ಲಿ ಒಬ್ಬ ಉಪದೇಶಿಯು ಶುಮಾರು ೫೦ ಜನರ ಮುಂದೆ ಪೇಟೆಯಲ್ಲಿ ಪ್ರಸಂಗ ಮಾಡುತ್ತಿರುವಾಗ್ಯೆ, ಕೇಳುತ್ತಿದ್ದವರಲ್ಲಿ ಒಬ್ಬ ಮುಸಲ್ಮಾನನು ಕಡು ಕೋಪದಿಂದ ಅವನ ಮಾತಿಗೆ ಅಡ್ಡವಾಗಿ ಹೇಳಿದ್ದೇನಂದರೆ— ನಿನ್ನ ಮತ ನನಗೆ ಬೇಡವೇ ಬೇಡ. ನೀನು ಇಲ್ಲಿಗೆ ಬಂದದ್ದೇ ಯಾಕೆ? ನೀನಾಗಲೀ ನಿನ್ನ ಯಜಮಾನನಾಗಲೀ ನಮಗೆ ಬೇಡ. ನಮ್ಮ ಹಿರಿಯರ ಮತದಿಂದ ನಮ್ಮ ಹೃದಯಗಳನ್ನು ಕಸ ಕೊಳ್ಳುವದು ಸಮವೋ? ನಿನ್ನನ್ನು ಮುಸಲ್ಮಾನನಾಗ ಮಾಡ ನಾವೇನಾದರೂ ನೋಡುತ್ತೇವೋ? ನೀನು ಈಸ ನಬಿಯ ಮತಕ್ಕೆ ಶೇರಿದ್ದಾದರೆ, ಒಳ್ಳೇದೇ ಸರಿ; ನಮಗೆ ಮಾತ್ರ ಅದರ ಸುದ್ದಿ ಬೇಡ. ನಿನ್ನ ಮತದ ವಿಷಯ ಕೇಳಿ, ನಾವು ಅದನ್ನು ಅನುಸರಿಸದೆ ಹೋದರೆ, ದೇವರ ಕೋಪವನ್ನೂ ಶಿಕ್ಷೆಗಳನ್ನೂ ನಮ್ಮ ಮೇಲೆ ಬರ ಮಾಡುತ್ತೇವೆಂದು ನೀನು ಹೇಳುತ್ತೀಯಷ್ಟೆ; ನಾನು ಅದನ್ನು ನಂಬುವದಿಲ್ಲ. ಪರಂತು ದೇವರು ನಮಗೆ ಶಿಕ್ಷೆ ಕೊಟ್ಟರೂ, ಅದು ನಿನಗೇನು? ನಮ್ಮ ಸಾಲವನ್ನು ನಾವೇ ನೋಡ ಬೇಕೋ? ಅಥವಾ ನೀನು ಸಲ್ಲಿಸುತ್ತೀಯೋ? ಬಿಡು, ನಮ್ಮ ಹಿರಿಯರು ಬದುಕಿ ಸತ್ತ ಹಾಗೆ ನಾವು ಸುದಾ ಬದುಕಿ ಸಾಯುತ್ತೇವೆ.

ಉಪದೇಶಿಯು ಇದಕ್ಕೆ ಉತ್ತರ ಕೊಟ್ಟದ್ದೇನಂದರೆ— ಸ್ನೇಹಿತನೇ, ಇಷ್ಟು ಪ್ರಯಾಸ ನಿನಗ್ಯಾಕಪ್ಪಾ? ಕೋಪಿಯಾದ ಮನುಷ್ಯನು ತನ್ನ ಉಸುರನ್ನು ಖರ್ಚು ಮಾಡಿ ಹುಚ್ಚನಂತೆ ಮಾತಾಡುವದಲ್ಲದೆ, ಅವನಿಗೆ ಬರುವ ಭಾಗ್ಯವೇನು? ಯೇಸು ಕ್ರಿಸ್ತನ ವಿಷಯ ಪ್ರಸಂಗಿಸಿ ಆತನ ಮಾರ್ಗವು ಮಿಕ್ಕಾದ ಮಾರ್ಗಗಳಿಗಿಂತ ಎಷ್ಟೋ ಒಳ್ಳೇದೆಂದು ನಾನು ನಿಮಗೆ ತೋರಿಸ ಬೇಕೆಂದರೆ, ನಿನಗೆ ನನ್ನ ಮೇಲೆ ಬಹಳ ಶಿಟ್ಟು ಬರುತ್ತದೆ. ಹಾಗಾದರೆ ನಾನು ಈ ಕೆಲಸ ಮಾಡುವದ್ಯಾಕೆ? ಪಾದ್ರಿ ಸಾಹೇಬರು ನಿನಗೆ ಸಂಬಳ ಕೊಡುವದರಿಂದ ಅನ್ನುವಿ. ಸಂಬಳ ಕೊಡುತ್ತಾರೆ ಹೌದು; ಆದರೆ ಯಾಕೆ ಕೊಡುತ್ತಾರೆ? ಅವರು ಹಿಂದು ಜನರೂ ಮುಸಲ್ಮಾನರೂ ದೊಡ್ಡ ಗಂಡಾಂತರದಲ್ಲಿದ್ದಾರೆಂದು ನೆನಸಿ, ಅವರನ್ನು ಎಚ್ಚರಿಸ ಬೇಕೆಂದು ಅಪೇಕ್ಷಿಸುತ್ತಾರೆ; ನಾನು ಸಹಾ ಹಾಗೆಯೇ ನೆನಸುತ್ತೇನೆ. ಆದರೆ ನಾನು ಬಡವನು; ನನ್ನ ಕಾಲಕ್ಷೇಪವನ್ನು ನಾನೇ ನೋಡ ಬೇಕಾದರೆ, ಪ್ರಸಂಗ ಮಾಡಲಿಕ್ಕೆ ನನಗೆ ಸಮಯ ಶಿಕ್ಕುತ್ತಿದ್ದಿಲ್ಲ. ಆ ಕಾರಣದಿಂದ ಪಾದ್ರಿ ಸಾಹೇಬರು ನನಗೆ ಹೇಳಿದ್ದೇನಂದರೆ— ಎಲಾ, ನೀನು ದಿನಗಟ್ಲೆ ನಮ್ಮ ಪರಿಶುದ್ಧ ಮತವನ್ನು ಸಾರು; ನಿನಗೆ, ಅಕ್ಕಿ ಮಿಾನು ಕಾಯಿಪಲ್ಯಗಳನ್ನು ಕೊಂಡು ಕೊಳ್ಳುವ ಹಾಗೆ, ತಿಂಗಳೊಂದಕ್ಕೆ ಕೆಲವು ರೂಪಾಯಿಗಳನ್ನು ಕೊಡುತ್ತೇನೆ. ಆದಾಗ್ಯೂ ಈ ಸಾರುವ ಕೆಲಸವನ್ನು ನಾನು ಯಾಕೆ ನನ್ನ ಉದ್ಯೋಗ ಮಾಡಿ ಕೊಂಡೆನೆಂದು ನೀವು ಚನ್ನಾಗಿ ಗ್ರಹಿಸಿ ಕೊಳ್ಳುವ ಹಾಗೆ, ನಾನು ನಿಮಗೆ ಈಗ ಒಂದು ಹುಲಿಯ ಕಥೆ ಹೇಳುತ್ತೇನೆ ಕೇಳಿರಿ. ಹುಲಿಯ ಕಥೆ ಎಂದು ಕೇಳುವಾಗ, ಹೇಳ ಬೇಕು, ಹೇಳ ಬೇಕು ಎಂತ ಅನೇಕರು ಕೂಗಿದರು.

ಉಪದೇಶಿಯು ಹೇಳಲಾರಂಭಿಸಿದ್ದೇನಂದರೆ—ಒಂದಾನೊಂದು ಸಮಯದಲ್ಲಿ ಒಂದು

ವರ್ತಕರ ಗುಂಪು ಒಂದು ದೊಡ್ಡ ಅಡವಿಯನ್ನು ಹಾದು, ಅದರ ಆಚೆ ಕಡೆಯಲ್ಲಿದ್ದ ಸಂತೆಗೆ ಹೋಗುತ್ತಿತ್ತು. ಆಗ ಇಗೋ, ಅವರು ದಾರಿಯ ಮಧ್ಯದಲ್ಲಿ ಅವರಲ್ಲಿ ಒಬ್ಬನ ಮೇಲೆ ಬೀಳುವದಕ್ಕೆ ತಕ್ಕ ಸಮಯವನ್ನು ನೋಡಿ ಕೊಂಡಿರುವ ಒಂದು ಮಹಾ ದೊಡ್ಡ ಹುಲಿಯನ್ನು ಕಂಡರು. ಆಯುಧ ಹಿಡಿದವರನ್ನು ಬಿಟ್ಟು, ಹಿಡಿಯದವರ ಮೇಲೆ ಬಿದ್ದು, ಉಳಿದವರಲ್ಲಿ ಯಾರಿಗಾದರೂ ಸಮಯ ಶಿಕ್ಕುವ ಮೊದಲೇ, ಅವರಲ್ಲಿ ಒಬ್ಬೊಬ್ಬನನ್ನು ಕಾಡಿಗೆ ಎಳ ಕೊಂಡು ಹೋಯಿತು. ಅಡವಿಯನ್ನು ದಾಟಿದ ಮೇಲೆ ಅವರು ವಸ್ತಿ ಮಾಡಿ ಒಬ್ಬರನ್ನೊಬ್ಬರು ದುಃಖದಿಂದ ನೋಡಿದರು. ಆಗ ಅವರಲ್ಲಿ ಒಬ್ಬನು ಅಂದದ್ದೇನಂದರೆ— ಐಯ್ಯೋ ನಮ್ಮೆಲ್ಲರಿಗೆ ತುಬಾಕಿಗಳು ಇರುತ್ತಿದ್ದರೆ, ನಾವು ನಮ್ಮ ಜತೆಗಾರರನ್ನು ಕಳಕೊಳ್ಳುತ್ತಿದ್ದಿಲ್ಲ; ಈ ಹುಲಿಗೆ ಒಮ್ಮೆ ಗುಂಡು ತಾಗಿತ್ತೆಂತ ಕಾಣುತ್ತದೆ; ಯಾಕಂದರೆ ಅದು ತುಬಾಕಿಗೆ ಹೆದರುತ್ತದೆ. ಮತ್ತೊಬ್ಬನು—ಆದರೆ ನಮಗೆ ಹುಲಿ ಎದುರಾಗುವದೆಂದು ಯಾರು ನೆನಸಿದ್ದು? ಅಂದನು. ಇನ್ನೊಬ್ಬನು—ಈಗ ಹುಲಿ ಅದೆಯಷ್ಟೆ, ಅದು ತಿರಿಗಿ ಹೋಗಲಿಕ್ಕಿಲ್ಲ; ಬೊಬ್ಬೆ ಹಾಕುವದರಿಂದ ಪ್ರಯೋಜನವಿಲ್ಲ; ಅದು ಇನ್ನು ಹೆಚ್ಚು ಜನರನ್ನು ಕೊಲ್ಲದ ಹಾಗೆ ನಾವೇನಾದರೂ ಒಂದು ಉಪಾಯ ಹುಡುಕ ಬೇಕು, ಅಂದನು. ತಿರಿಗಿ ಒಬ್ಬನು — ನಮ್ಮಿಂದೇನಾದೀತು? ನಮ್ಮಲ್ಲಿ ಒಬ್ಬೊಬ್ಬನಿಗೆ ತನ್ನ ಉದ್ಯೋಗ ಉಂಟಲ್ಲ? ಸಂಸಾರದ ಚಿಂತೆಯನ್ನು ಮರೆಯಲಾದೀತೇ? ಅಂದನು. ಕಡೇಲಿ ಒಬ್ಬನು ಎದ್ದು ಹೇಳಿದ್ದೇನಂದರೆ—ಭ್ರಾತ್ರರೇ! ಈ ದುಃಖಕರವಾದ ಸಂಗತಿಗೆ ನನ್ನ ಹೃದಯವು ವ್ಯಸನಪಡುತ್ತದೆ. ಇಂಥಾ ದುರಾವಸ್ಥೆಯನ್ನು ಕೇಳುವಾಗ್ಯೆ ಹಣದ ಲಾಭ ನನಗಿನ್ನ್ಯಾಕೆ? ಆದಾಗ್ಯೂ ನಾನೊಂದು ಹೇಳುತ್ತೇನೆ, ಕೇಳಿ: ನೀವು ನಿಮ್ಮ ಮಾರ್ಗ ಹಿಡಿದು ಮುಂದೆ ಹೋಗಿರಿ; ಆದರೆ ನೀವು ಹಿಂದೆ ಬರುವ ಪರ್ಯಂತರ ನನ್ನ ಅವಶ್ಯಕ್ಕೆ ಬೇಕಾದದ್ದನ್ನು ಕೊಟ್ಟು ಹೋಗಿರಿ. ಆಗ್ಯೆ ನಾನು ಇಲ್ಲೇ ಇದ್ದು, ಅರಣ್ಯದಲ್ಲಿರುವ ಹುಲಿಯ ವಿಷಯ ಒಬ್ಬೊಬ್ಬ ಪ್ರಯಾಣಸ್ಥನನ್ನು ಎಚ್ಚರಿಸುತ್ತೇನೆ. ಅವನ ಸಂಗಡಿಗರು ಈ ಮಾತಿಗೆ ಸಮ್ಮತಿಸಿ, ಒಬ್ಬೊಬ್ಬನು ತನ್ನ ಗಂಟಿನಿಂದ ಅವನಿಗೆ ಬೇಕಾದ್ದನ್ನು ಕೊಟ್ಟು ಮುಂದೆ ಸಾಗಿದರು. ಅವನು ಅಲ್ಲಿದ್ದು, ದಿನಾಲೂ ಒಬ್ಬನು ಅಥವ ಹೆಚ್ಚು ಮಂದಿ ಪ್ರಯಾಣಸ್ಥರಿಗೆ ತಮ್ಮ ಎದುರಿನಲ್ಲಿದ್ದ ಗಂಡಾಂತರದ ವಿಷಯ ತಿಳಿಸುತ್ತಾ ಇರುವನು. ಆಯುಧ ಇದ್ದವರಿಗೆ ಹೀಗೆ ಅನ್ನುವನು—ಸ್ನೇಹಿತನೇ, ನಿನ್ನ ತುಬಾಕಿ ಬಾರು ಮಾಡಿಯದೆಯೋ? ಇಲ್ಲವಾದರೆ ಈಗಲೇ ಬಾರು ಮಾಡ ಬೇಕು; ಯಾಕಂದರೆ ಅಡವಿಯಲ್ಲಿ ಒಂದು ಮಹಾ ಕೆಟ್ಟ ಹುಲಿಯು ಸಂಚಾರ ಮಾಡುತ್ತಾ ಅನೇಕ ಸಾರಿ ಕಾಡಿನ ಆರಂಭದಲ್ಲಿಯೇ ಕಾದು ಕೊಂಡು ಇರುತ್ತದೆ. ಆಯುಧ ಇಲ್ಲದವರ ಹತ್ತರ, ಅವರು ಆ ರಕ್ತಾಶೆಯುಳ್ಳ ಮೃಗದ ಬಾಯಿಯಲ್ಲಿ ಬೀಳದ ಹಾಗೆ, ಮನೆಗೆ ಹೋಗಿ ಒಂದು ತುಬಾಕಿಯನ್ನು ಕೊಂಡು ಕೊಳ್ಳ ಬೇಕೆಂದು ಬಹಳವಾಗಿ ಬೇಡಿ ಕೊಳ್ಳುವನು. ಕೆಲವರು ಅವನ ಎಚ್ಚರಿಕೆಯ ಮಾತುಗಳನ್ನು ಮನವರಿಕೆ ಮಾಡಿ, ಹಿಂದಕ್ಕೆ ಹೋಗಿ ತುಬಾಕಿಗಳನ್ನು ಕೊಂಡು ಕೊಂಡರು. ಇನ್ನು ಕೆಲವರು ನಕ್ಕು, ಅವನನ್ನು ಹುಚ್ಚನೂ ಹೇಡಿಯೂ ಎಂದು ಬೈದು, ಅಡವಿಯಲ್ಲಿ ಹೊಕ್ಕು, ತಿರಿಗಿ ಬರಲಿಲ್ಲ.

ಈಗ ಪ್ರಿಯ ಜನರೇ! ಯಾರು ಬುದ್ಧಿವಂತರು? ತುಬಾಕಿಗಳನ್ನು ಕೊಂಡು ಕೊಂಡವರೋ? ಇಲ್ಲವೆ ತಮ್ಮ ಸ್ನೇಹಿತನನ್ನು ಹುಚ್ಚನೆಂದು ಕರೆದು, ತಮ್ಮ ನಾಶನಕ್ಕೆ ಹೋದವರೋ? ನನಗೆ ಹೇಳಿ. ಇಷ್ಟು ಮಾತಾಡಿ ಪ್ರಸಂಗಿಯು ನಿಂತನು. ಅಲ್ಲಿ ನಿಂತಿದ್ದವರು—ಮಾತು ಕೇಳಿದವರೇ ಬುದ್ಧಿವಂತರು ಎಂತ ಉತ್ತರ ಕೊಟ್ಟರು.

ಆಗ ಉಪದೇಶಿಯು ಮುಂದೆ ಹೇಳಿದ್ದೇನಂದರೆ—ಈ ಸಾಮ್ಯದ ಅರ್ಥವನ್ನು ಇನ್ನು ಸ್ವಲ್ಪ ಕೇಳಿ. ಹುಲಿಯಂದರೆ ಸೈತಾನನು. ವಿಗ್ರಹಾರಾಧನೆಯೂ ಅಶುದ್ಧತ್ವವೂ ಸುಳ್ಳು ಮತಗಳೂ ಮೋಸವೂ ವಂಚನೆಯೂ ಇವೇ ಆ ಹುಲಿಯು ಅಡಗಿ ಕೊಂಡಿರುವ ಅಡವಿಗಳೇ. ಗಂಡಾಂತರಕ್ಕೆ ತಪ್ಪಿಸಿ ಕೊಂಡ ಪ್ರಯಾಣಸ್ಥರು ಕ್ರೈಸ್ತಮತವೆಂಬ ಆಯುಧದಿಂದ ಇವುಗಳನ್ನೆಲ್ಲಾ ಜೈಸಿದವರೇ. ನಿಶ್ಚಿಂತೆಯುಳ್ಳ ಪ್ರಯಾಣಸ್ಥರನ್ನು ತಮ್ಮೆದುರಿನಲ್ಲಿರುವ ಗಂಡಾಂತರವನ್ನು ತಿಳಿಸುವದಕ್ಕಾಗಿ ದಾರಿಯಲ್ಲಿ ಹಿಂದೆ ಉಳಿದವನ್ಯಾರಂದರೆ—ಹಿಂದು ಮುಸಲ್ಮಾನರನ್ನು ನಾಶನದಿಂದ ತಪ್ಪಿಸುವದಕ್ಕಾಗಿ ತನ್ನ ಉದ್ಯೋಗವನ್ನು ಬಿಟ್ಟವನೇ. ಪಾದ್ರಿ ಸಾಹೇಬರು ಇಂಥವರು; ನಾನು ಸಹ ಇಂಥವನು. ಎಲಾ ಸ್ನೇಹಿತನೇ, ನಿನ್ನ ಕೈಯಲ್ಲಿ ತುಬಾಕಿ ಇಲ್ಲವೆಂತ ನೋಡಿ, ಒಂದು ತೆಗದು ಕೊಂಡರೆ ಆದೀತೆಂತ ಹೇಳಿದೆ; ನೀನು ಅದನ್ನು ಬಿಟ್ಟು, ನನ್ನ ಮೇಲೆ ಕೋಪ ಮಾಡಿದಿ. ತಮ್ಮ ಸ್ನೇಹಿತನನ್ನು ಹುಚ್ಚನೂ ಪೈತ್ಯಗಾರನೂ ಎಂದು ಬೈದು, ಗುಮಾನವಿಲ್ಲದೆ ಅಡವಿಯಲ್ಲಿ ಹೊಕ್ಕಿದವರ ವಿಚಾರ ನಿನ್ನದೇ. ಹುಲಿ ನಿನ್ನನ್ನು ಹಿಡಿಯುವದಾದರೆ, ನಾನು ನಿನ್ನನ್ನು ಎಚ್ಚರಿಸಿದೆನೆಂಬದಕ್ಕೆ ಇಲ್ಲಿ ನಿಂತವರು ಸಾಕ್ಷಿಗಳು. ಪ್ರಿಯ ಜನರೇ, ನನ್ನ ಮಾತುಗಳು ಮುಗಿದವು; ಹೋಗುತ್ತೇನೆ, ಸಲಾಂ.

ಜೋಗುಳ ಪದ.

ಪಾಡಿರಿ ಕರ್ತನ, ಪಾಡಿರಿ ಕ್ರಿಸ್ತನ,
ಪಾಡಿರಿ ಪರಿಶುದ್ಧಾತ್ಮನ, ||
ಪಾಡಿರಿ ಮರ್ತ್ಯಲೋಕಕೆ ಬಂದ ಮಹಾತ್ಮನ,
ಪಾಡಿರಿ ನರಜನರಕ್ಷಕನಾ. || ಪಲ್ಲ ||

ಕನ್ಯ ಸ್ತ್ರೀಯುದರದಿ ಚನ್ನಿಗ ಪುಟ್ಟಿದ
ಚನ್ನಾಗಿ ಕಂದನ ಪಾಡಿರೀ, ||
ಮನ್ನಣೆಯಿಂದ ಮಾನುನಿಯರೆಲ್ಲರು
ಚಿನ್ನನ ನಾಮವ ಪಾಡಿರೀ. || ೧ ||

ವಾಸವಾದನು ಯೇಸು ಗೋಸ್ಥಾನದಲಿ ಬಡ
ಕೂಸಿನಂತೆ ತಾ ಮಲಗಿದನು. ||
ಸಾಸಿರ ಕರುಣದ ಸಮರಂತ ಕ್ರಿಸ್ತನ
ಲೇಸಾದ ವಾರ್ತೆಯ ಪಾಡಿರೀ. || ೨ ||

ಪರಲೋಕದಿಂದಲಿ ದೇವದೂತರು ಬಂದು
ಭರದಿಂದ ಸಾರಲು ಕುರುಬರಿಗೆ, ||
ಹರುಷದಿ ಕುರುಬರು ತ್ವರಿತದಿ ತಾವ್ ಬಂದು
ಸ್ಮರಿಸಿದ ಕೂಸಿನ ಪಾಡಿರೀ. || ೩ ||

ಮೂಡಣ ದೇಶದ ಜ್ಞಾನಿಗಳು ತಾವು
ಮೂಡಿದ ನಕ್ಷತ್ರವನು ಕಂಡು, ||
ನಾಡ್ಯಲ್ಲ ಹುಡುಕುತ್ತ ಶಡಗರದಿಂ ಬಂದು
ಹಾಡಿದ ಕಂದನ ಪಾಡಿರೀ. || ೪ ||

ಬಾಲ್ಯದಿ ದೇವರ ಆಲಯದೊಳು ತಾ
ಬಲ್ಲಿದರ ಬಳಿಯಲ್ಲಿ ವಾಕ್ಯವನು ||
ಲಾಲಿಸಿ ಕೇಳಿದ ಬಾಲನ್ನ ಎಲ್ಲರು
ಹಲ್ಲೆಲೂಯವೆಂದು ಪಾಡಿರೀ. || ೫ ||

ಸ್ನಾನಿಕನಾದ ಯೋಹಾನ್‌ನಿಂದ ತಾ
ಸ್ನಾನವ ವಿನಯದಿ ಹೊಂದುತಲಿ, ||
ಧ್ಯಾನದಿಂ ಪರಿಶುದ್ಧಾತ್ಮನ ಹೊಂದಿದ
ಮಾನ್ಯನ ಮಾನವರು ಪಾಡಿರೀ. || ೬ ||

ಆತ್ಮನ ಬಲದಿಂದರಣ್ಯಕ್ಕೆ ಪೋಗಿ ತಾ
ಸಾತಾನನಿಂದ ಶೋಧಿಸಿ ಕೊಳ್ಳಲು, ||
ಮಾತಿಲಿ ಅವನನ್ನು ಸೋಲಿಸಿದಾತನ್ನ
ದೂತರ ಸಂಗಾತ ಪಾಡಿರೀ. || ೭ ||

ಪಕ್ಷಪಾತಿಲ್ಲದಾಪೇಕ್ಷದಿ ಜನರಿಗೆ
ಮೋಕ್ಷದ ಮಾರ್ಗವ ತಿಳಿಸುತಲಿ, ||
ಅಕ್ಷೇಮ ಜನರಿಗೆ ಸುಕ್ಷೇಮ ಮಾಡಿದ
ರಕ್ಷಕನ ಸೂಕ್ಷ್ಮದಿ ಪಾಡಿರೀ. || ೮ ||

ಭೂತಗಳ ಬಿಡಿಸಿ ತಾ ಪ್ರೇತಗಳೆಬ್ಬಿಸಿ
ಖ್ಯಾತಿಲಿ ಲೋಕದೊಳಿರುತಿರಲು, ||
ಘಾತಕಮನುಜರು ಕ್ರೂಜಿಸಿದಾತನ್ನ
ಪ್ರೀತಿಲಿ ಭಕ್ತರು ಪಾಡಿರೀ. || ೯ ||

ಮೂರನೆ ದಿನದಲ್ಲಿ ಗೋರಿಯೊಳಗಿಂದೆದ್ದು
ಬಾರಿಬಾರಿಗೆ ತನ್ನ ಶಿಷ್ಯರಿಗೆ ||
ತೋರಿಸಿ ಕೊಂಡಾಕಾಶಕ್ಕೆ ಏರಿದ
ಶೂರನ್ನ ಜಯವೆಂದು ಪಾಡಿರೀ. || ೧೦ ||

ದೇವಲೋಕದಿಂದ ಯೆಹೋವ ಬಂದನು,
ದೇವಭಕ್ತರೆಲ್ಲ ಪಾಡಿರೀ. ||
ಭಾವಭಕ್ತಿಯಿಂದ ಮೋಹದಿ ಜೋ ಎಂದು
ದೇವನ ನಾಮವ ಪಾಡಿರೀ. || ೧೧ ||

ಮರ್ತ್ಯದ ಜನರಿಗೆ ಮರಣ ತಪ್ಪಿದ ಬಂದ
ಕರ್ತನ ಪ್ರೀತಿಲಿ ಪಾಡಿರೀ. ||
ವ್ಯರ್ಥ ಚಿಂತೆಯ ಬಿಟ್ಟು ಭೃತ್ಯರಾಗಿ ನೀವು,
ಅರ್ಥಿಲಿ ಆತನ್ನ ಪಾಡಿರೀ. || ೧೨ ||

ಯೂದರೆಲ್ಲರು ಮದ ಮತ್ಸರಗಳನಳಿದು
ಸಾಧುವಾಗಿ ಬಂದು ಪಾಡಿರೀ. ||
ವಾದ ಕ್ರೋಧಾದಿಗಳನು ಬಿಟ್ಟು, ಮೃದುವಾಗಿ
ಯೂದರ ಅರಸನ್ನ ಪಾಡಿರೀ. || ೧೩ ||

ಅನ್ಯ ಜನರೆಲ್ಲರು ವಿನಯದಿಂದಲಿ ಬಂದು,
ಮಾನ್ಯನ ಘನದಿಂದ ಪಾಡಿರೀ. ||
ಅನ್ಯಾಯವನು ಬಿಟ್ಟು ಧನ್ಯದಿ ನಮೋ ಎಂದು
ಅನ್ಯ ಜನರಕ್ಷಕನ ಪಾಡಿರೀ. || ೧೪ ||

ಉರ್ವಿಗೆ ನ್ಯಾಯ ತೀರಿಸ ಬರುವ ಕರ್ತನ
ಸರ್ವರು ಭಯದಿಂದ ಪಾಡಿರೀ. ||
ಗರ್ವವನಳಿದು ಸಿರ ಬಾಗಿ ಎಲ್ಲರು
ಸರ್ವೇಶನ ಜಯವೆಂದು ಪಾಡಿರೀ. || ೧೫ ||

Printed by Stolz & Reuther, Basel Mission Press, Mangalore.

ಸಭಾಪತ್ರ

ತಿಂಗಳಿಗೆ ಒಂದು ಸಾರಿ ಪ್ರಕಟಿಸಲ್ಪಡುವದು.

ಪುಸ್ತಕ ೧. **MAY 1869.** ಅಂಕೆ ೧೧.

ಉತ್ಪತ್ತಿ. ೧೯, ೧೬.

ಅವನು ತಡ ಮಾಡಿದನು.

ತಡ ಮಾಡಿದವನ್ಯಾರು? ವಿಶ್ವಾಸವುಳ್ಳ ಅಬ್ರಹಾಮನ ಸಹೋದರನ ಮಗನಾದ ಲೋಟನು.

ಯಾವ ವೇಳೆಯಲ್ಲಿ ತಡದನು? ಸೋದೋಮು ನಾಶನವಾದ ದಿವಸದ ಉದಯ ಕಾಲದಲ್ಲಿಯೇ.

ಯಾವ ಸ್ಥಳದಲ್ಲಿ ತಡದನು? ಸೋದೋಮಿನ ಗೋಡೆಗಳೊಳಗೆಯೇ.

ಯಾರ ಮುಂದೆ ತಡದನು? ಅವನನ್ನು ಪಟ್ಟಣದಿಂದ ಕರಕೊಂಡು ಹೋಗುವದಕ್ಕೆ ಬಂದ ದೂತರಿಬ್ಬರ ಸಮುಖದಲ್ಲಿಯೇ.

ಪಾಠಕನೇ, ಮೇಲೆ ಬರೆದ ಈ ವಾಕ್ಯವು ಘನವಾದದ್ದಾಗಿಯೂ ಮನಸ್ತೃಪ್ತಿಕರವಾದ ಆಹಾರಪೂರಿತವಾಗಿಯೂ ಅದೆ. ಇದನ್ನು ಜಾಗ್ರತೆಯಾಗಿ ಪರಿಶೋಧಿಸ ಬೇಕೆಂದು ಅಪೇಕ್ಷಿಸುತ್ತೇನೆ. ಅದು ನಿನ್ನ ಆತ್ಮಕ್ಕೆ ತಿಳಿಯಲತ್ಯವಶ್ಯವಾದ ಮಾತೋ ಏನೋ ಮನಗೊಟ್ಟು ವಿಚಾರ ಮಾಡು.

ಲೋಟನ ಹೆಂಡತಿಯನ್ನು ನೆನಪು ಮಾಡಿಕೋ ಎಂದು ಕರ್ತನಾದ ಯೇಸುವು ನಿನಗೆ ಆಜ್ಞಾಪಿಸುತ್ತಾನೆ. ಲೋಟನನ್ನೇ ನೆನಪು ಮಾಡಿ ಕೊಳ್ಳ ಬೇಕೆಂದು ಆತನ ಸೇವಕರಲ್ಲಿ ಒಬ್ಬನ ಶಬ್ದವು ಇಂದು ನಿನ್ನನ್ನು ಎಚ್ಚರಿಸುತ್ತದೆ.

ನಾನು ವಿವರಿಸ ಬೇಕೆಂದಿರುವಂಥಾದ್ದೇನಂದರೆ:

೧. ಲೋಟನು ಎಂಥವನಾಗಿದ್ದನು?

೨. ಮೇಲೆ ಬರೆದ ಯಥೋಕ್ತವು ಅವನ ವಿಷಯವಾಗಿ ಏನು ಹೇಳುತ್ತದೆ?

೩. ಅವನು ತಡ ಮಾಡಿದ ಕಾರಣಗಳು ಯಾವವು?

೪. ಅವನು ತಡದ್ದರಿಂದ ಹುಟ್ಟಿದ ಫಲವೇನು?

ಹಾಗಾದರೆ ಈಗ ಒಂದೊಂದರ ವಿಷಯ ಧ್ಯಾನ ಮಾಡುವ.

೧. ಲೋಟನು ಎಂಥವನು?

ಇದನ್ನು ತಿಳಿಸುವದು ಅತ್ಯವಶ್ಯವಾಗಿದೆ; ಯಾಕಂದರೆ ಇದನ್ನು ತಿಳಿಸದೆ ಹೋದರೆ, ಕ್ರೈಸ್ತರೆಂದು ಅನ್ನಿಸಿ ಕೊಳ್ಳುವ ಒಂದು ವಿಧದ ಜನರಿಗೆ ವಿಶೇಷವಾಗಿ ಬುದ್ಧಿ ಹೇಳಬೇಕೆಂಬ ನನ್ನ ಇಷ್ಟಾರ್ಥವು ನಿರರ್ಥಕವಾದೀತು. ಇಷ್ಟು ಓದಿದ ಮೇಲೆ, ಲೋಟನು ಬಡ ಪಾಪಿಯೂ ಮಾನಸಾಂತರ ಪಡದ ಮನುಷ್ಯನೂ ಪ್ರಪಂಚದವನೂ ಆಗಿದ್ದನು; ಅವನು ತಡ ಮಾಡಿದ್ದು ಚೋದ್ಯವಲ್ಲವೆಂದು ಹೇಳೀರಿ.

ಆದರೆ ಹಾಗಲ್ಲ; ನಾನು ಹೇಳುವದನ್ನು ಮನಸ್ಸಿಗೆ ತಂದು ಕೊಳ್ಳಿರಿ. ಲೋಟನು ಆ ತರದವನಲ್ಲ; ಅವನು ಸತ್ಯ ವಿಶ್ವಾಸಿಯೂ ದೇವರ ನಿಜವಾದ ಮಕ್ಕಳಲ್ಲಿ ಒಬ್ಬನೂ ನೀತಿಯುಳ್ಳ ಮನುಷ್ಯನೂ ಆಗಿದ್ದನು. ನಿಮ್ಮಲ್ಲಿ ಯಾರೊಬ್ಬನು ದೇವರ ಕೃಪೆಯನ್ನು ಹೃದಯದಲ್ಲಿ ಹೊಂದಿದ್ದಾನೋ, ಲೋಟನು ಸಹ ಹೊಂದಿದವನಾಗಿದ್ದನು. ನಿಮ್ಮಲ್ಲಿ ಯಾರೊಬ್ಬನಿಗೆ ರಕ್ಷಣ್ಯದ ಆಶೆಯುಂಟೋ, ಲೋಟನಿಗೂ ಇತ್ತು. ನಿಮ್ಮಲ್ಲಿ ಯಾರೊಬ್ಬನು ಹೊಸ ಸೃಷ್ಟಿಯಾಗಿದ್ದಾನೋ, ಲೋಟನೂ ಅಂಥವನಾಗಿದ್ದನು. ನಿಮ್ಮಲ್ಲಿ ಯಾರೊಬ್ಬನು ಜೀವಕ್ಕೆ ಹೋಗುವ ದಾರಿಯಲ್ಲಿ ಪಯಣ ಮಾಡುವವನಾಗಿದ್ದಾನೋ, ಲೋಟನೂ ಅಂಥವನೇ. ಇದು ನನ್ನ ಇಚ್ಛಾ ಕಲ್ಪಿತವಾದ ಭಾವನೆಯೂ ಬರಹ ಆಧಾರವಿಲ್ಲದ ಊಹೆಯೂ ಎಂದು ನೆನಸ ಬೇಡಿ. ನಾನು ಹೇಳುವದು ಬಿಡಿ ಮಾತಲ್ಲ; ಪರಿಶುದ್ಧಾತ್ಮವು ತಾನೇ ಅವನಿಗೆ ನೀತಿವಂತನೆಂಬ ಹೆಸರಿಟ್ಟು, ಅವನಲ್ಲಿದ್ದ ಕೃಪೆಗೆ ಪ್ರಮಾಣ ಕೊಟ್ಟದೆ. ಅವನು ದುಷ್ಟ ಸ್ಥಳದಲ್ಲಿ ವಾಸ ಮಾಡಿ, ಮತ್ತೆಲ್ಲಾ ಪಾಪವನ್ನು ನೋಡುತ್ತಾ ಕೇಳುತ್ತಾ ಇದ್ದಾಗ್ಯೂ, ತಾನು ದುಷ್ಟನಾಗಲಿಲ್ಲವೆಂಬದು ಒಂದು ದೊಡ್ಡ ಪ್ರಮಾಣ. ಬಾಬೇಲಿನಲ್ಲಿ ದಾನಿಯೇಲನಾಗ ಬೇಕಾದರೆ, ಪೊಟಿಫಾರನ ಮನೆಯಲ್ಲಿ ಯೋಸೇಫನಾಗ ಬೇಕಾದರೆ, ಫರೋನನ ಮನೆಯಲ್ಲಿ ಮೋಶೆಯಾಗ ಬೇಕಾದರೆ, ನೇರೋವಿನ ಅರಮನೆಯಲ್ಲಿ ಪರಿಶುದ್ಧನಾಗ ಬೇಕಾದರೆ, ಸೋದೋಮಿನಲ್ಲಿ ನೀತಿವಂತನಾಗ ಬೇಕಾದರೆ, ದೇವರ ಕೃಪೆಯನ್ನು ಅವಶ್ಯವಾಗಿ ಹೊಂದಿರ ಬೇಕು.

ಸುತ್ತಲು ನಡಿಯುವ ಅನ್ಯಾಯವಾದ ಕ್ರಿಯೆಗಳಿಗಾಗಿ ತನ್ನ ಆತ್ಮವನ್ನು ಕಳವಳಗೊಳಿಸಿದನೆಂಬುವದು ಮತ್ತೊಂದು ಪ್ರಮಾಣ. ಪಾಪದ ನೋಟದಿಂದ ಅವನಿಗೆ ದುಃಖ ಉಪದ್ರ ವ್ಯಸನ ಕರಕರೆ ಹುಟ್ಟಿತು. ನಾನು ಅಪರಾಧಸ್ಥನನ್ನು ನೋಡಿ, ಅವನು ನಿನ್ನ ಮಾತನ್ನು ಕೈಕೊಳ್ಳದ್ದರಿಂದ ದುಃಖ ಪಡುತ್ತೇನೆ; ಅವನು ನಿನ್ನ ನ್ಯಾಯವನ್ನು ಕೈಕೊಳ್ಳದ ಕಾರಣ, ನೀರಿನ ಹೊಳೆಗಳು ನನ್ನ ಕಣ್ಣುಗಳಿಂದ ಹರಿಯುತ್ತವೆಂದು ಹೇಳುವ ಪರಿಶುದ್ಧನಾದ ದಾವೀದನ ಭಾವನೆಗೆ ಇದು ಸರಿಯಾದದ್ದು. ದೇವರ ಕೃಪೆಯನ್ನು ಹೊಂದದ ಮನುಷ್ಯನಿಗೆ ಈ ತರದ ಅನುಭವವಾಗುವದು ಅಸಾಧ್ಯ. ಜನರಲ್ಲಿ ವಾಡಿಕೆ ಇರುವ ಪ್ರಕಾರ, ಅವನ ಪಾಪದ್ವೇಷವು ಬರಬರುತ್ತಾ ಕಡಿಮೆಯಾಗಿ, ಕಡೆಯಲ್ಲಿ ತಂಪಾದ

ದ್ದೂ ನಂದಿ ಹೋದದ್ದೂ ಇಲ್ಲ. ಅನೇಕರಿಗೆ ಆಗುವ ಪ್ರಕಾರ, ಅವನ ಸುಶೀಲ ಬುದ್ಧಿ ಎಂಬ ಕತ್ತಿಯು ಬಾಯಿ ಬಳಿಕೆಯಿಂದಲೂ ಅಭ್ಯಾಸದಿಂದಲೂ ಮೊಂಡವಾಗಲಿಲ್ಲ. ದುಷ್ಟತ್ವವನ್ನು ಮೊದಲು ನೋಡುವಾಗ, ಅದಕ್ಕೆ ಛೀ ಎಂದು ಅಸಹ್ಯ ಪಟ್ಟವರಲ್ಲಿ ಬಹು ಮಂದಿ ಮೆಲ್ಲ ಮೆಲ್ಲನೆ ಕರಕರೆ ಪಡುವದನ್ನು ಬಿಡುತ್ತಾ ಬಂದು, ಕಡೆಯಲ್ಲಿ ತಣ್ಣಗಾಗುತ್ತಾರೆ, ಇಲ್ಲವೆ ಕಾರಿದ್ದನ್ನು ತಿನ್ನುವ ನಾಯಿಗಳಾಗುತ್ತಾರೆ. ದೊಡ್ಡ ಪಟ್ಟಣಗಳಲ್ಲಿ ವಾಸ ಮಾಡುವವರೊಳಗೆ ಇದು ಬಹಳ ರೂಢಿಯಾಗಿದೆ. ಆದರೆ ಲೋಟನಿಗೆ ಹೀಗಾಗಲಿಲ್ಲ. ಅವನು ನಿಜವಾದ ಕೃಪೆಯನ್ನು ಹೊಂದಿದ್ದನೆಂಬದಕ್ಕೆ ಇದು ಒಳ್ಳೇ ದೃಷ್ಟಾಂತ. ಲೋಟನು ನೀತಿವಂತನೂ ಪರಲೋಕರಾಜ್ಯದ ಬಾಧ್ಯಸ್ಥನೂ ಎಂದು, ಪರಿಶುದ್ಧಾತ್ಮನ ರುಜು ಇರುವ ಮುದ್ರೆ ಹೊಂದಿದವನು.

ಪಾಠಕನೇ, ಒಬ್ಬ ಕ್ರೈಸ್ತನಿಗೆ ದೋಷ ಕೊರತೆ ಬಲಹೀನತ್ವ ಮೊದಲಾದವುಗಳು ಇದ್ದಾಗ್ಯೂ, ಅವನು ಸತ್ಯ ಕ್ರೈಸ್ತನಾಗಿರ ಬಹುದೆಂದು ಮುಂದೆ ಹೋಗುವದಕ್ಕಿಂತ ಮುಂಚೆ ನೆನಪು ಮಾಡಿಕೋ! ಭಂಗಾರಕ್ಕೆ ಬಹಳ ಕಿಟ್ಟ ಕಿಲುಬು ಹತ್ತಿದರೂ, ನೀನು ಅದನ್ನು ಅಶ್ರದ್ಧೆ ಮಾಡುವದಿಲ್ಲ: ಕೃಪೆಗೆ ಬಹಳ ಕಲ್ಮಷ ಕೂಡಿದರೂ, ಅದನ್ನು ಹೀನೈಸ ಬೇಡ. ಮುಂದೆ ಓದಿದರೆ, ತಡ ಮಾಡೋಣದರಿಂದ ಲೋಟನಿಗೆ ಬಹಳ ನಷ್ಟವಾಯಿತೆಂದು ನೋಡುವಿ. ಆದರೂ ಲೋಟನು ದೇವರ ಮಕ್ಕಳಲ್ಲಿ ಒಬ್ಬನೆಂಬದನ್ನು ಮರೆಯ ಬಾರದು.

ಮುಂಚೆ ಹೇಳಿದ ಎರಡನೆ ಮಾತಿಗೆ ಶೇರುವ.

೨. ಮೇಲೆ ಬರೆದ ವಾಕ್ಯವು ಲೋಟನ ನಡತೆಯ ವಿಷಯವಾಗಿ ಏನು ಹೇಳುತ್ತದೆ?

ಅವನು ತಡದನೆಂಬುವದು ಬಹಳ ಆಶ್ಚರ್ಯವೂ ವಿಪರೀತವೂ ಆದ ಮಾತು. ಸಮಯವನ್ನೂ ನಡೆದ ಸಂಗತಿಗಳನ್ನೂ ಜಾಗ್ರತೆಯಿಂದ ಶೋಧಿಸುವಷ್ಟು ಅತ್ಯಾಶ್ಚರ್ಯವಾಗಿದೆ.

ತಾನು ವಾಸ ಮಾಡಿದ ಪಟ್ಟಣದ ಭಯಂಕರ ಸ್ಥಿತಿ ಲೋಟನಿಗೆ ಗೊತ್ತಾಗಿತ್ತು. ಅದರ ಅಸಹ್ಯವಾದ ಪಾಪದ ಕೂಗು ಕರ್ತನ ಸನ್ನಿಧಿಯಲ್ಲಿ ದೊಡ್ಡದಾಗಿತ್ತು; ಆದಾಗ್ಯೂ ತಡದನು.

ಸೋದೋಮಿನ ಗೋಡೆಗಳೊಳಗೆ ವಾಸಿಸುವವರೆಲ್ಲರ ಮೇಲೆ ಇಳಿದು ಬರುವ ಘೋರವಾದ ಶಿಕ್ಷೆಯು ಲೋಟನಿಗೆ ಗೊತ್ತಾಗಿತ್ತು. ಅದನ್ನು ನಾಶ ಮಾಡುವದಕ್ಕೆ ಕರ್ತನು ನಮ್ಮನ್ನು ಕಳುಹಿಸಿದನೆಂದು ದೂತರು ಸ್ಪಷ್ಟವಾಗಿ ಹೇಳಿದ್ದರು; ಆದಾಗ್ಯೂ ತಡದನು. ದೇವರು ತಾನು ಕೊಟ್ಟ ಭಾಷೆಯನ್ನು ಯಾವಾಗಲೂ ಕೈಕೊಳ್ಳುವಾತನೆಂದೂ, ಆತನು ಮಾತು ಹೇಳಿದ ಮೇಲೆ ನಿಶ್ಚಯವಾಗಿ ಪೂರೈಸುವನೆಂದೂ ಲೋಟನಿಗೆ ಗೊತ್ತಿತ್ತು. ಲೋಟನು ಬಹು ಕಾಲ ಅಬ್ರಹಾಮನ ಸಂಗಡ ವಾಸ ಮಾಡಿದ ಕಾರಣ, ಇದನ್ನು ತಿಳಿಯದೆ ಇದ್ದನೆಂದು ನೆನಸಲಾಗದು. ಆದಾಗ್ಯೂ ತಡದನು. ಗಂಡಾಂತರ ಉಂಟೆಂದು ಲೋಟನು ತಿಳು ಕೊಂಡನು; ಯಾಕಂದರೆ ಅಳಿಯಂದಿರ ಹತ್ತರ ಹೋಗಿ, ಅವರನ್ನು ಎಚ್ಚರಿಸಿದನಲ್ಲ? ಆದಾಗ್ಯೂ ತಡದನು. ಈ ಪಟ್ಟಣದ ಅಕ್ರಮದಿಂದ ನಾಶವಾಗದ ಹಾಗೆ ಏಳು (ಉತ್ಪ. ೧೯, ೧೫.) ಎಂದು ತನ್ನನ್ನು ತ್ವರೆ ಪಡಿಸುವದಕ್ಕೆ ಕೂಗುವ ಆ ರೋಷವುಳ್ಳ ದೂತರ ಶಬ್ದವು ತನ್ನ ಕಿವಿಗಳಲ್ಲಿ ಝೇಂಕರಿಸುವದನ್ನು ಕೇಳಿದನು; ಆದಾಗ್ಯೂ ತಡದನು.

ಅವನು ಚುರುಕಾಗಿರದೆ ಮಂದವಾಗಿದ್ದನು, ಜಾಗ್ರತೆಯಾಗಿರದೆ ಸೋಮಾರಿಯಾಗಿದ್ದನು, ತ್ವರೆ ಪಡದೆ ತಡ ಮಾಡಿದನು, ಓಡಿ ಹೋಗದೆ ಸೂಲಸ್ಯಾಡುತ್ತಿದ್ದನು, ಉಷ್ಣವಾಗಿರದೆ ತಂಪಾಗಿದ್ದನು. ಈ ಮಾತು ಅಪಾರ ಚೋದ್ಯವಾಗಿದೆ, ನಂಬ ಕೂಡದಷ್ಟು ಅಪರೂಪವಾಗಿದೆ, ಅಸತ್ಯವಾಗಿ ಕಾಣಿಸುವಷ್ಟು ಆಶ್ಚರ್ಯವಾಗಿದೆ. ಆದರೆ ಪರಿಶುದ್ಧಾತ್ಮವು ಅದನ್ನು ನಮ್ಮ ಬೋಧನೆಗಾಗಿ ಬರೆದಿರುತ್ತದೆ. ಅದು ಹಾಗೆಯೇ ನಡಿಯಿತು.

ಆದಾಗ್ಯೂ ಓದುವವನೇ, ಕ್ರೈಸ್ತರಲ್ಲಿ ಅನೇಕರು ಲೋಟನಿಗೆ ಬಹಳ ಸರಿಯಾಗಿದ್ದಾರೆ. ನಾನು ಹೇಳಿದ್ದನ್ನು ಚನ್ನಾಗಿ ಮನಸ್ಸಿಗೆ ತಂದುಕೋ! ನನ್ನ ಅಭಿಪ್ರಾಯವನ್ನು ಇನ್ನೊಮ್ಮೆ ಹೇಳುತ್ತೇನೆ: ಲೋಟನು ತಡದನೆಂದು ತೋರಿಸಿ, ನಿಮಗೆ ತಿಳಿಸುವದೇನಂದರೆ— ಈಗಲು ಸಹ ಕ್ರೈಸ್ತರಾದ ಗಂಡಸರಲ್ಲಿಯೂ ಹೆಂಗಸರಲ್ಲಿಯೂ ಲೋಟನಂಥವರು ಬಹುಮಂದಿ ಇರುತ್ತಾರೆ. ನಡತೆಗಿಂತ ಉತ್ತಮವಾದ ಬುದ್ಧಿಯೂ, ವೃತ್ತಿಗಿಂತ ಬಹಳ ಉತ್ತಮವಾದ ತಿಳುವಳಿಕೆಯೂ ಉಳ್ಳವರಾಗಿ ಕಾಣಿಸಿ, ಬಹಳ ವರುಷ ಅದೇ ಸ್ಥಿತಿಯಲ್ಲಿ ತಡ ಮಾಡುತ್ತ ನಿಂತಿರುವ ದೇವರ ನಿಜವಾದ ಮಕ್ಕಳು ಅನೇಕರು ಇದ್ದಾರೆ. ಅವರು ಬೆಳಿಯದೆ, ಮುಂದೆ ಹೋಗದೆ ಇರುವದು ಆಶ್ಚರ್ಯವಾಗಿದೆ. ಅವರು ಕ್ರಿಸ್ತನೆಂಬ ತಲೆಯನ್ನು ಹಿಡಿದು ಕೊಂಡು, ಸತ್ಯವನ್ನು ಪ್ರೀತಿ ಮಾಡುತ್ತಾರೆ. ಒಳ್ಳೇ ಪ್ರಸಂಗಕ್ಕೆ ಮೆಚ್ಚಿ, ಸುವಾರ್ತೆಯ ಬೋಧನೆಯಲ್ಲಿ ಒಂದು ಸೂತ್ರಕ್ಕೆ ಒಪ್ಪಿ ಕೊಳ್ಳುತ್ತಾರೆ. ಆದಾಗ್ಯೂ ಇಂಥಾದ್ದು ಅಂಥಾದ್ದು ಎಂದು ಬೆರಳಿಟ್ಟು ತೋರಿಸ ಕೂಡದಂಥ ಒಂದು ಅವಗುಣ ಅವರಲ್ಲಿ ಉಂಟು. ಅವರು ಹೊರಗಿನ ಆಚಾರಗಳನ್ನು ಚನ್ನಾಗಿ ಕೈಕೊಂಡು, ನೋಡುವವರಿಗೆ ಒಳ್ಳೇ ಕ್ರೈಸ್ತರಂತೆ ಕಾಣುತ್ತಾರೆ. ಅವರು ಇಷ್ಟು ವರ್ಷ ಕ್ರೈಸ್ತ ಸಭೆಯಲ್ಲಿದ್ದು, ಸಾವಿರಾರು ಪ್ರಸಂಗಗಳನ್ನು ಕೇಳಿ, ಅದರಲ್ಲಿ ಇನ್ನೂ ವೃದ್ಧಿ ಹೊಂದದೆ, ಇದ್ದ ಹಾಗೆಯೇ ಇರುವದು ಆಶ್ಚರ್ಯವಾಗಿದೆ.

ಪರಲೋಕವನ್ನು ನಂಬಿದರೂ, ಅವರು ಅದರ ಮೇಲೆ ಇಡುವ ಆಶೆ ಕಡಿಮೆಯಾಗಿ ಕಾಣುತ್ತದೆ. ನರಕವನ್ನು ನಂಬಿದರೂ, ಅದಕ್ಕೆ ಪಡುವ ಭಯವು ಅಲ್ಪ ಸ್ವಲ್ಪ. ಕರ್ತನಾದ ಯೇಸುವನ್ನು ಪ್ರೀತಿ ಮಾಡಿದರೂ, ಆತನಿಗಾಗಿ ಮಾಡುವ ಕೆಲಸ ಸಣ್ಣದು. ಅವರು ಸೈತಾನನನ್ನು ಹಗೆ ಮಾಡಿದರೂ, ಬಹಳ ಸಾರಿ ತಮ್ಮ ಹತ್ತರ ಬರಲಿಕ್ಕೆ ಅವನನ್ನು ಕರೆಯುವವರಂತೆ ಇದ್ದಾರೆ. ಹೊತ್ತು ಸ್ವಲ್ಪವೇ ಎಂದು ತಿಳು ಕೊಂಡಿದ್ದರೂ, ಬಹಳ ಸಮಯ ತಡ ಮಾಡುವದರಲ್ಲಿ ಕಳೆಯುತ್ತಾರೆ. ಯುದ್ಧ ಉಂಟೆಂದು ತಿಳಿದರೂ, ಸಮಾಧಾನವಾಗಿದ್ದಾರೆ. ಪಂಥದ ಓಟ ತಮಗೆ ಉಂಟೆಂದು ತಿಳಿದು ಕೊಂಡರೂ, ಬಹಳ ಸಾರಿ ಸುಮ್ಮನೆ ನಿಂತು ಕೊಳ್ಳುವವರಾಗಿದ್ದಾರೆ. ನ್ಯಾಯಾಧಿಪತಿ ಬಾಗಲಿನ ಮುಂದೆ ಇರುತ್ತಾನೆಂದೂ, ಬರುವ ಕೋಪಕ್ಕೆ ತಪ್ಪಿಸಿ ಕೊಳ್ಳ ತಕ್ಕದ್ದೆಂದೂ ತಿಳು ಕೊಂಡರೂ, ಅರೆನಿದ್ರಿತರಾಗಿ ಕಾಣಿಸುತ್ತಾರೆ. ಇದ್ದ ಸ್ಥಿತಿಯಲ್ಲಿಯೇ ತೃಪ್ತರಾಗಿ, ಇನ್ನು ಹೆಚ್ಚು ಉತ್ತಮರಾಗದೆ ಇರುವದು ಅಪರೂಪವಾಗಿದೆ. ಇಂಥ ಜನರ ವಿಷಯ ಏನು ಹೇಳುವ? ಸ್ನೇಹಿತರೂ ಸಂಬಂಧಿಕರೂ ಆದ ಭಕ್ತರು ಅವರನ್ನು ನೋಡಿ, ಅವರಿಗೇನಾಗಿದೆಂದು ತಿಳಿಯ

ದೆ ಹೋಗುತ್ತಾರೆ. ಅವರು ಅನೇಕ ಸಾರಿ ಬಹಳ ಭಯ ಸಂಶಯ ಹೃತ್ಪರೀಕ್ಷೆಗಳನ್ನು ಹುಟ್ಟಿಸುವವರಾಗಿರುತ್ತಾರೆ. ಆದಾಗ್ಯೂ, ಅವರಿಗೆ ಒಂದು ಒಟ್ಟು ಹೆಸರು ಕೊಡ ತಕ್ಕದ್ದು, ಯಾವದಂದರೆ: ಲೋಟನ ಅಣ್ಣ ತಮ್ಮಂದ್ಯರೂ ಅಕ್ಕ ತಂಗಿಯರೂ ಆಗಿದ್ದಾರೆಂಬದೇ. ಅವರು ತಡಿಯುತ್ತಾರೆ.

ಅವರ್ಯಾರಂದರೆ: ಅತಿ ಪರಿಶುದ್ಧರೂ ಅಧ್ಯಾತ್ಮಿಕರೂ ಆಗುವದು ಎಲ್ಲಾ ವಿಶ್ವಾಸಿಗಳಿಗೆ ಅಸಾಧ್ಯವಾಗಿದೆಂಬ ಆಲೋಚನೆ ತಮ್ಮ ಮನಸ್ಸುಗಳಲ್ಲಿ ಸ್ಥಿರ ಹಿಡಿಯುವಂಥವರೇ. ಅತಿಶಯವಾದ ಪರಿಶುದ್ಧತ್ವವು ರಮ್ಯವಾದದ್ದೆಂದು ಒಪ್ಪಿ ಕೊಳ್ಳುತ್ತಾರೆ. ಪುಸ್ತಕಗಳಲ್ಲಿ ಅದರ ವಿಷಯವಾಗಿ ಓದಿ, ಒಂದೊಂದು ಸಾರಿ ಅದನ್ನು ಬೇರೊಬ್ಬರಲ್ಲಿ ಕಂಡರೆ, ಸಂತೋಷ ಪಡುತ್ತಾರೆ. ಆದಾಗ್ಯೂ ಇಂಥಾ ನಿಯಮವು ಎಲ್ಲರಿಗೆ, ವಿಶೇಷವಾಗಿ ತಮಗೆ, ನೇಮಕವಾಗಿದೆಂದು ಅವರು ತಿಳು ಕೊಳ್ಳುವದಿಲ್ಲ. ಹ್ಯಾಗಾದರೂ ಅದು ತಮ್ಮ ಕೈಲಾಗದಂಥಾ ಕಠಿಣವಾದ ನೇಮವೆಂಬ ಆಲೋಚನೆಯನ್ನು ತಮ್ಮ ಮನಸ್ಸುಗಳಲ್ಲಿ ನಿಶ್ಚೈಸಿ ಕೊಂಡ ಹಾಗೆ ಕಾಣಿಸುತ್ತದೆ.

ಅವರು ಪ್ರೀತಿ ಎಂಬ ಸದ್ಗುಣದ ವಿಷಯ ಬೇರೆ ಪ್ರಕಾರದ ಆಲೋಚನೆ ಮಾಡುತ್ತಾರೆ. ಎಲ್ಲರನ್ನು ಮೆಚ್ಚಿಸಿ, ಎಲ್ಲರನ್ನು ಅನುಸರಿಸಿ, ಎಲ್ಲರಿಗೆ ಹಿತಕರವಾದ ಆಶ್ರಯವುಳ್ಳವರಾಗಿರುವದೇ ಮುಖ್ಯವೆಂದು ನೆನಸಿ ಕೊಂಡು, ತಾವು ಮೊದಲಾಗಿ ದೇವರನ್ನು ಮೆಚ್ಚಿಸ ಬೇಕೆಂಬ ದೊಡ್ಡ ಹಂಗಿನಲ್ಲಿದ್ದೇವೆಂಬದನ್ನು ಮರೆತು ಬಿಡುತ್ತಾರೆ.

ಇವರು ಬಲಿಗಳಿಗೆ ಅಂಜಿ, ತಪಸ್ಸಿಗೆ ಹೆದರುವವರು. ಬಲಗಣ್ಣು ಕಿತ್ತು ಬಲಗೈ ಕ್ಯೊದು ಬಿಡು ಎಂಬ ನಮ್ಮ ಕರ್ತನ ಆಜ್ಞೆ ಕೈಕೊಳ್ಳ ತಕ್ಕದೆಂದು ತಿಳು ಕೊಳ್ಳುವದಿಲ್ಲ. ಇಕ್ಕಟ್ಟಿನ ಬಾಗಲನ್ನು ಹೆಚ್ಚು ಅಗಲ ಮಾಡಲೂ, ನೊಗವನ್ನು ಹೆಚ್ಚು ಹೌರ ಮಾಡಲೂ ಯತ್ನೈಸುತ್ತಾ ತಮ್ಮ ಜೀವದ ಕಾಲ ಕಳೆಯುತ್ತಾರೆ. ಇದು ಕೈಲಾಗದ ಕೆಲಸವೇ.

ಅವರು ಯಾವಾಗಲೂ ಲೋಕದ ಸಲಿಗೆಯಲ್ಲಿರ ಬೇಕೆಂದಿದ್ದಾರೆ. ಅಯೋಗ್ಯವಾದ ಆಟ ತಮಾಷೆ ನೋಡುವದನ್ನೂ, ಅಯೋಗ್ಯವಾದ ಸ್ನೇಹದಲ್ಲಿರುವದನ್ನೂ ಪೂರ್ಣವಾಗಿ ಬಿಟ್ಟಿರುವದು ಅವಶ್ಯವಿಲ್ಲವೆಂಬದಕ್ಕೆ ಅನೇಕ ನಯವಾದ ನೆವನಗಳನ್ನು ಕಲ್ಪಿಸುವಂಥ ಸೂಕ್ಷ್ಮ ಬುದ್ಧಿ ಇಂಥವರಿಗೆ ಬಹಳವಾಗಿದೆ. ಅವರು ದೇವರ ವಾಕ್ಯವನ್ನು ಓದುವ ಸಭೆಗೆ ಹೋದರೆಂಬದಾಗಿ ಒಂದು ದಿವಸದ ಸುದ್ದಿ; ನಾಟಕಕ್ಕೆ ಹೋದರೆಂಬದಾಗಿ ಒಂದು ವೇಳೆ ಮರು ದಿವಸದ ಸುದ್ದಿ. ಒಂದಿಷ್ಟು ಲೋಕದವರ ಸಹವಾಸ ಮಾಡುವದು ಸಹ ಆತ್ಮಕ್ಕೆ ಪ್ರಯೋಜನವಾದ ಸಂಗತಿ ಎಂದು ಹೇಳಿ ಕೊಂಡು, ತಮ್ಮನ್ನು ತಾವೇ ಮೋಸಗೊಳಿಸುತ್ತಾರೆ. ಇವರು ಸೋಮಾರಿತನ, ಆಲಸ್ಯ, ಶಿಟ್ಟು, ಗರ್ವ, ಸ್ವಾರ್ಥ, ಆತುರಗಳೆಂಬ ತಮ್ಮ ಮೂಲಪಾಪಗಳ ಸಂಗಡ ಹೋರಾಡುವದಿಲ್ಲ. ತಮ್ಮ ಹೃದಯಗಳಲ್ಲಿ ವಿಶೇಷವಾದ ತೊಂದರೆ ಕರಕರೆ ಪಡದೆ, ಅವುಗಳನ್ನು ವಾಸ ಮಾಡಲೀಸುತ್ತಾರೆ. ಅದು ತಮ್ಮ ಅಸ್ವಸ್ಥವು, ಶರೀರದ ಸ್ವಭಾವವು ಎಂದು ಹೇಳಿ, ತಮ್ಮ ಮುಂಚೆ ಇದ್ದ ತಮ್ಮ ತಂದೆ ತಾಯಿ ಅಥವ ಅಜ್ಜಿಗಳ ಹಾಗೆಯೇ ಇದ್ದು, ನಾವು ಅವುಗಳನ್ನು ಬಿಟ್ಟು ಬಿಡ

ಲಾರೆವೆಂದು ಹೇಳುತ್ತಾರೆ. ಒಂದೆರಡು ವರ್ಷ ಕಳೆದು ಅವರ ಭೇಟಿ ತಕ್ಕೊಂಡರೂ, ಅದೇ ಮಾತು ಹೇಳುವರು.

ಆದಾಗ್ಯೂ ಎಲ್ಲಾ, ಎಲ್ಲಾ, ಎಲ್ಲಾ ಒಟ್ಟು ಕೂಡಿ ಒಂದೇ ಮಾತಿನಿಂದ ಹೇಳ ಬಹುದು; ಅವರು ಲೋಟನ ಅಣ್ಣ ತಮ್ಮಂದ್ಯರೂ ಅಕ್ಕ ತಂಗಿಯರೂ ಆಗಿದ್ದಾರೆ. ಅವರು ತಡಿಯುತ್ತಾರೆ. ಆಹಾ, ಪಾಠಕರೇ, ನೀವು ಈ ಪ್ರಕಾರದವರಾಗಿದ್ದರೆ, ನಿಮಗೆ ಸುಖವಿಲ್ಲವೆಂದು ತಿಳಿದು ಕೊಳ್ಳುತ್ತೀರಿ. ಸುಖವಿದ್ದರೆ, ಆಶ್ಚರ್ಯವೇ ಸರಿ. ತಡೆಗಾರತನವು ಕ್ರೈಸ್ತ ಪದವಿಯ ಸುಖವನ್ನು ಕೆಡಿಸದೆ ಬಿಡಲಿಕ್ಕಿಲ್ಲ. ತಡೆಗಾರನ ಮನಸ್ಸಾಕ್ಷಿಯು ಹೃದಯದ ಸಮಾಧಾನಕ್ಕೆ ಅಡ್ಡಿ ಮಾಡುತ್ತದೆ. ಒಂದು ಕಾಲದಲ್ಲಿ ಚನ್ನಾಗಿ ಓಡಿದ್ಧೀರಾದೀತು; ಆದರೆ ಆದಿ ಪ್ರೀತಿಯನ್ನು ಬಿಟ್ಟದರಿಂದ, ನಿಮ್ಮ ಮನಸ್ಸಿನ ಸಮಾಧಾನ ಕಳಕೊಂಡಿರಿ. ಆದಿ ಕ್ರಿಯೆಗಳನ್ನು ತಿರಿಗಿ ಮಾಡುವ ಪರಿಯಂತರ ಸೌಖ್ಯದಿಂದಿರಲಾರಿರಿ. ಕರ್ತನಾದ ಯೇಸು ಕ್ರಿಸ್ತನು ಒಪ್ಪಿಸಲ್ಪಟ್ಟ ಸಮಯದಲ್ಲಿ ಪೇತ್ರನು ಮಾಡಿದ ಹಾಗೆ, ಕರ್ತನನ್ನು ದೂರದಿಂದ ಹಿಂಬಾಲಿಸುತ್ತೀರಿ; ಆದರೆ ಇದು ಮನೋಹರವಾದದ್ದಲ್ಲ, ಮಹಾ ಗಂಡಾಂತರದ ಸಂಗತಿ ಎಂದು ಅವನ ಹಾಗೆ ನೋಡುವಿರಿ.

ಬನ್ನಿ ಲೋಟನನ್ನು ನೋಡಿ; ಬನ್ನಿ ಲೋಟನ ಕಥೆಯನ್ನು ಮನಸ್ಸಿಗೆ ತನ್ನಿ; ಬನ್ನಿ ಲೋಟನು ತಡದನೆಂಬುವದನ್ನು ಆಲೋಚಿಸಿ, ಬುದ್ಧಿಗೆ ತಂದು ಕೊಳ್ಳಿ.

೩. ಲೋಟನು ತಡದ ಕಾರಣಗಳು ಯಾವವು? ಎಂದು ಈಗ ಆಲೋಚಿಸುವ.

ಇದು ಭಾರಿ ಕಾರ್ಯವಾಗಿದೆ. ಇದನ್ನು ಜಾಗ್ರತೆಯಾಗಿ ಪರಾಮ್ಮರಿಸ ಬೇಕೆಂದು ಬೇಡಿ ಕೊಳ್ಳುತ್ತೇನೆ. ರೋಗದ ಮೂಲವನ್ನು ತಿಳಿದು ಕೊಳ್ಳುವದು ಔಷಧ ಹುಡುಕುವದರ ಆರಂಭವಾಗಿದೆ. ಎಚ್ಚರವುಳ್ಳವನು ಭದ್ರವಾಗಿದ್ಧಾನೆ.

ಲೋಟನಲ್ಲಿ ನನಗೆ ಕಾಣುವ ಒಂದು ದೋಷವೇನಂದರೆ: ಯೌವನಸ್ಥನಾಗಿ ಆದುಕೊಳ್ಳುವದರಲ್ಲಿ ತಪ್ಪು ಮಾಡಿದನು.

ಒಂದು ಕಾಲದಲ್ಲಿ ಅಬ್ರಹಾಮನೂ ಲೋಟನೂ ಸಹವಾಸ ಮಾಡುತ್ತಿದ್ದರು. ಅವರಿಬ್ಬರು ಐಶ್ವರ್ಯವಂತರಾದದರಿಂದ, ಇನ್ನು ಮುಂದೆ ಕೂಡಿ ಇರಲಿಕ್ಕೆ ಆಗಲಿಲ್ಲ. ಅವರು ಅಗಲುವ ಸಮಯದಲ್ಲಿ, ಅಬ್ರಹಾಮನು ಹಿರಿಯನಾದಾಗ್ಯೂ ದೀನ ಮರ್ಯಾದೆಯುಳ್ಳ ಸತ್ಯ ಮನಸ್ಸಿನಿಂದ ಲೋಟನಿಗೆ ಆದು ಕೊಳ್ಳಲಿಕ್ಕೆ ಅಪ್ಪಣೆ ಕೊಟ್ಟು, ಹೇಳಿದ್ದೇನಂದರೆ: ನೀನು ಎಡಗಡೆಗೆ ಹೋದರೆ, ನಾನು ಬಲಗಡೆಗೆ ಹೋಗುವೆನು; ಬಲಗಡೆಗೆ ಹೋದರೆ, ನಾನು ಎಡಗಡೆಗೆ ಹೋಗುವೆನು.

ಲೋಟನು ಏನು ಮಾಡಿದನು? ಸೋದೋಮಿನ ಹತ್ತರ ಇರುವ ಯೋರ್ದಾನಿನ ಪ್ರದೇಶವೆಂಬ ಬೈಲುಶೀಮೆ ಐಶ್ವರ್ಯವಾದದ್ದೂ ಫಲಭರಿತವಾದದ್ದೂ ಜಲಮಯವಾದದ್ದೂ ಎಂದು ನೋಡಿದನು. ಅದು ಒಳ್ಳೇ ಹುಲ್ಲುಗಾವಲದಿಂದ ತುಂಬಿದ ದೇಶವಾಗಿತ್ತು. ಅವನಿಗೆ ದೊಡ್ಡ ಮಂದೆ ಹಿಂಡುಗಳು ಇದ್ದದರಿಂದ, ಅದು ತನ್ನ ಪ್ರಯೋಜನಕ್ಕೆ ಅನುಕೂಲವಾದದ್ದೆಂದು ನೆನಸಿ, ಅದು ತನಗೆ ಇರಲೆಂದು ಆದು ಕೊಂಡನು. ಅದು ಸೋ

ದೋಮಿನ ಹತ್ತರ ಇತ್ತು; ಆದರೆ ಅವನು ಅದಕ್ಕೆ ಲಕ್ಷವಿಡಲಿಲ್ಲ. ಅವನಿಗೆ ನೆರೆಯಾಗಿರುವ ಸೋದೋಮಿನ ಜನರು ದುಷ್ಟರಾಗಿದ್ದರು; ಆದಾಗ್ಯೂ ಅದಕ್ಕಾಗಿ ಅವನಿಗೆ ಚಿಂತೆ ಹುಟ್ಟಲಿಲ್ಲ. ಅವರು ದೇವರ ಮುಂದೆ ಅತಿ ನೀಚ ಪಾಪಿಷ್ಟರಾಗಿದ್ದರು; ಆದರೆ ಅವನು ಇದರ ವಿಷಯ ಹೆಚ್ಚಿಗೆ ನೆನಸಲಿಲ್ಲ. ಭೂಮಿಯು ತ್ರಾಣವಾಗಿತ್ತು; ದೇಶವು ರಸಭರಿತವಾಗಿತ್ತು. ಅವನ ಮಂದೆ ಹಿಂಡುಗಳಿಗೆ ಇಂಥಾ ದೇಶವೇ ಬೇಕಾಗಿತ್ತು ಎಂಬ ಆಲೋಚನೆಯಲ್ಲಿಯೇ ಪೂರ್ಣವಾಗಿ ಅವನು ಮುಣುಗಿ ಹೋದ ಕಾರಣ, ಮಿಕ್ಕಾದ ಆಲೋಚನೆಗೆ ಕಿವಿ ಕೊಡಲಿಲ್ಲ. ಅವನು ವಿಶ್ವಾಸದಿಂದಲ್ಲ, ದೃಷ್ಟಿಯ ಪ್ರಕಾರ ಆದು ಕೊಂಡನು. ತನ್ನನ್ನು ತಪ್ಪುಗಳಿಗೆ ತಪ್ಪಿಸ ಬೇಕೆಂದು ದೇವರ ಆಲೋಚನೆಯನ್ನು ಬೇಡಿ ಕೊಳ್ಳಲಿಲ್ಲ. ಅವನು ಪರದವುಗಳನ್ನಲ್ಲ, ಇಹದವುಗಳನ್ನೇ ದೃಷ್ಟಿಸಿದನು. ತನ್ನ ಆತ್ಮವನ್ನಲ್ಲ, ತನ್ನ ಲೌಕೀಕ ಲಾಭವನ್ನೇ ಮಾತ್ರ ನೋಡಿ ಕೊಂಡನು. ಈ ಜೀವಕ್ಕೆ ಸಹಾಯ ಕೊಡುವಂಥಾದ್ದನ್ನು ಮಾತ್ರ ಆಲೋಚಿಸಿ, ಬರುವ ಜೀವದ ಭಾರವಾದ ಕೆಲಸವನ್ನು ಮರೆತು ಬಿಟ್ಟನು.

ಇದಲ್ಲದೆ ಲೋಟನು ಅವಶ್ಯವಿಲ್ಲದ ವೇಳೆಯಲ್ಲಿ ಪಾಪಿಷ್ಟರ ಸಹವಾಸ ಮಾಡಿದನೆಂದು ತಿಳುಕೊಳ್ಳುತ್ತೇನೆ.

ಅವನು ತನ್ನ ಗುಡಾರಗಳನ್ನು ಸೋದೋಮಿನ ಕಡೆ ಕಟ್ಟಿದನೆಂದು (ಉತ್ಪ. ೧೩, ೧೨.) ಮೊದಲಾಗಿ ಹೇಳಿ ಅದೆ. ಈ ತಪ್ಪು ದೊಡ್ಡದಾಗಿತ್ತೆಂದು ಮುಂಚಿತವಾಗಿ ವಿವರಿಸಿದೆನು. ಆದರೆ ಈಗ ಅವನು ಸೋದೋಮಿನಲ್ಲಿಯೇ ವಾಸ ಮಾಡೋದು ನೋಡುತ್ತೇವೆ. ಸೋದೋಮಿನಲ್ಲಿ ವಾಸ ಮಾಡಿದನೆಂದು ಆತ್ಮವು ಸ್ಪಷ್ಟವಾಗಿ ಹೇಳುತ್ತದೆ. ಗುಡಾರಗಳನ್ನು ಬಿಟ್ಟು, ಆ ದುಷ್ಟ ಪಟ್ಣದ ಬೀದಿಗಳಲ್ಲಿಯೇ ಮನೆ ಮಾಡಿದನು; ಏಕಾಂತ ಬಿಟ್ಟು, ಲೋಕಾಂತದೊಳಗೆ ಶೇರಿ ಕೊಂಡನು.

ಈ ಚಾಂಚಲ್ಯವು ಹ್ಯಾಗೆ ಹುಟ್ಟಿತೆಂದು ಹೇಳಿರುವದಿಲ್ಲ. ಅದಕ್ಕೆ ತಕ್ಕ ಕಾರಣ ಯಾವ ಕಡೆಯಿಂದ ಬಂತೆಂದು ತೋರುವದಿಲ್ಲ. ದೇವರ ಕಡೆಯಿಂದ ಇಂಥಾ ಅಪ್ಪಣೆ ಬರಲಿಲ್ಲವೆಂಬದು ನಿಶ್ಚಯ. ಒಂದು ವೇಳೆ ಅವನ ಹೆಂಡತಿ ಇದಕ್ಕೆ ಕಾರಣವಾದಳೋ ಏನೋ. ಅವಳ ಹೃದಯದಲ್ಲಿ ಕೃಪೆಯು ಇರಲಿಲ್ಲವೆಂದು ಸ್ಪಷ್ಟವಾಗಿ ಕಾಣುತ್ತದೆ. ಮಕ್ಕಳು ಮರ್ಯಾದೆ ಕಲಿಯುವ ಬಗ್ಯೆ ಪಟ್ಟಣಕ್ಕೆ ಹೋಗುವದು ಅವಶ್ಯವೆಂದು ಗಂಡನನ್ನು ಸಮ್ಮತಿಪಡಿಸಿದಳೋ ಏನೋ. ಇಷ್ಟವಾದ ಸಹವಾಸದ ಉದ್ದಿಶ್ಯವಾಗಿ ಪಟ್ಟಣವಾಸವು ಬೇಕೆಂದು ಹೆಣ್ಣುಮಕ್ಕಳು ಹೇಳುತ್ತಾ ಇದ್ದರೋ ಏನೋ. ಅವರು ಲಘು ಮನಸ್ಸುಳ್ಳ ಚಿಕ್ಕ ಹೆಂಗಸರಾಗಿದ್ದರಷ್ಟೇ. ಮಂದೆಗಳಿಂದಲೂ ಹಿಂಡುಗಳಿಂದಲೂ ಹೆಚ್ಚು ಲಾಭ ಬಂದೀತೆಂದು ಲೋಟನು ತಾನೇ ನೆನಸಿ ಹೋದನೋ ಏನೋ. ಒಂದರ ಮೇಲೆ ಮನಸ್ಸಿಟ್ಟು ಶಳವಿಗೆ ಬಿದ್ದವರಿಗೆ ಅನುವಾದ ಮಾತು ಸಿಕ್ಕದೆ ಹೋಗಲಿಲ್ಲ. ಹ್ಯಾಗಿದ್ದರೂ ಒಂದು ಮಾತು ಸ್ಪಷ್ಟ, ಏನಂದರೆ: ಲೋಟನು ಯೋಗ್ಯವಾದ ಕಾರಣವಿಲ್ಲದೆ ಸೋದೋಮಿನ ನಡುವೆ ವಸ್ತಿ ಮಾಡಿದನು.

ಪಾಠಕನೇ, ದೇವರ ಮಕ್ಕಳಲ್ಲಿ ಒಬ್ಬನು ನಾನು ಹೇಳಿದ ಎರಡು ತಪ್ಪು ಮಾಡಿದ ಸ್ವಲ್ಪ ಕಾಲದ ಮೇಲೆ, ಅವನ ಆತ್ಮದ ಸೌಖ್ಯದ ವಿಷಯ ದುಃಸಮಾಚಾರ ಕೇಳಿದರೆ, ಆ

ಶ್ಚರ್ಯ ಪಡ ಬೇಡ. ಅವನು ಲೋಟನ ಹಾಗೆ ಉಪದ್ರದ ಶಿಕ್ಷೆಗೆ ಕಿವಿಡನಾಗಿದ್ದು, ಲೋಟನಂತೆ ಶೋಧನೆಯ ದಿವಸದಲ್ಲಿ ತಡೆಗಾರನಾಗಿ ಕಾಣಿಸಿದರೆ, ಎಷ್ಟು ಮಾತ್ರ ಚೋದ್ಯ ಪಡ ಕೆಲಸವಿಲ್ಲ.

ವಿವಾಹ ಕಾರ್ಯದಲ್ಲಿ ದೇವರ ವಾಕ್ಯಕ್ಕೆ ಅನಾನುಕೂಲವಾಗಿ ನಡಕೊಂಡು, ತಪ್ಪು ಮಾಡಿ, ಲೌಕೀಕ ಜನರ ಮಧ್ಯದಲ್ಲಿ ಅವಶ್ಯವಿಲ್ಲದೆ ಶೇರಿ ಕೊಳ್ಳುವವರು ತಮ್ಮ ಆತ್ಮ ನಷ್ಟ ಮಾಡಿ ಕೊಳ್ಳುವ ಗಂಡಾಂತರದಲ್ಲಿ ಬೀಳುವರು, ಲೋಟನಂತೆ ನಿತ್ಯಜೀವಕ್ಕೆ ತಡ ಮಾಡುವವರಾಗುವರು.

ನಿನ್ನ ಆತ್ಮದ ನಾಡಿಯನ್ನು ಬಲಹೀನವಾಗಿಯೂ ಆಲಸ್ಯವಾಗಿಯೂ ಬಡಿಯಲೀಸುವ ಮಾರ್ಗ ಇದೇ. ಪಾಪದ್ವೇಷವೆಂಬ ಕತ್ತಿಯ ಬಾಯಿ ಮಂದವೂ ಮೊರಟೂ ಆಗುವದು ಇದೇ ಕಾರಣದಿಂದ. ಮೇಲು ಕೇಡು ವಿಶೇಷಿಸುವದು ಪ್ರಯಾಸವಾಗುವದೂ, ನಿನ್ನ ಆತ್ಮಿಕ ವಿವೇಕವೆಂಬ ದೃಷ್ಟಿ ಮೊಬ್ಬಾಗುವದೂ ಇಂಥಾದ್ದರಿಂದಲೇ.

ಪ್ರಾಣವೈರಿಗೆ ಮಾರ್ಗವನ್ನು ಬಿಟ್ಟು, ಸೈತಾನನಿಗೆ ರಣಭೂಮಿಯಲ್ಲಿ ಉನ್ನತ ಸ್ಥಳವನ್ನು ಕೊಟ್ಟು, ಹೋರಾಟದಲ್ಲಿ ಕೈಗಳನ್ನು ಕಟ್ಟಿ ಕೊಂಡು, ಓಟದಲ್ಲಿ ನಿನ್ನ ಕಾಲುಗಳನ್ನು ಬಿಗಿಸಿ, ನಿನ್ನ ಪ್ರಾಣದ ಭಾವಿ ಒಣಗಿಸಿ, ನಿನ್ನ ಚೈತನ್ಯವನ್ನು ಕುಂದಿಸಿ, ಸಿಂಸೋನನಂತೆ ತಲೇ ಕೂದಲು ಕತ್ತರಿಸಿ, ಫಿಲಿಷ್ಟಿಯರ ಕೈಗೆ ಒಳ ಬಿದ್ದು, ಕಣ್ಣುಗಳನ್ನು ಕೀಳಿಸಿ ಕೊಂಡು, ಹಿಟ್ಟು ಬೀಸಿ ಆಳಾಗಿರ ಬೇಕಾದರೆ, ಹೀಗೆ ಮಾಡು!

ಪಾತಕನೇ, ಎಚ್ಚತ್ತಿರು. ನಾನು ಹೇಳುವದನ್ನು ಚನ್ನಾಗಿ ಲಕ್ಷಿಸು. ಈ ಮಾತುಗಳನ್ನು ನಿನ್ನ ಮನಸ್ಸಿನಲ್ಲಿ ನೆಲೆಗೊಳಿಸು; ಅವುಗಳನ್ನು ಮರೆಯ ಬೇಡ; ಬೆಳಿಗ್ಯೆ ಅವುಗಳನ್ನು ನೆನಸಿಕೊ! ರಾತ್ರಿಯಲ್ಲಿ ಅವುಗಳನ್ನು ಜ್ಞಾಪಕ ಮಾಡು; ಹೃದಯವೆಂಬ ಭಾವಿಯಲ್ಲಿ ಅವುಗಳನ್ನು ಮುಣುಗಿಸಿ ಮಡಗು. ತಡೆಗಾರನಾಗದ ಹಾಗೆ ನಿನ್ನನ್ನು ಭದ್ರ ಮಾಡಿಕೊಳ್ಳ ಬೇಕಾದರೆ, ಅಗತ್ಯವಿಲ್ಲದೆ ಇರಲಾಗಿ ಪ್ರಪಂಚದವರ ತಳ್ಳಿಗೆ ಅಂಜಿಕೋ! ಲೋಟನ ಬುದ್ಧಿಗೆ ಎಚ್ಚರಿಕೆಯಾಗಿರು! ನಿಸ್ಸಾರವಾದ, ಮಂದವಾದ, ನಿಷ್ಫಲವಾದ, ಜಾಢ್ಯವಾದ, ಮೊಂಡವಾದ, ಆಲಸ್ಯವಾದ ಆತ್ಮದ ಸ್ಥಿತಿಯೊಳಗೆ ಬೀಳಲೊಲ್ಲದೆ ಇದ್ದರೆ, ಲೋಟನ ಬುದ್ಧಿಗೆ ದೂರವಾಗಿರು!

ವಾಸಸ್ಥಳವನ್ನು ಅಥವ ಬಿಡುದಿಯನ್ನು ಹುಡುಕುತ್ತಾ ಇರುವ ವೇಳೆಯಲ್ಲಿ, ಇದನ್ನು ನೆನಸಿಕೋ! ಮನೆ ವಿಹಿತವಾಗಿರುವದೂ, ಸ್ಥಳವು ಸೌಖ್ಯವಾಗಿರುವದೂ, ನೀರು ಒಳ್ಳೇದಾಗಿರುವದೂ, ನೆರೆಯವರು ದೊಡ್ಡವರಾಗಿರುವದೂ, ವೆಚ್ಚ ಕಡಿಮೆಯಾಗಿರುವದೂ, ಜೀವನ ಸುಲಭವಾಗಿರುವದೂ ಸಾಲದು; ಬೇರೆ ಎಣಿಕೆ ಸಹ ಮಾಡು: ಸಾವು ಇಲ್ಲದ ನಿನ್ನ ಜೀವಾತ್ಮಕ್ಕೆ ಚಿಂತೆ ಪಡ ಬೇಕು. ನೀನು ಅಪೇಕ್ಷಿಸುವ ಮನೆ ಮೋಕ್ಷ ಹೊಂದುವದಕ್ಕೆ ನಿನಗೆ ಸಹಾಯ ಮಾಡುವದೋ? ನರಕದ ಮಾರ್ಗಕ್ಕೆ ಅಡ್ಡಿ ಮಾಡುವಂಥಾದ್ದೋ? ಸುವಾರ್ತೆಯು ಸಮೀಪದಲ್ಲಿ ಪ್ರಸಂಗವಾಗುತ್ತದೋ? ಕ್ರೂಜಿತನಾದ ಯೇಸುವನ್ನು ಸಾರುವವನೊಬ್ಬನು ಮನೆಗೆ ಸಮೀಪವಾಗಿರುತ್ತಾನೋ? ನಿನ್ನ ಆತ್ಮವನ್ನು ಕಾಪಾಡ ಮನ

ಸ್ಸುಳ್ಳ ದೇವರ ಸೇವಕನೊಬ್ಬನು ಹತ್ತರ ವಾಸಿಸುತ್ತಾನೋ? ಜೀವವನ್ನು ಪ್ರೀತಿ ಮಾಡಿದರೆ, ಇದನ್ನು ಅಲಕ್ಷಿಸ ಬಾರದೆಂದು ನಿನಗೆ ಆಜ್ಞಾಪಿಸುತ್ತೇನೆ. ಲೋಟನ ಬುದ್ಧಿಗೆ ಎಚ್ಚರಿಕೆಯಾಗಿರು!

ಉದ್ಯೋಗವನ್ನೂ ಚಾಕ್ರಿಯನ್ನೂ ಜೀವನದ ಮಾರ್ಗವನ್ನೂ ಆದು ಕೊಳ್ಳುವ ವೇಳೆಯಲ್ಲಿ ಇದನ್ನು ನೆನಸಿಕೋ! ಸಂಬಳ ದೊಡ್ಡದಾಗಿದ್ದರೆ, ಕೂಲಿ ಒಳ್ಳೇದಾಗಿದ್ದರೆ, ಕೆಲಸ ಸುಲಭವಾಗಿದ್ದರೆ, ಪ್ರಯೋಜನ ಬಹಳ ವಿಧವಾಗಿದ್ದರೆ, ದೊಡ್ಡ ಉದ್ಯೋಗ ಹೊಂದುವದಕ್ಕೆ ಅನುವಾದ ಮಾರ್ಗ ದೊರಕಿದರೆ, ಸಾಲದು. ಸಾವು ಇಲ್ಲದ ನಿನ್ನ ಜೀವಾತ್ಮಕ್ಕೋಸ್ಕರ ಚಿಂತೆ ಮಾಡು. ಅದು ಅಲ್ಲಿ ತುಂಬುವದೋ? ಅಥವ ಹಶಿಯುವದೋ? ಅದು ಅಲ್ಲಿ ವೃದ್ಧಿ ಹೊಂದೀತೋ? ಇಲ್ಲವೆ ಕೊರತೆ ಪಟ್ಟೀತೋ? ಮುಂದುಗಾಣದೆ ನಿರ್ಣಯ ಮಾಡಿ ಕೊಳ್ಳ ಬಾರದು. ಚಾಕರಿ ಎಂಥಾದ್ದೆಂದು ದೇವರ ಬುದ್ಧಿಯ ಪ್ರಕಾರವಾಗಿಯೂ ಲೋಕದ ಬುದ್ಧಿಯ ಪ್ರಕಾರವಾಗಿಯೂ ಜಾಗ್ರತೆಯಿಂದ ಪರೀಕ್ಷಿಸು. ಹೊಂಬಣ್ಣದ ಹಿತ್ತಾಳಿಗೆ ಹೊನ್ನಿನ ಕ್ರಯ ಕೊಡ ಬೇಡ. ಲೋಟನ ಬುದ್ಧಿಗೆ ಎಚ್ಚರಿಕೆಯಾಗಿರು!

ಗಂಡನನ್ನು ಇಲ್ಲವೆ ಹೆಂಡತಿಯನ್ನು ಆದು ಕೊಳ್ಳುವ ವೇಳೆಯಲ್ಲಿ ಇದನ್ನು ನೆನಸಿಕೋ: ನಿನ್ನ ಕಣ್ಣಿಗೆ ಹಿತವಾದ ಸೌಂದರ್ಯವೂ, ನಿನ್ನ ಮನಸ್ಸಿಗೆ ರಮ್ಯವಾದ ಲಕ್ಷಣಗಳೂ, ನಿನ್ನ ಬುದ್ಧಿಗೆ ಸಹಜವಾದ ಬುದ್ಧಿಯೂ, ಪ್ರೀತಿಗೆ ಯೋಗ್ಯವಾದ ಪ್ರೀತಿಯೂ, ಸೌಖ್ಯವಾದ ಮನೆ ಮಾರು ನೆಂಟರಿಷ್ಟರೂ ಮೊದಲಾದದ್ದೆಲ್ಲ ಸಿಕ್ಕಿದರೂ ಸಾಲದು. ಇದಕ್ಕಿಂತ ಹೆಚ್ಚಿನದು ಬೇಕು: ಪರಲೋಕವೇ. ನಿತ್ಯ ಕಾಲಕ್ಕಿರುವ ನಿನ್ನ ಆತ್ಮಕ್ಕೆ ಚಿಂತೆ ಮಾಡು. ನೀನು ಬಯಸುವ ವಿವಾಹವು ಅದನ್ನು ಮೇಲಕ್ಕೆ ವೈದೀತೋ? ಅಥವ ಕೆಳಗೆ ಎಳದೀತೋ? ಅದು ನಿನ್ನಲ್ಲಿ ವೈದೀಕ ಲಕ್ಷಣಗಳನ್ನು ಬೆಳಿಸೀತೋ? ಅಥವ ಲೌಕೀಕ ಗುಣಗಳನ್ನೋ? ಅದರ ಭಕ್ತಿಯ ವೈರಾಗ್ಯ ಹೆಚ್ಚೀತೋ? ಕುಂದೀತೋ? ಇದರ ಎಣಿಕೆ ಮೊದಲಾಗಿ ನೋಡು. ಒಬ್ಬ ವೃದ್ಧ ಜ್ಞಾನಿ ಹೇಳಿದ ಪಕಾರ, ನಿರ್ಣಯ ಮಾಡಿ ಕೊಳ್ಳುವದಕ್ಕಿಂತ ಮುಂಚೆ ಆಲೋಚನೆ ಮಾಡಿ, ಮಾಡೇ ಮಾಡ ಬೇಕು. ಇಜ್ಜೋಡು ನೊಗದಲ್ಲಿ ಸಿಕ್ಕೊಳ್ಳ ಬಾರದು. ಲಗ್ನವು ಮೋಕ್ಷಕ್ಕೆ ವಿಘ್ನವಾಗ ಬಾರದು. ಲೋಟನ ಬುದ್ಧಿಗೆ ಎಚ್ಚರಿಕೆಯಾಗಿರು!

ಟಪ್ಪಾಲ್ ಗಾಡಿ, ಆವಿ ಬಂಡಿಗಳ ಮೇಲಾಗಲಿ ಅನ್ಯರಲ್ಲಿಯಾಗಲಿ ಚಾಕರಿ ಸಿಕ್ಕುವ ಹಾಗಿದ್ದರೆ, ಇದನ್ನು ನೆನಸಿಕೋ! ಒಳ್ಳೇ ಸಂಬಳ, ಸ್ಥಿರ ಚಾಕರಿ, ಮುಖ್ಯಸ್ಥರ ನಂಬಿಕೆ, ಬೇಗ ಬಡತಿಯಾಗುವಂಥ ಉದ್ಯೋಗ ಇತ್ಯಾದಿ ಇದ್ದರೂ ಸಾಲದು. ಇಂಥಾ ಪ್ರಯೋಜನಗಳು ಸಿಕ್ಕಿದರೆ, ಒಳ್ಳೇದಷ್ಟೇ; ಆದರೂ ಅವು ಸರ್ವೋತ್ತಮವಾದವುಗಳಲ್ಲ. ಇಂಥಾ ಚಾಕರಿಯಲ್ಲಿ ನೀನು ಸಿಕ್ಕಿ ಬಿದ್ದರೆ, ಆದಿತ್ಯವಾರದಲ್ಲಿ ದೇವರು ತನ್ನ ಮಕ್ಕಳೆಲ್ಲರಿಗೆ ನೀಡುವ ಆತ್ಮಾಹಾರಕ್ಕೆ ನೀನು ಹೊರ್ತಾಗುವಿಯಲ್ಲ? ಹೀಗಾದರೆ ನಿನ್ನ ಆತ್ಮತೃಪ್ತಿ ಎಲ್ಲಿಂದ ಆದೀತು? ಸುವಾರ್ತೆಯ ಪ್ರಸಂಗವನ್ನು ಕೇಳುವದಕ್ಕೆ ನಿನಗೆ ಯಾವಾಗ ಸಮಯ ದೊರಕೀತು? ಇದನ್ನು ಆಲೋಚಿಸ ಬೇಕೆಂದು ದೇವರ ಹೆಸರಿನಲ್ಲಿ ನಿನ್ನನ್ನು ಎಚ್ಚರಿಸುತ್ತೇನೆ. ನಿನ್ನ ಆತ್ಮವು ಕುಂದಿ ಬಡವಾದರೆ, ಒಳ್ಳೇ ಗಂಟು ಕಟ್ಟಿ ಕೊಳ್ಳುವದರಿಂದ ಪ್ರಯೋ-

ಜನವೇನು? ಒಳ್ಳೇ ಚಾಕರಿಗಾಗಿ ನಿನ್ನ ಸಬ್ಬತ್ ದಿವಸವನ್ನು ಮಾರಿ ಕೊಳ್ಳದ ಹಾಗೆ ನೋಡಿಕೋ! ಲೋಟನ ಬುದ್ಧಿಗೆ ಎಚ್ಚರಿಕೆಯಾಗಿರು!

ಓದುವವನೇ, ವಿಶ್ವಾಸಿ ಭಯ ಪಡ ಕೆಲಸವಿಲ್ಲ! ಅವನು ಕ್ರಿಸ್ತನ ಮಂದೆಯ ಕುರಿಯಾಗಿದ್ದಾನೆ; ಅವನು ಎಂದಿಗೂ ನಾಶವಾಗಲಾರನು; ಅವನಿಗೆ ಬಹಳ ಮೋಸ ಆಗ ಕೂಡದು. ಇಂಥಾ ಚಿಕ್ಕ ಸಂಗತಿಗಳು ಭಾರಿ ಗಣ್ಯವಾಗಲಾರವು ಎಂಬ ಆಲೋಚನೆ ಒಂದು ವೇಳೆ ನಿನ್ನ ಮನಸ್ಸಿನಲ್ಲಿ ಹುಟ್ಟುವದು ಸರಿ. ಇಂಥಾ ಆಲೋಚನೆ ಮಾಡ ಬಹುದು; ಆದರೆ ಅವುಗಳನ್ನು ಲಕ್ಷಿಸದೆ ಹೋದರೆ, ನಿನ್ನ ಆತ್ಮಕ್ಕೆ ಎಂದಿಗೂ ಸೌಖ್ಯ ಬರುವದಿಲ್ಲವೆಂದು ತಿಳುಕೋ! ನಿಜವಿಶ್ವಾಸಿ ತಡದರೂ ತಳ್ಳಲ್ಪಡಲಿಕ್ಕಿಲ್ಲವೆಂಬುವದಕ್ಕೆ ಸಂಶಯವಿಲ್ಲದಿದ್ದರೂ, ಅವನ ತಡಿಯೋಣದರಿಂದ ಅವನ ಭಕ್ತಿ ವೃದ್ಧಿ ಹೊಂದ ಬಹುದೆಂದು ನೆನಸುವದು ವ್ಯರ್ಥವಾಗಿದೆ.

ಕೃಪೆ ಎಂಬ ಸಸಿ ಕೋಮಲವಾದದ್ದು. ಅದನ್ನು ಚನ್ನಾಗಿ ಆರೈಕೆ ಮಾಡಿ ಬೆಳಿಸದೆ ಇದ್ದರೆ, ಈ ಕೆಟ್ಟ ಲೋಕದಲ್ಲಿ ಬೇಗ ಬಾಡಿ ಹೋದೀತು. ಸಾಯದಿದ್ದರೂ ಕುಂದ ಬಹುದು. ಥಳಥಳಿಸುವ ಭಂಗಾರಕ್ಕೆ ತಂಪಾದ ಘಾಳಿ ತಾಗಿದರೆ, ಬೇಗ ಮೊಬ್ಬು ಹಿಡಿಯುವದು. ಕಬ್ಬಿಣದ ಕುಳವಾದರೂ ಬೇಗ ತಂಪಾಗುವದು. ಕೆಂಪಾದ ಕಾವು ಬರುವ ಪರಿಯಂತರ ಕಾಸುವದಕ್ಕೆ ಪ್ರಯಾಸದಿಂದ ಕಷ್ಟ ಪಡ ಬೇಕಾಗುತ್ತದೆ. ಅದು ಕಪ್ಪಾಗಿ ಘಟ್ಟಿಯಾಗ ಬೇಕಾದರೆ, ಅದನ್ನು ಬಿಟ್ಟು ಬಿಟ್ಟರೆ, ಇಲ್ಲವೆ ಸ್ವಲ್ಪ ತಣ್ಣೀರು ಎರೆದರೆ ಸಾಕು.

ನೀನು ಸದ್ಯಕ್ಕೆ ಆಸಕ್ತಿಯುಳ್ಳ ಕ್ರೈಸ್ತನಾಗಿದ್ಧೀಯಾದೀತು. ದಾವೀದನು ಸಹ ಸೌಖ್ಯದಲ್ಲಿರುವಾಗ, ನಾನು ಎಂದಿಗೂ ಕದಲಲಿಕ್ಕಿಲ್ಲವೆಂದಂದು ಕೊಂಡನು. ಆದರೂ ಶೋಧನೆಯಲ್ಲಿ ಬಿದ್ದು ಹೋದನು. ಮೋಸ ಹೋಗ ಬಾರದು. ಲೋಟನ ಆತ್ಮದ ಸ್ಥಿತಿಗೆ ಬರ ಬೇಕಾದರೆ, ಲೋಟನ ಹೆಜ್ಜೆ ಹಿಡಿದು, ಲೋಟನು ಆದು ಕೊಂಡ ಪ್ರಕಾರ ಆದು ಕೊಳ್ಳ ಬೇಕಷ್ಟೇ. ಅವನು ನಡದ ಹಾಗೆ ನಡಕೊಂಡು, ಅವನು ಮಾಡಿದ ಪ್ರಕಾರ ಮಾಡಿ, ಅವನ ಅಂತ್ಯಸ್ಥಿತಿಗೆ ಮುಟ್ಟದೆ ಇರುವದು ಹ್ಯಾಗೆ? ತರುವಾಯ ಸಿಂಸೋನನಂತೆ ಕರ್ತನ ಸನ್ನಿಧಿ ನಿನ್ನನ್ನು ಬಿಟ್ಟು ಹೋಗಿದೆಂದು ತಿಳು ಕೊಂಡು, ಮರಗ ಬೇಕಾದೀತು, ಪರೀಕ್ಷೆಯ ದಿವಸದಲ್ಲಿ ನಾಚಿಕೆ ಪಡ ಬೇಕಾದೀತು. ನಿನ್ನ ಭಕ್ತಿಗೆ ಇಸಬು ಹತ್ತಿ, ನಿನಗೆ ತಿಳಿಯದಂತೆ ಅದರ ಪ್ರಾಣಸ್ಥಾನವನ್ನು ತಿಂದು ಬಿಟ್ಟೇತು. ನಿನ್ನ ಆತ್ಮಕ್ಕೆ ಕ್ಷಯ ರೋಗ ಹತ್ತಿ, ಮೆಲ್ಲ ಮೆಲ್ಲಗೆ ಅದನ್ನು ಕೆಡಿಸಿ ಬಿಟ್ಟೇತು. ಕಟ್ಟ ಕಡೆಯಲ್ಲಿ ಒಂದು ವೇಳೆ ಉಕ್ಕುವ ಸಮುದ್ರದ ತೆರೆಗಳಂತೆ ಶತ್ರುವು ನಿನ್ನ ಮೇಲೆ ಬೀಳುವಲ್ಲಿ ನಿನ್ನ ನಿದ್ರೆ ತಿಳಿದು ಕರ್ತನ ಕೆಲಸ ಮಾಡುವದಕ್ಕೆ ನಿನಗೆ ಮನಸ್ಸು ಹುಟ್ಟಿದರೂ ಕೈ ಬರಲಿಕ್ಕಿಲ್ಲ, ಕರ್ತನ ಮಾರ್ಗದಲ್ಲಿ ನಡಿಯುವದಕ್ಕೆ ಕಾಲು ಬರಲಿಕ್ಕಿಲ್ಲ.

ಪಾಠಕನೇ, ಭಕ್ತಿಯ ಮಾರ್ಗದಲ್ಲಿ ತಡಿಗಾರನಾಗದ ಹಾಗೆ, ಈ ಮಾತುಗಳನ್ನು ಮನಸ್ಸಿಗೆ ತಂದುಕೋ. ಲೋಟನು ಮಾಡಿದ ಪ್ರಕಾರ ಮಾಡದ ಹಾಗೆ ಎಚ್ಚರಿಕೆಯಾಗಿರು!

೪. ಲೋಟನ ತಡಿಯುವ ಗುಣದಿಂದ ಕಡೆಯಲ್ಲಿ ಹುಟ್ಟಿದ ಫಲವೇನೆಂದು ಈಗ ವಿಚಾರಿಸುವ.

ಈ ತಾತ್ಪರ್ಯವನ್ನು ವಿವರಿಸದೆ ಬಿಡ ಬಾರದೆಂಬುವದಕ್ಕೆ, ವಿಶೇಷವಾಗಿ ನಮ್ಮ ಕಾಲದಲ್ಲಿ, ಅನೇಕ ಕಾರಣಗಳುಂಟು.

ಹ್ಯಾಗಾದರೂ ಕಡೇಲಿ ಲೋಟನು ರಕ್ಷಣೆ ಹೊಂದಿದನು; ಅವನು ನೀತಿ ಪಟ್ಟು ಮೋಕ್ಷದಲ್ಲಿ ಶೇರಿದನು. ನಾನೂ ಹೆಚ್ಚೇನು ಬಯಸುವದಿಲ್ಲ. ಮೋಕ್ಷದಲ್ಲಿ ಶೇರುವದು ನನಗೂ ಸಾಕು ಎಂದು ಹೇಳ ಮನಸ್ಸುಳ್ಳವರು ಅನೇಕರು ಇರುತ್ತಾರೆ.

ಪಾತಕನೇ, ನಿನ್ನ ಹೃದಯದಲ್ಲಿ ಈ ಭಾವನೆ ಇದ್ದರೆ, ಕ್ಷಣ ಮಾತ್ರ ತಡದು ನನ್ನ ಮಾತಿಗೆ ಕಿವಿ ಕೊಡು! ಬೇರೆ ಆಲೋಚನೆ ಮಾಡುವದಕ್ಕೆ ನಿನ್ನನ್ನು ಪ್ರೇರಿಸ ತಕ್ಕಂಥ, ಲಕ್ಷ ವಿಡುವದಕ್ಕೆ ಯೋಗ್ಯವಾದಂಥ ಒಂದೆರಡು ಸಂಗತಿಗಳನ್ನು ಲೋಟನ ಚರಿತ್ರದಲ್ಲಿ ನಿನಗೆ ತೋರಿಸುತ್ತೇನೆ.

೧.) ಲೋಟನು ಸೋದೋಮಿನವರಿಗೆ ಯಾವ ಉಪಯೋಗಕ್ಕಾದರೂ ಇರಲಿಲ್ಲ.

ಲೋಟನು ಬಹಳ ವರ್ಷ ಸೋದೋಮಿನಲ್ಲಿ ವಾಸ ಮಾಡಿದನು. ದೇವರ ಕಾರ್ಯಗಳ ವಿಷಯ ಮಾತಾಡುವದಕ್ಕೂ, ಆತ್ಮಗಳನ್ನು ಪಾಪದಿಂದ ತಿರುಗಿಸುವ ಯತ್ನ ಮಾಡುವದಕ್ಕೂ ಅನೇಕ ಸಾರಿ ಅವನಿಗೆ ಉತ್ತಮ ಸಮಯ ಸಿಕ್ಕಿತೆಂಬುವದಕ್ಕೆ ಸಂಶಯವಿಲ್ಲ.

ಆದಾಗ್ಯೂ ಲೋಟನು ಒಂದಿಷ್ಟಾದರೂ ಸಾಧಿಸಲಿಲ್ಲವೆಂದು ಕಾಣುತ್ತದೆ. ಅವನ ಸುತ್ತಲು ವಸ್ತಿಯಾಗಿದ್ದ ಜನರು ಅವನನ್ನು ಲಕ್ಷಿಸದೆ, ಅವನ ಬುದ್ಧಿ ಕೇಳದೆ ಇದ್ದರೆಂದು ತೋರುತ್ತದೆ. ಅತಿಶಯ ಭಕ್ತರಾದ ದೇವದಾಸರಿಗೆ ಬಹುಶಾ ಪ್ರಪಂಚದವರು ಸಹ ಮಾಡುವ ಮಾನ ಮರ್ಯಾದೆಯನ್ನು ಅವನಿಗೆ ಎಷ್ಟು ಮಾತ್ರವು ಮಾಡಲಿಲ್ಲ. ಲೋಟನ ಮನೇ ಗೋಡೆಗಳ ಹೊರಗೆ ಸೋದೋಮಿನಲ್ಲೆಲ್ಲಾ ನೀತಿವಂತ ಮನುಷ್ಯನು ಒಬ್ಬನಾದರೂ ಇದ್ದಿಲ್ಲ. ಅವನ ನೆರೆಯವರಲ್ಲಿ ಒಬ್ಬನಾದರೂ ಅವನ ಸಾಕ್ಷಿ ನಂಬಲಿಲ್ಲ. ಅವನ ಪರಿಚಿತಿಯವರಲ್ಲಿ ಒಬ್ಬನಾದರೂ ಅವನ ಕರ್ತನಿಗೆ ಆರಾಧಿಸಲಿಲ್ಲ. ಅವನ ಆಳುಗಳಲ್ಲಿ ಒಬ್ಬನಾದರೂ ಯಜಮಾನನ ದೇವರನ್ನು ಸೇವಿಸಲಿಲ್ಲ. ನಾಲ್ಕು ದಿಕ್ಕಿನ ಎಲ್ಲಾ ಜನರಲ್ಲಿ ಒಬ್ಬನಾದರೂ, ಅವನು ಅವರ ದುಷ್ಟತ್ವಕ್ಕೆ ಗದರಿಸಿ ಬುದ್ಧಿ ಹೇಳುವಾಗ, ಅವನ ಮಾತು ಏನೇನು ಕೇಳಲಿಲ್ಲ. ಈ ಒಬ್ಬನು ಪರವಾಸ ಮಾಡಲಿಕ್ಕೆ ಬಂದು, ನ್ಯಾಯಾಧಿಪತಿಯಾಗ ಬೇಕೆಂದಿದ್ದಾನೆಂದು ಹೇಳಿದರು. (ಉತ್ಪ. ೧೯, ೯.) ಅವನ ನಡತೆಯನ್ನು ಯಾರೂ ಅನುಸರಿಸಲಿಲ್ಲ. ಅವನ ಮಾತಿಗೆ ಯಾರೂ ಕಿವಿ ಕೊಡಲಿಲ್ಲ; ಅವನ ಭಕ್ತಿ ಯಾರನ್ನಾದರೂ ಮನಗೊಳಿಸಲಿಲ್ಲ.

ಆದರೆ ನಾನು ಏನೂ ಆಶ್ಚರ್ಯ ಪಡುವದಿಲ್ಲ. ತಡೆಗಾರರು ಲೋಕಕ್ಕೆ ಉಪಯೋಗಿಗಳಾಗಿರದೆ, ದೇವರ ಹೆಸರನ್ನು ಘನ ಪಡಿಸದೆ ಇರುವದು ವಾಡಿಕೆಯಾಗಿದೆ. ತಮ್ಮ ಸುತ್ತಲಿರುವ ಕೊಳಕು ಸ್ವಸ್ಥ ಮಾಡುವದಕ್ಕೆ ಅವರ ಉಪ್ಪಿಗೆ ಸಾಕಾದಷ್ಟು ರುಚಿ ಇರುವದಿಲ್ಲ. ಅವರ ಸದಾಚಾರದಲ್ಲಿ ಜನರ ಮನಸ್ಸನ್ನು ಆಕರ್ಷಿಸುವ ಸೂಜಿಕಲ್ಲಿನ ತ್ರಾಣವೂ ಕ್ರಿಸ್ತನ ಮಹಿಮೆಯ ಪ್ರಭೆಯೂ ಇಲ್ಲ. ಇದನ್ನು ನೆನಸಿಕೋ!

೨.) ಲೋಟನು ತನ್ನ ಸಮ್ಮಂಧಿಕರಲ್ಲಿ ಒಬ್ಬನನ್ನಾದರೂ ಮೋಕ್ಷ ಮಾರ್ಗದಲ್ಲಿ ಶೇ

ರಿಸಲಿಲ್ಲ. ಅವನ ಮನೆಯವರು ಎಷ್ಟು ಮಂದಿ ಆಗಿದ್ದರೆಂದು ಬರೆದಿರುವದಿಲ್ಲ. ದೇವರು ಅವನನ್ನು ಸೋದೋಮಿನಿಂದ ಕರೆದ ದಿವಸದಲ್ಲಿ ಹೆಂಡತಿಯೂ ಇಬ್ಬರು ಹೆಣ್ಣು ಮಕ್ಕಳೂ ಇದ್ದರೆಂಬುವದೇ ನಮಗೆ ಗೊತ್ತಾಗಿದೆ. ಈ ಪ್ರಕಾರ ಲೋಟನ ಮನೆಯವರು ಬಹಳ ಮಂದಿಯಾಗಲಿ, ಸ್ವಲ್ಪ ಮಂದಿಯಾಗಲಿ, ಇದ್ದರು. ಅವರೆಲ್ಲರಲ್ಲಿ ದೇವರಿಗೆ ಭಯಪಡುವವನು ಒಬ್ಬನಾದರೂ ಇದ್ದಿಲ್ಲವೆಂಬುವದು ಸ್ಪಷ್ಟ.

ಅವನು ಹೊರಟು, ತನ್ನ ಕುಮಾರ್ತೆಗಳನ್ನು ತಕ್ಕೊಂಡ ತನ್ನ ಅಳಿಯಂದಿರ ಸಂಗಡ ಮಾತಾಡಿ, ಬರುವ ಶಿಕ್ಷೆಗೆ ತಪ್ಪಿಸಿ ಕೊಳ್ಳ ಬೇಕೆಂದು ಅವರನ್ನು ಎಚ್ಚರಿಸಿದಾಗ, ಕುಚೋದ್ಯ ಮಾಡುವವನಾಗಿ ಅವರಿಗೆ ಕಾಣಿಸಿದನೆಂದು ಬರದದೆ. (ಉತ್ಪ. ೧೯, ೧೪.) ಈ ಮಾತು ಎಷ್ಟೋ ಭಯಂಕರವಾದದ್ದು. ನೀನು ಹೇಳುವ ಯಾವ ಮಾತನ್ನಾದರೂ ಲಕ್ಷಿಸುವವರ್‍ಯಾರು ಎಂದು ಅವರು ಹೇಳಿದ ಹಾಗಾಯಿತು. ಲೋಕವು ಇರುವ ಪರಿಯಂತರ ಈ ಮಾತು ಅವನಿಗೆ ನಾಚಿಕೆಯನ್ನುಂಟು ಮಾಡುವಂಥಾದ್ದಾಗಿದೆ.

ಲೋಟನ ಹೆಂಡತಿ ಎಂಥವಳಾಗಿದ್ದಳು? ಗಂಡನ ಕೂಡ ಪಟ್ಟವನ್ನು ಬಿಟ್ಟು ಹೊರಟಳು ಸರಿ, ಆದರೆ ಪಾರಾಗಲಿಲ್ಲ. ಇಷ್ಟು ತ್ವರೆಯಾಗಿ ಓಡಿ ಹೋಗುವದು ಅವಶ್ಯವಾಗಿದೆಂದು ತಿಳು ಕೊಳ್ಳುವ ವಿಶ್ವಾಸ ಅವಳಿಗೆ ಇರಲಿಲ್ಲ. ಓಡಿ ಹೋಗಲಿಕ್ಕೆ ತೊಡಗಿದಾಗ, ತನ್ನ ಹೃದಯವನ್ನು ಸೋದೋಮಿನಲ್ಲಿ ಬಿಟ್ಟು ಬಂದಳು. ಬಹಳ ಸ್ಪಷ್ಟವಾಗಿ ಹೊಂದಿದ ಆಜ್ಞೆಯನ್ನು ಉಪೇಕ್ಷಿಸಿ, ಗಂಡನ ಬೆನ್ನಿನ ಹಿಂದೆ ಮುಖ ತಿರಿಗಿಸಿ ಸಂಗಡಲೇ ಉಪ್ಪಿನ ಸ್ತಂಭವಾದಳು. (ಉತ್ಪ. ೧೯, ೧೭.)

ಲೋಟನ ಹೆಣ್ಣುಮಕ್ಕಳು ಎಂಥವರು? ಅವರು ತಪ್ಪಿಸಿ ಕೊಂಡದ್ದೇ ಸರಿ. ತಪ್ಪಿಸಿ ಕೊಂಡು, ಸೈತಾನನ ಕೆಲಸ ಮಾಡಿದರಷ್ಟೇ. ಅವರು ತಂದೆಗೆ ಮೋಸ ಮಾಡಿ, ಅವನನ್ನು ದುಷ್ಟತ್ವಕ್ಕೆ ಎಳೆದು, ಅತಿ ಅಸಹ್ಯವಾದ ಪಾಪವನ್ನು ಮಾಡಿಸಿದರು.

ಲೋಟನು ತನ್ನ ಮನೆಯಲ್ಲಿ ಅಜಾಗ್ರತನಾಗಿದ್ದನೆಂಬದಕ್ಕೆ ಸಂಶಯವಿಲ್ಲ. ಒಂದು ಆತ್ಮವಾದರೂ, ನರಕದ್ವಾರಕ್ಕೆ ಹೋಗದ ಹಾಗೆ, ಅಟಕಾಯಿಸಲಿಲ್ಲ. ತಡೆಗಾರರ ಅನುವುತನುವನ್ನೂ ಗುಣಕಥೆಯನ್ನೂ ಅವರ ಸಂಗಡ ವಾಸ ಮಾಡುವ ಮನೆಯವರು ತಿಳುಕೊಳ್ಳುತ್ತಾರೆ. ತಿಳು ಕೊಂಡು ಅಂಥವರನ್ನು ಅಸಡ್ಡೆ ಮಾಡುತ್ತಾರೆ. ಇಷ್ಟೇ ಮಾತ್ರವಲ್ಲ, ಅವರು ಅನುಮಾನ ಮಾರ್ಗವಾಗಿ ಸಹಜವಾದ ಬುದ್ಧಿಯಿಂದ ನಿಷ್ಕರ್ಷೆ ಮಾಡುವ ದುಃಖದ ಮಾತು ಏನಂದರೆ: ತಾನು ನಂಬುತ್ತೇನೆಂದು ಹೇಳುವದು ಬರೇ ಬಾಯಿಮಾತಷ್ಟೇ; ಅದರಂತೆ ನಡಿಯುವದು ಮಾತ್ರ ದುರ್ಲಭ—ಎಂತಂದು ತಾವೂ ಆಟಂಕ ತಕ್ಕೊಳ್ಳುತ್ತಾರೆ. ತಡೆಯುವ ತಂದೆ ತಾಯಿಗಳಿಗೆ ಭಕ್ತರಾದ ಮಕ್ಕಳು ಇರುವದು ಅಪರೂಪ. ಮಕ್ಕಳಿಗೆ ಶ್ರುತಿಯಿಂದ ಬರುವ ಅನುಭವಕ್ಕಿಂತ ದೃಷ್ಟಿಯಿಂದ ಬರುವಂಥಾದ್ದು ಅವರ ತಿದ್ದುಪಾಟಿಗೆ ಹೆಚ್ಚು ಉಪಯೋಗವಾದದ್ದು. ಮಾತಿಗಿಂತ ಕ್ರಿಯೆಯನ್ನು ಹೆಚ್ಚಾಗಿ ಲಕ್ಷಿಸುವದು ಮಕ್ಕಳ ಪದ್ಧತಿ. ಇದನ್ನು ನೆನಸಿಕೋ!

೩.) ಲೋಟನು ಸಾಯುವಾಗ ಭಕ್ತನಾಗಿದ್ದನೆಂಬ ಲಕ್ಷಣ ಒಂದಾದರೂ ತೋರಲಿಲ್ಲ.

ಲೋಟನು ಸೋದೋಮಿನಿಂದ ಹೊರಟು ಬಂದ ಇತ್ತಲಾಗಿನ ವರ್ತಮಾನ ಸ್ವಲ್ಪ ಮಾತ್ರ ಇರುತ್ತದೆ. ಅವನು ಚೋವಾರಿಗಾಗಿ ಅದು ಚಿಕ್ಕ ಊರೆಂದು ಬಿನ್ನಹ ಮಾಡಿದ್ದೂ, ತದನಂತರ ಚೋವಾರನ್ನು ಬಿಟ್ಟು ಹೋದದ್ದೂ, ಗವಿಯಲ್ಲಿ ವಾಸ ಮಾಡಿದ್ದೂ ಎಲ್ಲಾ ಒಂದೇ ಅಭಿಪ್ರಾಯ ತೋರಿಸುತ್ತವೆ: ಈ ಎಲ್ಲಾ ಸಂಗತಿಗಳಲ್ಲಿ ಅವನ ಬಲಹೀನತ್ವವೂ ಅವನು ಬಿದ್ದ ಆತ್ಮದ ಸ್ಥಿತಿಯೂ ಕಂಡು ಬರುತ್ತದೆ.

ತಪ್ಪಿಸಿ ಕೊಂಡ ಮೇಲೆ ಇನ್ನೂ ಎಷ್ಟು ವರ್ಷ ಬದುಕಿದನೆಂದು ತಿಳಿಯುವದಿಲ್ಲ. ಎಲ್ಲಿ ಸತ್ತನು? ಯಾವಾಗ ಸತ್ತನು? ಅಬ್ರಹಾಮನನ್ನು ಮತ್ತೆ ನೋಡಿದನೋ? ಅವನು ಸತ್ತ ರೀತಿ ಯಾವದು? ಎಂಬ ಇತ್ಯಾದಿ ಸಂಗತಿಗಳೆಲ್ಲಾ ಮರೆಯಾಗಿವೆ. ಅಬ್ರಹಾಮ್, ಈಸಾಕ್, ಯಾಕೋಬ್ ಮೊದಲಾದವರ ಕಡೇ ಘಳಿಗೆಯ ವರ್ತಮಾನ ಬರದದೆ. ಆದರೆ ಲೋಟನ ವಿಷಯ ಒಂದು ಮಾತಾದರೂ ಇಲ್ಲ. ಆದ ಕಾರಣ ಲೋಟನಿಗೆ ಬಂದ ಮರಣಾವಸ್ಥೆಯು ಎಷ್ಟೋ ಚಿಂತಾಕ್ರಾಂತವಾದದ್ದೆಂದು ನೆನಸ ಬೇಕು. ದೇವರ ವಾಕ್ಯವು ಲೋಟನ ಮೇಲೆ ಬೇಕೆಂದು ಮುಸಕು ಹಾಕುತ್ತದೆಂದು ತೋರುತ್ತದೆ. ಅವನ ಅಂತ್ಯಕಾಲದ ವಿಷಯವಾಗಿ ಚಿಂತಾಮಯವಾದ ಮೌನವು ಅದೆ. ನೊಂದಿ, ನಾತ ಬಿಡುವ ಸೊಡರಿನಂತೆ ತೀರಿ ಹೋದನೆಂದು ಕಾಣುತ್ತದೆ. ಲೋಟನು ನೀತಿ ನ್ಯಾಯವುಳ್ಳ ಮನುಷ್ಯನಾಗಿದ್ದನೆಂದು ಹೊಸ ಒಡಂಬಡಿಕೆಯಲ್ಲಿ ವಿಶೇಷವಾಗಿ ಬರೆಯದೆ ಇದ್ದರೆ, ಅವನು ರಕ್ಷಣೆಯನ್ನು ಹೊಂದಿದನೋ ಏನೋ ಎಂಬದಕ್ಕೆ ಸಂಶಯ ಉಳಿಯುತ್ತಿತ್ತು.

ಅವನ ದುಃಖಮಯವಾದ ಅಂತ್ಯಕ್ಕೆ ನಾನು ಆಶ್ಚರ್ಯ ಪಡುವದಿಲ್ಲ. ತಡೆಗಾರರಾದ ಭಕ್ತರು ಸಹ ಬಿತ್ತಿದ್ದನ್ನು ಕೊಯ್ಯ ಬೇಕು. ಅವರು ತಡೆದ ದೋಷದ ಫಲವು ಅಂತ್ಯಶ್ವಾಸದ ವೇಳೆಯಲ್ಲಿ ಅನೇಕಾವರ್ತಿ ಅವರಿಗೆ ಘಟಿಸುವದರಿಂದ, ಕಟ್ಟಕಡೆಯಲ್ಲಿ ಅವರಿಗೆ ಸ್ವಲ್ಪ ಸಮಾಧಾನವದೆ. ಅವರು ಮೋಕ್ಷದಲ್ಲಿ ಶೇರುವದು ಸರಿ; ಆದರೆ ಕತ್ತಲೆ ಬಿರುಘಾಳಿ ಸುತ್ತಿ ಕೊಂಡು ಶೇರುತ್ತಾರೆ. ರಕ್ಷಣೆ ಹೊಂದುತ್ತಾರೆ; ಆದರೆ ಬೆಂಕಿಯಿಂದಾದ ಹಾಗೆ.

ಪಾಠಕನೇ, ನಾನು ಈಗ ಹೇಳಿದ ಈ ಮೂರು ಮಾತುಗಳನ್ನು ನೆನಸಿಕೋ; ನನ್ನ ಅಭಿಪ್ರಾಯವನ್ನು ಕೆಡಿಸ ಬೇಡ. ತಡ ಮಾಡದೆ ಇರುವ ಭಕ್ತರು ವಿಶೇಷ ಲೋಕೋಪಕಾರಿಗಳಾಗಿರುವರೆಂದು ಸಹ ನಾನು ಹೇಳುವದಿಲ್ಲ. ನೋಹನು ೧೨೦ ವರುಷ ಪರಿಯಂತರ ಪ್ರಸಂಗ ಮಾಡುತ್ತಾ ಇದ್ದರೂ, ಒಬ್ಬರಾದರೂ ನಂಬಲಿಲ್ಲ. ಕರ್ತನಾದ ಯೇಸುವನ್ನು ಸಹ ಅವನ ಸ್ವಜನರಾದ ಯೆಹೂದ್ಯರು ಲಕ್ಷಿಸದೆ ಹೋದರು. ತಡ ಮಾಡದೆ ಇರುವ ಭಕ್ತರು ತಮ್ಮ ಕುಟುಂಬಗಳನ್ನೂ ನೆಂಟರಿಷ್ಟರನ್ನೂ ಮಾನಸಾಂತರ ಪಡಿಸುವದು ಸಾಧಾರಣವಾಗಿದೆಂದು ನಾನು ಹೇಳುವದಿಲ್ಲ. ದಾವೀದನ ಮಕ್ಕಳಲ್ಲಿ ಅನೇಕರು ಭಕ್ತಿಹೀನರಾಗಿದ್ದರು. ಕರ್ತನಾದ ಯೇಸುವಿನಲ್ಲಿ ಆತನ ಸಹೋದರರು ಸಹ ವಿಶ್ವಾಸವಿಡಲಿಲ್ಲ.

ಹಾಗಾದರೆ, ನಾನು ಹೇಳುವದು ಇದೇ: ಲೋಟನು ಆದು ಕೊಳ್ಳುವದರಲ್ಲಿಯೇ ತಪ್ಪು ಮಾಡಿದನು; ತಪ್ಪು ಮಾಡಿದ ಕಾರಣದಿಂದಲೇ ತಡೆಗಾರನಾದನು; ತಡೆಗಾರನಾದದರಿಂದಲೇ ತನ್ನ ಕುಟುಂಬಕ್ಕೂ ಲೋಕಕ್ಕೂ ಉಪಯೋಗವೂ ಅವರ ರಕ್ಷಣೆಗೆ ಕಾರ

ಣವೂ ಆಗಲಿಲ್ಲ. ನಾವು ಇದನ್ನೇ ತಿಳುಕೊಳ್ಳ ಬೇಕೆಂಬದು ದೇವರ ಚಿತ್ತ. ಕ್ರೈಸ್ತರೆಂದು ಅನ್ನಿಸಿ ಕೊಳ್ಳುವವರೆಲ್ಲರಿಗೆ ಇದನ್ನೇ ಸೂಚಿಸ ಬೇಕೆಂಬದಾಗಿ ಪರಿಶುದ್ಧಾತ್ಮನ ಮನಸ್ಸಾಗಿದೆಂದು ನಂಬುತ್ತೇನೆ. ನಾನು ಸಮಸ್ತವಾದ ಈ ಕಥೆಯಿಂದ ಪ್ರಮಾಣಿಸಲಿಕ್ಕೆ ಪ್ರಯತ್ನ ಮಾಡಿದ ಬೋಧನೆಗಳು ಬಹಳ ಗಣ್ಯವಾಗಿವೆಂಬದು ನನಗೆ ನಿಶ್ಚಯವಾಗಿದೆ.

ಈ ಪ್ರಸಂಗವನ್ನು ಓದುವವರೆಲ್ಲರಿಗೆ, ವಿಶೇಷವಾಗಿ ಕ್ರಿಸ್ತಭಕ್ತರೆಂದು ಅನ್ನಿಸಿ ಕೊಳ್ಳುವವರೆಲ್ಲರಿಗೆ, ಅಪ್ಪಣೆ ತಕ್ಕೊಳ್ಳುವದಕ್ಕಿಂತ ಮುಂಚೆ ಕೆಲವು ಮಾತುಗಳನ್ನು ಹೇಳುತ್ತೇನೆ.

ಸಹೋದರರೇ, ಸಹೋದರಿಗಳೇ, ನಿಮ್ಮ ಹೃದಯಗಳನ್ನು ದುಃಖ ಪಡಿಸುವದಕ್ಕೆ ನನಗೆ ಮನಸ್ಸಿಲ್ಲ. ಕ್ರೈಸ್ತತ್ವವು ಚಿಂತಾಕ್ರಾಂತವಾದದ್ದೆಂದು ತೋರಿಸಲಿಕ್ಕೆ ನಾನು ಅಪೇಕ್ಷಿಸುವದಿಲ್ಲ. ಸ್ನೇಹದಿಂದ ನಿಮ್ಮನ್ನು ಎಚ್ಚರಿಸ ಬೇಕೆಂಬ ಒಂದೇ ಇಚ್ಛೆ ನನಗೆ ಇರುತ್ತದೆ. ನಿಮ್ಮ ಸಮಾಧಾನ ಸೌಖ್ಯವನ್ನು ಹಾರೈಸುತ್ತೇನೆ. ನೀವು ಸುಖಿಯಾಗಿಯೂ ಭದ್ರವಾಗಿಯೂ ಇರ ಬೇಕೆಂದೂ, ಸಂತೋಷವನ್ನೂ ನೀತಿಯನ್ನೂ ಹೊಂದ ಬೇಕೆಂದೂ ಅಪೇಕ್ಷಿಸುತ್ತೇನೆ. ನಾನು ನಿಮ್ಮ ಉಪಕಾರಾರ್ಥವಾಗಿ ಮಾತಾಡುತ್ತೇನೆ.

ನೀವು ಹುಟ್ಟಿದ ಈ ದಿವಸಗಳಲ್ಲಿ ತಡೆಗಾರನಾದ ಲೋಟನ ಭಕ್ತಿ ಪ್ರಬಲವಾಗಿದೆ. ಭಕ್ತಿ ಆಚಾರವೆಂಬ ಹೊಳೆ ಮುಂಚಿನ ಕಾಲಕ್ಕಿಂತ ಬಹಳ ಅಗಲವಾಗಿದ್ದರೂ, ಅನೇಕ ಸ್ಥಳಗಳಲ್ಲಿ ಬಹಳ ಆಳವಾಗಿದೆ. ಒಂದು ತರದ ಕ್ರೈಸ್ತಾಚಾರ ಈ ಕಾಲದಲ್ಲಿ ಮರ್ಯಾದೆಯ ಪ್ರಕಾರ ಬಹು ವಾಡಿಕೆಯಾಗಿದೆ: ಸಭೆಯಲ್ಲಿ ಪ್ರತ್ಯೇಕವಾದ ಒಂದು ಪಕ್ಷದಲ್ಲಿ ಶೇರಿ, ಅದರ ವೃದ್ಧಿಯ ಮೇಲೆ ಆಸಕ್ತಿಯನ್ನು ತೋರಿಸಿ, ನಮ್ಮ ಕಾಲದಲ್ಲಿ ನಡಿಯುವ ಮುಖ್ಯ ತರ್ಕವಾದಗಳಲ್ಲಿ ಮಾತಾಡುವದೂ, ಕ್ರೈಸ್ತ ಧರ್ಮದ ವಿಷಯವಾಗಿ ರಚಿತವಾದಂಥ, ಹೆಸರು ಗೊಂಡಂಥ ನೂತನ ಗ್ರಂಥಗಳನ್ನು ಕ್ರಯಕ್ಕೆ ತಕ್ಕೊಂಡು ಮೇಜಿನಲ್ಲಿ ಮಡಗುವದೂ, ಕೂಟಗಳಿಗೆ ಬರುವದೂ, ಧರ್ಮಸಭೆಗಳಿಗೆ ಹಣ ಕೊಡುವವರ ಪಟ್ಟಿಗಳಲ್ಲಿ ಹೆಸರು ಬರೆದು ಬಿಡುವದೂ, ಪ್ರಸಂಗಿಗಳ ತಾರತಮ್ಯದ ವಿಷಯವಾಗಿ ಸಂಭಾಷಣೆ ಮಾಡುವದೂ, ಈ ಮೊದಲಾದ ಭಕ್ತಿಯ ಅಭ್ಯಾಸಗಳು ಈ ಕಾಲದಲ್ಲಿ ಮುಂಚಿಗಿಂತ ಅತಿ ಸುಲಭವಾಗಿಯೂ ಸಾಧಾರಣವಾಗಿಯೂ ಅವೆ.

ಆದರೆ ದೇವರ ಸಾಮಿಪ್ಯದಲ್ಲಿರುವದೂ, ನಿಜ ಆತ್ಮಾನುಭಾವವನ್ನು ಹೊಂದಿರುವದೂ, ಪರದೇಶಸ್ಥರಿಗೂ ಯಾತ್ರಸ್ಥರಿಗೂ ತಕ್ಕ ಹಾಗೆ ನಡಕೊಳ್ಳುವದೂ, ಕಾಲ ವೆಚ್ಚದಲ್ಲಿಯೂ ಸಂಭಾಷಣೆಗಳಲ್ಲಿಯೂ ಆಟಗಳಲ್ಲಿಯೂ ವಸ್ತ್ರಗಳಲ್ಲಿಯೂ ಲೋಕಕ್ಕೆ ಬೇರೆಯಾಗಿರುವದೂ, ಎಲ್ಲಾ ಸ್ಥಳಗಳಲ್ಲಿ ಕ್ರಿಸ್ತನಿಗೆ ನಂಬಿಕೆಯುಳ್ಳ ಸಾಕ್ಷಿಯಾಗಿರುವದೂ, ನಮ್ಮ ಗುರುವಿನ ಸುವಾಸನೆಯನ್ನು ಎಲ್ಲಾ ಕೂಟಗಳಲ್ಲಿ ಮನಃಪೂರ್ವಕವಾಗಿ ಹಬ್ಬಿಸುವದೂ, ಪ್ರಾರ್ಥನಾಸಕ್ತರಾಗಿಯೂ ದೀನ ಭಾವವಾಗಿಯೂ ಸ್ವಾರ್ಥವಿಲ್ಲದವರಾಗಿಯೂ ಪೂರ್ಣವಾಗಿ ಕರ್ತನಿಗೆ ತನ್ನನ್ನು ಒಪ್ಪಿಸಿ ಕೊಟ್ಟು, ಪಾಪಕ್ಕೆ ಹೆದರಿ, ಲೋಕದ ಮೋಸಕ್ಕೆ ಭಯ ಪಟ್ಟು ನಡುಗುವದೂ, ಈ ಮೊದಲಾದ ಸದ್ಗುಣ ಶೀಲವುಳ್ಳ ಹೃದಯಗಳು ಅಪರೂಪವಾಗಿವೆ. ಸತ್ಯ ಕ್ರೈಸ್ತರೆಂಬ ಹೆಸರ್ಗೊಂಡವರಲ್ಲಿ ಸಹ ಇಂಥವುಗಳು ಅಕಲ್ಪಿತ.

ಅಕಟ! ಏನು ಹೇಳಲಿ? ಸದ್ಗುಣಾಚಾರವಿಲ್ಲದವರು ತಮ್ಮ ದೋಷ ತಕ್ಕ ಹಾಗೆ ತಿಳುಕೊಳ್ಳದೆಯೂ ಅದಕ್ಕಾಗಿ ಗೋಳಾಡದೆಯೂ ಇರುತ್ತಾರಲ್ಲ!

ಪಾತಕನೇ, ನಾನು ಇಂದು ನಿನಗೆ ಒಳ್ಳೇ ಬುದ್ಧಿ ಹೇಳುತ್ತೇನೆ. ಅದನ್ನು ತಿರಸ್ಕರಿಸಬೇಡ. ನಾನು ಯಥಾರ್ಥವಾಗಿ ಮಾತಾಡುವದರಿಂದ, ನನಗೆ ಶಿಟ್ಟು ಮಾಡ ಬೇಡ. ನಿನ್ನ ಕರೆಯುವಿಕೆಯನ್ನೂ ಆಯುವಿಕೆಯನ್ನೂ ಸ್ಥಿರ ಮಾಡ ಬೇಕೆಂದು ಹೇಳುತ್ತೇನೆ. ಸೋಮಾರಿಯಾಗಿಯೂ ನಿಶ್ಚಿಂತನಾಗಿಯೂ ಇದ್ದು, ಸ್ವಲ್ಪ ಕೃಪೆ ಇದ್ದರೆ, ಈ ಲೋಕದವರಿಗಿಂತ ಸ್ವಲ್ಪ ಒಳ್ಳೆಯವನಾಗಿದ್ದರೆ, ಸಾಕನ್ನ ಬಾರದು. ಲೋಕದ ಸಲಿಗೆಯಲ್ಲಿದ್ದು, ಕ್ರಿಸ್ತನನ್ನು ಮೆಚ್ಚಿಸಲಿಕ್ಕಾಗುವದೆಂಬ ಒಣ ನೆವನಗಳನ್ನು ಹೇಳ ಬೇಡ. ದೇವರ ಹೆಸರಿನಲ್ಲಿ ನಿನ್ನನ್ನು ಎಚ್ಚರಿಸುತ್ತೇನೆ.

ನಿಮ್ಮಲ್ಲಿ ಮೋಕ್ಷದ ಆಶೆಯೂ ಮಹಿಮೆಯ ಅಪೇಕ್ಷೆಯೂ ಇದ್ದರೆ, ತಡೆಗಾರರಾಗಿರ ಬಾರದೆಂದು ನಿಮ್ಮನ್ನು ಬೇಡಿ ಕೊಳ್ಳುತ್ತೇನೆ. ಜನಾಂಗಗಳು ಕಲಹವಾಡುತ್ತಾ, ಪೂರ್ವ ಸಂಪ್ರದಾಯಗಳು ನಿರ್ಮೂಲವಾಗುತ್ತಾ, ಸೈತಾನನ ಕಿಲ್ಲೆಗಳು ಒಂದೊಂದಾಗಿ ಬೀಳುತ್ತಾ, ಮನುಷ್ಯರ ಮನಸ್ಸುಗಳು ಸಮಾಧಾನವಿಲ್ಲದೆ ಕಳವಳ ಗೊಳ್ಳುತ್ತಾ ಇರುವ ಈ ಕಾಲದಲ್ಲಿ ಅವಶ್ಯವಾದದ್ದೇನೆಂದು ತಿಳು ಕೊಳ್ಳ ಬೇಕಾದರೆ, ಕ್ರೈಸ್ತನೇ, ತಡಿಯ ಬಾರದು; ಕ್ರೈಸ್ತತ್ವಕ್ಕೆ ನಿನ್ನಿಂದ ಆಟಂಕವಾಗ ಬಾರದು ಎಂಬ ಅಭಿಪ್ರಾಯವನ್ನು ಗ್ರಹಿಸಿಕೋ!

ನಡು ಕಟ್ಟಿ, ಉರಿಯುವ ಆರತಿ ಹಿಡಿದು, ಧೈರ್ಯದಿಂದ ಆತನನ್ನು ಎದುರ್ಗೊಳ್ಳಲಿಕ್ಕೆ ಸಿದ್ಧನಾಗಿ, ಕ್ರಿಸ್ತನ ಎರಡನೆ ಬರುವಿಕೆಗೋಸ್ಕರ ಸನ್ನಾಹವಾದವನಾಗಿ ಕಾಣಿಸಿ ಕೊಳ್ಳ ಬೇಕಾದರೆ, ತಡೆಯ ಬಾರದು.

ಭಕ್ತಿಯ ಆಚಾರದಲ್ಲಿ ಒಳ್ಳೆ ಸೌಖ್ಯವನ್ನನುಭವಿಸಿ ಕೊಂಡು, ನಿನ್ನ ಅಂತರಂಗದಲ್ಲಿ ಆತ್ಮದ ಸಾಕ್ಷಿಯನ್ನು ಹೊಂದಿ, ನೀನು ನಂಬಿದವನ್ಯಾರೆಂದು ತಿಳು ಕೊಂಡು, ಸಂಶಯವೂ ಖಿನ್ನವೂ ಇಲ್ಲದ ಕ್ರೈಸ್ತನಾಗ ಬೇಕಾದರೆ, ತಡೆಯ ಬಾರದು.

ರೋಗದ ದಿವಸದಲ್ಲಿಯೂ ಮರಣಾವಸ್ಥೆಯಲ್ಲಿಯೂ ದೃಢವಾದ ರಕ್ಷಣೆಯ ಭರವಸವನ್ನು ಅನುಭವಿಸ ಬೇಕಾದರೆ, ಆಕಾಶವು ತೆರೆಯಲ್ಪಟ್ಟು, ಯೇಸು ನಿನ್ನನ್ನು ಎದುರ್ಗೊಳ್ಳ ಬರುವದನ್ನು ವಿಶ್ವಾಸ ದೃಷ್ಟಿಯಿಂದ ನೋಡ ಬೇಕಾದರೆ, ತಡೆಯ ಬಾರದು.

ವಿಶೇಷ ಬೈಲಾಗಿ ತೋರುವಂಥ ಭಕ್ತಿಯ ಲಕ್ಷಣಗಳುಂಟಾದವನಾಗಿ ಸಾಯ ಬೇಕಾದರೆ, ನಿನ್ನನ್ನು ಸಮಾಧಿಯಲ್ಲಿಡುವಾಗ, ನೀನು ಮುಕ್ತಿ ಪಡೆದಿ ಎಂದು ಸಂತೋಷಪಟ್ಟು, ನಿನ್ನ ಮುಂದಣ ಗತಿಯ ವಿಷಯವಾಗಿ ಸಂದೇಹವಿಲ್ಲದೆ ನಮ್ಮೊಳಗೆ ನಾವೇ ಸಂಭಾಷಿಸಿ ಕೊಳ್ಳ ಬೇಕೆಂದು ಅಪೇಕ್ಷಿಸಿದರೆ, ತಡೆಯ ಬಾರದು.

ನಿನ್ನ ಆಯುಷ್ಯದ ಕಾಲದಲ್ಲಿ ಲೋಕೋಪಕಾರವಾಗ ಬೇಕಾದರೆ, ಮನುಷ್ಯರನ್ನು ಪಾಪದಿಂದ ಕ್ರಿಸ್ತನ ಬಳಿಗೆ ಎಳೆದು, ನಿನ್ನ ಗುರುವಿನ ಹೆಸರನ್ನು ಅವರ ಕಣ್ಣುಗಳಿಗೆ ರಮ್ಯವಾಗಿ ಕಾಣಲೀಸ ಬೇಕಾದರೆ, ತಡೆಯ ಬಾರದು.

ನಿನ್ನ ಮಕ್ಕಳೂ ಮನೆಯವರೂ ಚಾರವಾಕರಾಗಿ ಧರ್ಮವನ್ನು ಅಸಡ್ಡೆ ಮಾಡದೆ, ನಿನ್ನ ಸಂಗಡ ನಡೆದು ಕೊಳ್ಳುತ್ತೇವೆಂದು ಹೇಳಿ, ಅವರು ಸಹ ನಿನ್ನ ಮೋಕ್ಷದ ಮಾರ್ಗದಲ್ಲಿ ಶೇರಿ ಕೊಳ್ಳ ಬೇಕೆಂಬ ಅಪೇಕ್ಷೆ ನಿನಗಿದ್ದರೆ, ತಡೆಯ ಬಾರದು.

ಕ್ರಿಸ್ತನು ಪ್ರತ್ಯಕ್ಷವಾಗುವ ದಿವಸದಲ್ಲಿ ಪ್ರಭೆಯ ಕಿರೀಟವನ್ನು ಹೊಂದ ಬೇಕಾದರೆ, ಮಹಿಮೆಯುಳ್ಳ ಎಲ್ಲಾ ನಕ್ಷತ್ರಗಳಲ್ಲಿ ಕೀಳವಾದದ್ದೂ ಚಿಕ್ಕದೂ ಆಗಿರಲೊಲ್ಲದೆ ಇದ್ದರೆ, ದೇವರ ರಾಜ್ಯದಲ್ಲಿ ಎಲ್ಲರಿಗಿಂತ ಕಡೆಯವನಾಗಿ ಕಾಣಿಸಲೊಲ್ಲದೆ ಇದ್ದರೆ, ತಡೆಯ ಬಾರದು.

ಆಹಾ ನಮ್ಮಲ್ಲಿ ಒಬ್ಬನಾದರೂ ತಡೆಯದೆ ಇರಲಿ. ಕಾಲವು ತಡೆಯುವದಿಲ್ಲ, ಮರಣವು ತಡೆಯುವದಿಲ್ಲ, ನ್ಯಾಯತೀರ್ವಿಕೆಯು ತಡೆಯುವದಿಲ್ಲ, ಸೈತಾನನು ತಡೆಯುವದಿಲ್ಲ, ಲೋಕವು ತಡೆಯುವದಿಲ್ಲ; ಹಾಗಾದರೆ ದೇವರ ಮಕ್ಕಳು ಸಹ ತಡೆಯದೆ ಇರಲಿ.

ಪಾಠಕನೇ, ನೀನು ತಡೆಗಾರನಾಗಿ ಇರುತ್ತೀಯೋ? ಈ ಪತ್ರವನ್ನು ಓದುವಾಗ, ನಿನ್ನ ಹೃದಯವು ಭಾರವಾಗುತ್ತ, ನಿನ್ನ ಮನಸ್ಸಾಕ್ಷಿ ನೋಯುತ್ತಾ ಅದೆಯೋ? ನಿನ್ನ ಹೃದಯದಲ್ಲಿ ಒಂದು ಶಬ್ದವು—ಇಂಥವನು ನಾನೇ ಎಂದು ಪಿಸುಗುಟ್ಟುತ್ತಾ ಅದೋ? ನಾನು ಹೇಳುವ ಮಾತಿಗೆ ಕಿವಿ ಕೊಡು. ನಿನ್ನ ಆತ್ಮ ಯಾವ ಪ್ರಕಾರವದೆ ಎಂದು ಪರೀಕ್ಷಿಸು. ನೀನು ತಡೆಗಾರನೆಂದು ತಿಳು ಕೊಂಡರೆ, ಈಗಲೇ ಎದ್ದು ಕ್ರಿಸ್ತನ ಬಳಿಗೆ ಬಂದು ವಾಸಿಯಾಗು. ಹಳೇ ಮದ್ದು ತಿನ್ನ ಬೇಕು; ಹಳೇ ಬುಗ್ಗೆಯಲ್ಲಿ ಸ್ನಾನ ಮಾಡ ಬೇಕು. ಮರಳಿ ಮರಳಿ ಕ್ರಿಸ್ತನ ಕಡೆಗೆ ತಿರಿಗಿ, ಸ್ವಸ್ಥವಾಗ ಬೇಕು. ಒಂದು ಕೆಲಸ ಮಾಡುವ ಉಪಾಯ ಯಾವದಂದರೆ: ಮಾಡುವಂಥಾದ್ದೇ. ಮಾಡ ಬೇಕಾದದ್ದನ್ನು ಈಗಲೇ ಮಾಡು.

ನಿನ್ನ ರೋಗಕ್ಕೆ ಮದ್ದು ಇಲ್ಲವೆಂದು ಒಂದು ಕ್ಷಣವಾದರೂ ನೆನಸ ಬಾರದು. ನಿನ್ನ ಆತ್ಮವು ಬಹು ಕಾಲ ಸಾರವಿಲ್ಲದ ಭಾರವಾದ ಸ್ಥಿತಿಯಲ್ಲಿ ಇದ್ದದರಿಂದ, ಅನುಜೀವಿಸ ಕೂಡದೆಂದು ಭಯ ಪಡ ಬೇಡ. ಕರ್ತನಾದ ಯೇಸು ಕ್ರಿಸ್ತನು ಆತ್ಮವೈದ್ಯನೆಂದು ನೇಮಕವಾದವನಲ್ಲವೋ? ಆತನು ಎಲ್ಲಾ ತರದ ರೋಗಗಳನ್ನು ವಾಶಿ ಮಾಡಿದನಲ್ಲವೋ? ಆತನು ಎಲ್ಲಾ ಜಾತಿಯ ದೆವ್ವಗಳನ್ನು ಹೊರಡಿಸಿದನಲ್ಲವೋ? ಹಿಂಜಾರಿದ ಬಡ ಪೇತ್ರನನ್ನು ಆತನು ಎಬ್ಬಿಸಿ, ಹೊಸ ಗೀತವನ್ನು ಅವನ ಬಾಯ್ಯಲ್ಲಿ ಇಡಲಿಲ್ಲವೋ? ಸಂಶಯ ಪಡದೆ, ಆತನು ತನ್ನ ಕೃಪೆಯನ್ನು ಹೊಸದಾಗಿ ನಿನ್ನಲ್ಲಿ ಹೊಯ್ಯುವನೆಂದು ದೃಢವಾಗಿ ನಂಬು. ತಡ ಮಾಡುವದನ್ನು ಮಾತ್ರ ಬಿಡು. ನಿನ್ನ ಮೂರ್ಖತ್ವವನ್ನು ಅರಿಕೆ ಮಾಡು. ಈಗೀಗಲೇ ಕ್ರಿಸ್ತನ ಹತ್ತರ ಬಾ. ನಿನ್ನ ಅಕ್ರಮವನ್ನು ಅಗತ್ಯ ಅರಿಕೆ ಮಾಡು. ಹಿಂಜಾರಿದ ಮಕ್ಕಳೇ, ತಿರಿಗಿ ಬನ್ನಿ; ನಾನು ನಿಮ್ಮ ಹಿಂಜಾರುವಿಕೆಯನ್ನು ಸ್ವಸ್ಥ ಮಾಡುತ್ತೇನೆ (ಯೆರೆ. ೩, ೧೩. ೨೨.) ಎಂಬ ಪ್ರವಾದಿಯ ಮಾತುಗಳು ಮಂಗಳವಾಗಿವೆ.

ಪಾಠಕನೇ, ನಿನ್ನ ಆತ್ಮವನ್ನು ಮಾತ್ರವಲ್ಲ, ಮತ್ತೊಬ್ಬರ ಆತ್ಮಗಳನ್ನು ಸಹ ನೆನಪು ಮಾಡಿಕೋ! ಯಾವ ಕಾಲದಲ್ಲಿಯಾಗಲಿ, ಸಹೋದರನಾದ ಒಬ್ಬನೂ ಸಹೋದರಿಯಾದ ಒಬ್ಬಳೂ ತಡೆಯುವದನ್ನು ಕಂಡರೆ, ಅವರನ್ನು ಎಚ್ಚರಿಸು. ಅವರನ್ನು ಎಬ್ಬಿಸಲಿಕ್ಕೆ ಪ್ರಯತ್ನ ಮಾಡು. ನಮಗೆ ಸಮಯ ಸಿಕ್ಕುವಲ್ಲಿ, ಒಬ್ಬರಿಗೊಬ್ಬರು ಬುದ್ಧಿ ಹೇಳುವ. ಒಬ್ಬರನ್ನೊಬ್ಬರು ಪ್ರೀತಿಯಿಂದ ಸತ್ಕ್ರಿಯೆಗಳ ಆಸಕ್ತಿಗೆ ಪ್ರೇರೇಪಿಸುವ. ಸಹೋದರನೇ, ಸಹೋದರಿಯೇ, ಲೋಟನನ್ನು ಮರೆತು ಬಿಟ್ಟೇ ಕಂಡ್ಯಾ? ಎಚ್ಚರವಾಗಿರು. ಲೋಟನನ್ನು ನೆನಸಿಕೋ! ಆಮೆನ್.

Printed by Stolz & Reuther, Basel Mission Press, Mangalore.

ಸಭಾಪತ್ರ

ತಿಂಗಳಿಗೆ ಒಂದು ಸಾರಿ ಪ್ರಕಟಿಸಲ್ಪಡುವದು.

ಪುಸ್ತಕ ೧. **JUNE 1869.** ಅಂಕೆ ೧೨.

ಜಗದ್ರಕ್ಷಕನ ಚರಿತ್ರೆ.

೧. ಲೋಕಸೃಷ್ಟಿ.

೧. ಆದಿಯಲ್ಲಿ ದೇವರು | ಲೋಕ ಸೃಷ್ಟಿಸಿದನು,
ಸೂರ್ಯ ಚಂದ್ರ ನಕ್ಷತ್ರ | ಭೂಮಿ ಗಿಡ ಮರವ
ಪಕ್ಷಿ ಮೃಗ ನರನ | ದೇವರುಂಟು ಮಾಡಿದ.

ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು. ಉತ್ಪ. ೧. ಮತ್ತು ದೇವರು ಮನುಷ್ಯನನ್ನು ತನ್ನ ರೂಪವಾಗಿ ಸೃಷ್ಟಿಸಿದನು. ಗಂಡು ಹೆಣ್ಣಾಗಿ ಅವರನ್ನು ಸೃಷ್ಟಿಸಿದನು. ಮತ್ತು ಅವರಿಗೆ ಹೇಳಿದ್ದೇನಂದರೆ,—ಅಭಿವೃದ್ಧಿಯಾಗಿ, ಹೆಚ್ಚಿರಿ; ಭೂಮಿಯನ್ನು ತುಂಬಿ, ವಶ ಮಾಡಿ ಕೊಳ್ಳಿರಿ; ಸಮುದ್ರದ ಮೀನುಗಳನ್ನೂ ಆಕಾಶದ ಪಕ್ಷಿಗಳನ್ನೂ ಭೂಮಿಯಲ್ಲಿ, ಹರಿದಾಡುವ ಎಲ್ಲಾ ಜಂತುಗಳನ್ನೂ ಆಳಿರಿ. ಉತ್ಪ ೧, ೨೭. ೨೮.

೨. ಏದೆನ್ ತೋಟದೊಳಗೆ | ಪಾಪ ತಾಪವಿಲ್ಲದೆ
ದೇವರುಂಟು ಮಾಡಿದ | ಆದಮೆಂಬ ಮನುಜ
ಹವ್ವಳೆಂಬ ಸತಿಯು | ಸುಖದಿಂದಲಿದ್ದರು.

ಮತ್ತು ದೇವರಾದ ಯೆಹೋವನು ಏಡೆನಿನಲ್ಲಿ ತೋಟವನ್ನು ನೆಟ್ಟು, ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇಟ್ಟನು. ಮತ್ತು ಮನುಷ್ಯನಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ,—ನೀನು ತೋಟದ ಎಲ್ಲಾ ಮರಗಳಿಂದ ತಿನ್ನ ಬಹುದು; ಆದರೆ ಮೇಲು ಕೇಡುಗಳ ತಿಳುವಿಕೆಯ ಮರದಿಂದ ತಿನ್ನ ಬಾರದು; ಯಾಕಂದರೆ ನೀನು ಅದರಿಂದ ತಿನ್ನುವ ದಿವಸದಲ್ಲಿ ಸಾಯಲೇ ಸಾಯುವಿ. ಉತ್ಪ. ೨.

೨. ಪಾಪ ಉಂಟಾದದ್ದು.

೩. ಸರ್ಪವೆಂಬ ಶತ್ರುವು | ಇಂಥ ಸುಖ ನೋಡಲು,
ಮೋಸ ತಂತ್ರ ವಾಕ್ಯದಿ | ನರರನ್ನು ವಂಚಿಸಿ,
ದೇವರಾಜ್ಞೆ ಮುರಿದು | ಜೀವಭ್ರಷ್ಟರಾದರು.

ಮತ್ತು ಸರ್ಪವು ಸ್ತ್ರೀಗೆ ಹೇಳಿದ್ದೇನಂದರೆ,—ನೀವು ತೋಟದ ಎಲ್ಲಾ ಮರಗಳ ಫಲ ತಿನ್ನ ಬಾರದೆಂದು ದೇವರು ಹೇಳಿದ್ದುಂಟೇ?—ನೀವು ಸಾಯಲೇ ಸಾಯುವದಿಲ್ಲ; ಆದರೆ ಆ ಮರದ ಫಲ ತಿಂದ ದಿವಸದಲ್ಲಿ ನಿಮ್ಮ ಕಣ್ಣುಗಳು ತೆರೆಯಲ್ಪಟ್ಟು, ನೀವು ಮೇಲೂ ಕೇಡೂ ಅರಿತವರಾಗಿ, ದೇವರುಗಳ ಹಾಗಿರುವಿರೆಂದು ದೇವರಿಗೆ ತಿಳಿದದೆ, ಅಂದಿತು. ಆಗ ಸ್ತ್ರೀಯು, ಆ ಮರದ ಫಲ ತಿನ್ನುವದಕ್ಕೆ ಒಳ್ಳೇದೂ, ಕಣ್ಣುಗಳಿಗೆ ಇಷ್ಟವೂ, ಬುದ್ಧಿ ಹೊಂದಿಸುವದಕ್ಕೆ ರಮ್ಯವೂ ಎಂದು ನೋಡಿ, ಅದರ ಫಲ ತೆಗದು ತಿಂದಳು; ಮತ್ತು ತನ್ನ ಗಂಡನಿಗೂ ಕೊಟ್ಟಳು; ಅವನೂ ತಿಂದನು. ಆಗಲವರ ಕಣ್ಣುಗಳು ತೆರೆಯಲ್ಪಟ್ಟು, ತಾವು ಬತ್ತಲೆಯಾಗಿದ್ಧೇವೆಂದು ತಿಳು ಕೊಂಡರು; ಮತ್ತು ಅವರು ಅಂಜೂರದ ಎಲೆಗಳನ್ನು ಹೊಲಿದು, ತಮಗೆ ಉಡಿಗೆಗಳನ್ನು ಮಾಡಿ ಕೊಂಡರು. ಉತ್ಪ. ೩.

೪. ಆದರೆಮ್ಮ ದೇವರು | ಎಂದು ಪ್ರೀತಿ ಬಿಡನು.
“ನಾಶಕರ ಸರ್ಪದ | ತಲೆ ಜಜ್ಜಿ ಬಿಡುವ
ರಕ್ಷಕನು ಬರುವ” | ಎಂತ ಮಾತು ಕೊಟ್ಟಿದ.

ಆಗ ದೇವರಾದ ಯೆಹೋವನು ಸರ್ಪಕ್ಕೆ ಹೇಳಿದ್ದೇನಂದರೆ,—ನೀನು ಇದನ್ನು ಮಾಡಿದ ಕಾರಣ, ಎಲ್ಲಾ ಮೃಗಗಳಲ್ಲಿ ನೀನು ಶಪಿಸಲ್ಪಟ್ಟದ್ದು. ಮತ್ತು ನಿನಗೂ ಸ್ತ್ರೀಗೂ, ನಿನ್ನ ಬೀಜಕ್ಕೂ ಸ್ತ್ರೀಯ ಬೀಜಕ್ಕೂ ಹಗೆ ಇಡುವೆನು; ಅವನು ನಿನ್ನ ತಲೆಯನ್ನು ಬಡಿಯುವನು, ಆದರೆ ನೀನು ಅವನ ಹಿಮ್ಮಡಿಯನ್ನು ಬಡಿಯುವಿ.—ಮತ್ತು ಆದಮನಿಗೆ ಹೇಳಿದ್ದೇನಂದರೆ,—ನೀನು ತಿನ್ನ ಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲ ತಿಂದ ಕಾರಣ, ನಿನಗೋಸ್ಕರ ಭೂಮಿ ಶಪಿಸಲ್ಪಟ್ಟದ್ದಾಗಲಿ; ಮುಳ್ಳುಗಳನ್ನೂ ದತ್ತೂರಿಗಳನ್ನೂ ನಿನಗೆ ಮೊಳಿಸುವದು; ಮಣ್ಣಿಗೆ ತಿರುಗುವ ತನಕ ನಿನ್ನ ಮುಖದ ಬೆವರಿನಿಂದ ರೊಟ್ಟಿ ತಿನ್ನುವಿ; ಯಾಕಂದರೆ ನೀನು ಮಣ್ಣು, ಮಣ್ಣಿಗೆ ತಿರುಗುವಿ. ಉತ್ಪ. ೩.

೫. ವರ್ಷ ವರ್ಷ ಕಳೆದು | ಮೂಲಪಿತೃಕೂಟವು,
“ಪಾಪದಿಂದಲೆಮಗೆ | ಮೋಕ್ಷ ಪಡಿಸೋದಕೆ
ಜಗದ್ರಕ್ಷನ್ನೀ ಮೂಡಿಸು!” | ಎಂದು ಬೇಡುತ್ತಿದ್ದರು.

ಲೇಮೆಕನು ಮಗನನ್ನು ಪಡೆದು, ಅವನಿಗೆ ನೋಹನೆಂಬ ಹೆರಿಟ್ಟು, ಹೇಳಿದ್ದೇನಂದರೆ,—ಇವನು ನಮ್ಮ ಕೆಲಸಕ್ಕೋಸ್ಕರವೂ, ಯೆಹೋವನು ಶಪಿಸಿದ ಭೂಮಿಯಿಂದ ನಮ್ಮ

ಕೈಗಳಿಗಾಗುವ ಕಷ್ಟಕ್ಕೋಸ್ಕರವೂ ನಮ್ಮನ್ನು ಆದರಿಸುವನು. ಉತ್ಪ. ೫. ಚಿಯೋನಿನಿಂದ ಇಸ್ರಯೇಲಿನ ರಕ್ಷಣೆಯನ್ನು ಕೊಡುವವನ್ಯಾರು? ದೇವರು ತನ್ನ ಜನರ ಶೆರೆಗೆ ತಿರುಗಿಕೊಳ್ಳುವಾಗ, ಯಾಕೋಬನು ಉಲ್ಲಾಸಿಸುವನು, ಇಸ್ರಯೇಲು ಸಂತೋಷಿಸುವನು. ಕೀರ್ತ. ೫೩. ಮತ್ತು ಸೀಮೋನನೆಂಬ ಒಬ್ಬ ಮನುಷ್ಯ ಯೆರೂಸಲೇಮಿನಲ್ಲಿ ಇದ್ದನು. ಆವನು ನೀತಿಯೂ ಭಕ್ತಿಯೂ ಉಳ್ಳವನಾಗಿದ್ದು, ಇಸ್ರಯೇಲಿನ ಆದರಣೆಯನ್ನು ಎದುರುನೋಡುತ್ತಿದ್ದನು. ಲೂಕ. ೨, ೨೫.

೩. ಯೇಸುವಿನ ಜನ್ಮವು.

೬. ಆಗ ನಿತ್ಯದೇವರು | ಅವತಾರವಾದನು.
ಲೋಕಕೆಲ್ಲ ಬೆಳಕು | ಈಯ್ವ ಪರಜೋತಿಯು
ಕೃಪೆ ಸತ್ಯದಿಂದಲೂ | ನರರಲ್ಲಿ ಮೂಡಿತು.

ಅವನಲ್ಲಿ ನಂಬುವವರೆಲ್ಲರು ನಾಶವಾಗದೆ, ನಿತ್ಯಜೀವವನ್ನು ಹೊಂದುವ ಬಗ್ಯೆ, ದೇವರು ಒಬ್ಬನಾಗಿ ಹುಟ್ಟಿದ ತನ್ನ ಮಗನನ್ನು ಕೊಡುವ ಹಾಗೆ, ಲೋಕವನ್ನು ಅಷ್ಟು ಪ್ರೀತಿ ಮಾಡಿದನು. ಯೊಹಾ. ೩, ೧೬. ಇದಲ್ಲದೆ ವಾಕ್ಯವು ಮಾಂಸವಾಯಿತು; ಕೃಪೆಯಿಂದಲೂ ಸತ್ಯದಿಂದಲೂ ತುಂಬಾಗಿ, ನಮ್ಮಲ್ಲಿ ವಾಸ ಮಾಡಿತು. ಮತ್ತು ತಂದೆಯಿಂದ ಒಬ್ಬನೆ ಹುಟ್ಟಿದವನ ಮಹಿಮೆಯ ಹಾಗೆ ಅವನ ಮಹಿಮೆಯನ್ನು ನೋಡಿದೆವು. ಯೋಹಾ. ೧, ೧೪.

೭. ಯೂದವೆಂಬ ದೇಶದ | ಬೆತ್ಲೆಹೇಮು ಹತ್ತರ
ರಾತ್ರಿಯಲ್ಲಿ ಕುರ್ಬರು | ಮಂದೆ ಕಾಯುತ್ತಿರಲು,
ಊರ್ಧ್ವದಿಂದ ದೂತನು | ಇಳಿ ಬಂದು ಹೇಳಿದ್ದು,—
೮. ಹರ್ಷ ಸರ್ವ ಜನಕೆ | ಇಹ ರಾತ್ರಿ ಬಂದದೆ.
ನಿಮಗಾಗಿ ಹುಟ್ಟಿದ | ಕ್ರಿಸ್ತನೆಂಬ ರಾಜನ
ನೋಡಿ ಸೇವಿಸೋದಕೆ | ಹೋಗಿ ಬೇತ್ಲೆಹೇಮಿಗೆ!

ಇದಲ್ಲದೆ ಅದೇ ಶೀಮೆಯಲ್ಲಿ ಕುರುಬರು ರಾತ್ರಿಯಲ್ಲಿ ತಮ್ಮ ಮಂದೆಯನ್ನು ಕಾಯುತ್ತಾ, ಹೊಲದಲ್ಲಿ ಇದ್ದರು. ಆಗ ಇಗೋ, ಕರ್ತನ ದೂತನು ಅವರ ಬಳಿಯಲ್ಲಿ ನಿಂತನು; ಕರ್ತನ ಮಹಿಮೆಯು ಅವರ ಸುತ್ತ ಪ್ರಕಾಶಿಸಿತು; ಮತ್ತು ಅವರು ಬಹು ಭಯ ಪಟ್ಟರು. ಆಗ ದೂತನು ಅವರಿಗೆ ಹೇಳಿದ್ದೇನಂದರೆ,—ಭಯ ಪಡ ಬೇಡಿರಿ; ಯಾಕಂದರೆ ಇಗೋ, ಜನರಿಗೆಲ್ಲಾ ಉಂಟಾಗುವ ಮಹಾ ಸಂತೋಷವನ್ನು ನಿಮಗೆ ಪ್ರಸಂಗಿಸುತ್ತೇನೆ; ಏನಂದರೆ, ಈ ಹೊತ್ತು ಕರ್ತನಾದ ಕ್ರಿಸ್ತನೆಂಬ ರಕ್ಷಕನು ದಾವೀದನ ಪಟ್ಣದಲ್ಲಿ ನಿಮಗೆ ಹುಟ್ಟಿದ್ದಾನೆ. ಮತ್ತು ಇದೇ ನಿಮಗೆ ಗುರುತು: ಕೂಸು ಬಟ್ಟೆಯಲ್ಲಿ ಸುತ್ತಲ್ಪಟ್ಟು, ಗೋದಲಿಯಲ್ಲಿ ಮಲಗಿರುವದನ್ನು ಕಂಡು ಕೊಳ್ಳುವಿರಿ. ಲೂಕ. ೨.

೯. ಆಗ ದೂತಸೈನ್ಯವು | ಕೂಡಿ ಬಂದು ಹಾಡಿತು,—
"ಪರಲೋಕದೊಳಗೆ | ದೇವರಿಂಗೆ ಮಹಿಮೆ!
ಸಮಾಧಾನ ಭೂಮಿಗೆ! | ದಯೆ ಮನುಜಾತಿಗೆ!"

ಕೂಡಲೆ ಪರಲೋಕಸೈನ್ಯದ ಸಮೂಹವು ದೂತನ ಸಂಗಡ ಇತ್ತು. ಅವರು ದೇವರನ್ನು ಹೊಗಳಿ,—ಮಹೋನ್ನತವಾದವುಗಳಲ್ಲಿ ದೇವರಿಗೆ ಮಹಿಮೆಯು! ಭೂಮಿಯ ಮೇಲೆ ಸಮಾಧಾನವು! ಮನುಷ್ಯರಲ್ಲಿ ದಯವು! ಅಂದರು. ಲೂಕ. ೨.

೧೦. ಬಾಳೊ ದೇವ ಮಗನೆ! | ಬಂದೀ ಬಡ ಲೋಕಕೆ
ನಮ್ಮ ರೂಪ ಧರಿಸಿ | ಕನ್ಯೆಯಿಂದ ಹುಟ್ಟಿದಿ
ನರಜಾತಿ ದೇವ್ರಿಗೆ | ಐಕ್ಯ ಮಾಡುವದಕೆ.

ಅವನು ದೇವರ ರೂಪದಲ್ಲಿದ್ದು, ದಾಸನ ರೂಪ ತಕ್ಕೊಂಡು, ಆಕಾರದಲ್ಲಿ ಮನುಷ್ಯನಾಗಿ ಕಾಣಲ್ಪಟ್ಟು, ಮರಣದ ಪರಿಯಂತರ, ಶಿಲುಬೆಯ ಮರಣದ ಪರಿಯಂತರವೇ ವಿಧೇಯನಾಗಿ ತನ್ನನ್ನು ತಗ್ಗಿಸಿ ಕೊಂಡನು. ಫಿಲಿ. ೨. ಸ್ವಂತ ಮಗನನ್ನು ಕನಿಕರಿಸದೆ, ನಮ್ಮೆಲ್ಲರಿಗೋಸ್ಕರ ಒಪ್ಪಿಸಿ ಕೊಟ್ಟವನು, ಅವನ ಸಂಗಡ ನಮಗೆ ಎಲ್ಲಾ ದಯಪಾಲಿಸುವವನಲ್ಲವೋ? ದೇವರು ಆದು ಕೊಂಡವರ ಮೇಲೆ ತಪ್ಪು ಹೊರಿಸುವವನ್ಯಾರು? ನೀತಿ ನಿರ್ಣಯಿಸುವವನು ದೇವರೆ!—ಸತ್ತವನು, ಅದಲ್ಲದೆ ಎದ್ದವನು, ದೇವರ ಬಲಪಾರ್ಶ್ವದಲ್ಲಿ ಇರುವವನು, ನಮಗೋಸ್ಕರ ವಿಜ್ಞಾಪನೆ ಮಾಡುವವನು ಕ್ರಿಸ್ತನೇ. ರೋಮ.೮, ೩೨—೩೪.

೪. ಯೇಸುವಿನ ಜೀವವು.

೧೧. ಯೇಸು ಮೂವತ್ ವರುಷ | ತಂದೆ ತಾಯಿ ಹತ್ತರ
ನಜರೇತ ಪಟ್ಣದೊಳ್ | ಇದ್ದ ದೀನ ಸ್ಥಿತಿಯೊಳ್.
ದೇವರಾತ್ಮ ದಯವು | ಆತನಲ್ಲಿ ಹೆಚ್ಚಿತು.

ಮತ್ತು ಅವನು ಅವರ ಸಂಗಡ ಇಳಿದು, ನಜರೇತಿಗೆ ಹೋಗಿ, ಅವರಿಗೆ ವಿಧೇಯನಾಗಿದ್ದನು. ಇದಲ್ಲದೆ ಯೇಸು ಜ್ಞಾನದಲ್ಲಿಯೂ ನೀಳದಲ್ಲಿಯೂ ದೇವರ ಮುಂದೆ ಮನುಷ್ಯರ ಮುಂದೆ ಕೃಪೆಯಲ್ಲಿಯೂ ಹೆಚ್ಚಿದನು. ಲೂಕ. ೨.

೧೨. ಮತ್ತು ಮೂರು ವರುಷ | ಸಾರಿದ ಸುವಾರ್ತೆಯು
ರೋಗಿಗೆಲ್ಲಾ ಕ್ಷೇಮವೂ | ಬಿಡುಗಡೆ ಕೈದಿಗೂ
ಕುರುಡಂಗೆ ಬೆಳಕು | ಯೇಸು ಕ್ರಿಸ್ತ ಕೊಟ್ಟನು.

ಕರ್ತನ ಆತ್ಮವು ನನ್ನ ಮೇಲದೆ; ಯಾಕಂದರೆ ಬಡವರಿಗೆ ಸುವಾರ್ತೆ ಪ್ರಸಂಗಿಸುವದಕ್ಕೆ ನನ್ನನ್ನು ಅಭಿಷೇಕಿಸಿದ್ದಾನೆ. ನಲಗಿದ ಹೃದಯವುಳ್ಳವರನ್ನು ಗುಣ ಮಾಡುವದಕ್ಕೂ,

ಶೆರೆಯವರಿಗೆ ಬಿಡುಗಡೆಯನ್ನು, ಕುರುಡರಿಗೆ ದೃಷ್ಟಿಯನ್ನು ಸಾರುವದಕ್ಕೂ ನನ್ನನ್ನು ಕಳುಹಿಸಿದ್ಧಾನೆ. ಲೂಕ. ೪. ಮತ್ತು ಇಗೋ, ಪಟ್ಣದಲ್ಲಿರುವ ಪಾಪಿಷ್ಟಳಾದ ಒಬ್ಬ ಸ್ತ್ರೀಯು ಅವನು ಫರಿಸಾಯನ ಮನೆಯಲ್ಲಿ ಊಟಕ್ಕೆ ಕೂತಿದ್ಧಾನೆಂದು ತಿಳಿದು, ತೈಲದ ಚಂದ್ರಕಾಂತ ಶಿಲಾಭರಣಿಯನ್ನು ತೆಗದು ಕೊಂಡು, ಅವನ ಪಾದಗಳ ಹಿಂಗಡೆಯಲ್ಲಿ ನಿಂತು, ಅಳುತ್ತಾ, ತನ್ನ ಕಣ್ಣೀರಿನಿಂದ ಅವನ ಪಾದಗಳನ್ನು ತ್ಯಾವ ಮಾಡಿ, ತನ್ನ ತಲೆಕೂದಲಿಂದ ಒರಸಿ, ಅವನ ಪಾದಗಳಿಗೆ ಮುದ್ದಿಟ್ಟು, ತೈಲ ಹಚ್ಚಿದಳು. ಆಗ ಯೇಸು ಆ ಸ್ತ್ರೀಯ ಕಡೆಗೆ ತಿರುಗಿ ಕೊಂಡು,—ನಿನ್ನ ಪಾಪಗಳು ಮನ್ನಿಸಲ್ಪಟ್ಟವೆ; ನಿನ್ನ ವಿಶ್ವಾಸವು ನಿನ್ನನ್ನು ರಕ್ಷಿಸಿ ಅದೆ; ಸಮಾಧಾನವಾಗಿ ಹೋಗು, ಅಂದನು. ಲೂಕ. ೭. ಕುರುಡರು ದೃಷ್ಟಿ ಹೊಂದುತ್ತಾರೆ, ಕುಂಟರು ನಡಿಯುತ್ತಾರೆ, ಕಿವಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ, ಬಡವರಿಗೆ ಸುವಾರ್ತೆ ಪ್ರಸಂಗಿಸಲ್ಪಡುತ್ತದೆ. ಮತ್ತು ನನ್ನಲ್ಲಿ ಆಟಂಕ ಪಡದವನೇ ಭಾಗ್ಯವಂತನು. ಲೂಕ. ೧೧.

೧೩. ಕೋಪವುಳ್ಳ ಸಮುದ್ರ | ಆತನಿಂಗೆ ವಿಧೇಯ
ಸತ್ತರಿಂಗೆ ಆತನು | "ಏಳು" ಎಂದು ಹೇಳಲು,
ಗೋರಿಯಿಂದ ಮೃತ್ಯುವು | ಗ್ರಾಸ ಬಿಟ್ಟು ಕೊಟ್ಟಿತು.

ಆಗ ಮಹಾ ಬಿರುಘಾಳಿ ಉಂಟಾಗಿ, ತೆರೆಗಳು ಹಡಗದ ಮೇಲೆ, ಅದು ಆಗಲೇ ತುಂಬುವ ಹಾಗೆ, ಬಿದ್ದವು; ಆದರೆ ಅವನು ಹಿಂಭಾಗದಲ್ಲಿ ತಲೆಗಿಂಬಿನ ಮೇಲೆ ನಿದ್ದೆ ಮಾಡುತ್ತಿದ್ದನು; ಆಗಲವರು ಅವನನ್ನು ಎಬ್ಬಿಸಿ,—ಬೋಧಕನೇ, ನಾವು ನಾಶವಾಗುವದು ನಿನಗೆ ಚಿಂತೆ ಇಲ್ಲವೋ? ಎಂದು ಅವನಿಗೆ ಹೇಳಿದರು. ಆಗಲವನು ಎಚ್ಚತ್ತು, ಘಾಳಿಯನ್ನು ಗದರಿಸಿ, ಸಮುದ್ರಕ್ಕೆ—ಸುಮ್ಮನಿರು, ನಿಶ್ಯಬ್ದವಾಗು, ಅಂದನು. ಆಗ ಘಾಳಿ ನಿಂತು ಹೋಗಿ, ಮಹಾ ಶಾಂತವಾಯಿತು. ತರುವಾಯ ಅವನವರಿಗೆ—ಯಾಕೆ ಹೀಗೆ ಹೇಡಿಗಳಾಗಿದ್ಧೀರಿ? ನೀವು ವಿಶ್ವಾಸವಿಲ್ಲದೆ ಇರುವದು ಹ್ಯಾಗೆ? ಅಂದನು. ಆಗಲವರು ಮಹಾ ಭಯ ಪಟ್ಟು,—ಇವನು ಎಂಥವನು? ಯಾಕಂದರೆ ಘಾಳಿಯೂ ಸಮುದ್ರವೂ ಇವನಿಗೆ ವಿಧೇಯವಾಗಿವೆ ಎಂದು ಒಬ್ಬರಿಗೊಬ್ಬರು ಹೇಳಿದರು. ಮಾರ್ಕ. ೪. ಆಗ ಯೇಸು ಮಹಾ ಶಬ್ದದಿಂದ,—ಲಾಜರನೇ, ಹೊರಗೆ ಬಾ, ಎಂದು ಕೂಗಿದನು. ಆಗ ಸತ್ತವನು ಬಟ್ಟೆಗಳಿಂದ ಕೈ ಕಾಲು ಕಟ್ಟಿದವನಾಗಿ ಹೊರಗೆ ಬಂದನು; ಇದಲ್ಲದೆ ಅವನ ಮುಖಕ್ಕೆ ಕೈವಸ್ತ್ರ ಸುತ್ತಲ್ಪಟ್ಟಿತ್ತು. ಯೇಸು ಅವರಿಗೆ—ಅವನನ್ನು ಬಿಚ್ಚಿ, ಹೋಗ ಬಿಡಿರಿ, ಅಂದನು. ಯೋಹಾ. ೧೧.

೧೪. ಶಾಸ್ತ್ರಿ ಫರಿಸಾಯರ | ಮೂರ್ಖ ಲೋಭ ಗರ್ವವ
ಭಯವಿಲ್ಲದ್ಯೇಸುವು | ಬುದ್ಧಿ ಹೇಳುತ್ತಿರಲು
ಕೊಲ್ಲಲಿಕ್ಕಾ ಕೂಟವು | ಸುಳ್ಳು ವ್ಯಾಜ್ಯ ಮಾಡಿತು.

ಆಗ ಯೇಸು ಹೇಳಿದ್ದೇನಂದರೆ,—ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ದೇವರ ರಾಜ್ಯವನ್ನು ಮನುಷ್ಯರ ಮುಂದೆ ಮುಚ್ಚಿ ಬಿಡುತ್ತೀ

ರಿ; ನೀವು ಪ್ರವೇಶಿಸುವದಿಲ್ಲ; ಮತ್ತು ಪ್ರವೇಶಿಸುವವರನ್ನು ಪ್ರವೇಶಿಸ ಗೊಡಿಸುವದಿಲ್ಲ.— ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನಿಮಗೆ ಅಯ್ಯೋ! ಯಾಕಂದರೆ ಬೊಳಿದ ಸಮಾಧಿಗಳಿಗೆ ಸಮಾನರಾಗಿದ್ದೀರಿ; ಹೊರಗೆ ಅವು ಚನ್ನಾಗಿ ಕಾಣಿಸುತ್ತವೆ; ಆದರೆ ಒಳಗೆ ಎಲುವುಗಳಿಂದಲೂ ಅಶುದ್ಧತ್ವದಿಂದಲೂ ತುಂಬಿಯವೆ. ಅದೇ ಪ್ರಕಾರ ನೀವು ಹೊರಗೆ ಮನುಷ್ಯರಿಗೆ ನೀತಿವಂತರೆಂದು ಕಾಣಿಸಿದರೂ, ಒಳಗೆ ಕಪಟದಿಂದಲೂ ಅನೀತಿಯಿಂದಲೂ ತುಂಬಿದವರಾಗಿದ್ದೀರಿ.—ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ತನ್ನ ಬಳಿಗೆ ಕಳುಹಿಸಲ್ಪಟ್ಟವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ರೆಕ್ಕೆಗಳ ಕೆಳಗೆ ಹೊದಗಿಸುವ ಪ್ರಕಾರ, ನಿನ್ನ ಮಕ್ಕಳನ್ನು ಹೊದಗಿಸ ಎಷ್ಟೋ ಸಾರಿ ಮನಸ್ಸಾಗಿದ್ದೆನು; ಆದರೆ ಒಲ್ಲದೆ ಹೋದಿರಿ. ಮತ್ತಾ. ೨೩. ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಕಾಯಫನೆಂಬ ಪ್ರಧಾನ ಯಾಜಕನ ಮಠಕ್ಕೆ ಕೂಡಿ ಬಂದು, ಯೇಸುವನ್ನು ಕಪಟದಿಂದ ಹಿಡಿದು, ಕೊಲ್ಲುವ ಹಾಗೆ ಆಲೋಚನೆ ಮಾಡಿಕೊಂಡರು.

೧೫. ಅಪಸಾಕ್ಷಿಕೂಟವು | ದೂರು ಹೇಳುತ್ತಿದ್ದರೂ,
ಪಾಪ ಎಷ್ಟು ಮಾತ್ರವು | ಆತನಲ್ಲಿ ಕಾಣದು.
ಕ್ರೂಜೆ! ಕ್ರೂಜೆಗಿವರು | ಮತ್ತು ಹೆಚ್ಚು ಕೂಗೊರು.

ಪಿಲಾತನು ಯೇಸುವನ್ನು ಬಿಡಿಸ ಬೇಕೆಂದಿದ್ದು, ತಿರಿಗಿ ಕೇಳಿದಾಗ,—ಅವನನ್ನು ಶಿಲುಬೆಗೆ ಹಾಕು! ಶಿಲುಬೆಗೆ ಹಾಕು! ಎಂದು ಕೂಗಿದರು. ಆದರೆ ಮೂರನೇ ಸಾರಿ ಅವರಿಗೆ—ಯಾಕೆ? ಕೆಟ್ಟದ್ದೇನು ಮಾಡಿದ್ದಾನೆ? ನಾನು ಮರಣಕ್ಕೆ ಪಾತ್ರವಾದ ಅಪರಾಧ ಒಂದನ್ನಾದರೂ ಅವನಲ್ಲಿ ಕಾಣಲಿಲ್ಲ; ಆದದರಿಂದ ಅವನನ್ನು ಶಿಕ್ಷಿಸಿ ಬಿಡಿಸುವೆನು, ಅಂದನು. ಆದರೆ ಅವರು, ಅವನನ್ನು ಶಿಲುಬೆಗೆ ಹಾಕ ಬೇಕೆಂದು, ಮಹಾ ಶಬ್ದದಿಂದ ಬೇಡಿಕೊಂಡು, ತೊಂದರೆ ಪಡಿಸಿದರು. ಆಗ ಪಿಲಾತನು, ಗುಲ್ಲು ಹೆಚ್ಚಾಗುವದೇ ಹೊರ್ತು ಪ್ರಯೋಜನ ಏನೂ ಇಲ್ಲವೆಂದು ನೋಡಿ, ನೀರನ್ನು ತೆಗದು ಕೊಂಡು, ಸಮೂಹದ ಮುಂದೆ ಕೈಗಳನ್ನು ತೊಳೆದು,—ಈ ನೀತಿವಂತನ ರಕ್ತಕ್ಕೆ ನಿರಪರಾಧಿಯಾಗಿದ್ದೇನೆ; ನೀವೇ ನೋಡಿ ಕೊಳ್ಳಿರಿ, ಅನ್ನಲಾಗಿ, ಜನರೆಲ್ಲಾ ಪ್ರತ್ಯುತ್ತರವಾಗಿ—ಅವನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಬರಲಿ, ಅಂದರು. ಮತ್ತು ಅವರ ಶಬ್ದಗಳೂ ಪ್ರಧಾನಯಾಜಕರ ಶಬ್ದಗಳೂ ಪ್ರಬಲವಾದವು. ಆಗ ಪಿಲಾತನು, ಅವರ ವಿಜ್ಞಾಪನೆಯ ಮೇರೆಗೆ ಆಗ ಬೇಕೆಂದು, ನಿರ್ಣಯಿಸಿದನು. ಮತ್ತಾ. ೨೭. ಲೂಕ. ೨೩.

೫. ಯೇಸುವಿನ ಮರಣ.

೧೬. ನಮ್ಮ ದ್ವೇಷವರಿತು | ಪ್ರೀತಿ ಮಾಳ್ಪ ದೇವರು
ನಮ್ಮ ಪಾಪಕ್ಕೋಸ್ಕರ | ಶಿಕ್ಷೆ ಶ್ರಮೆ ತಾಳಿದ
ಯೇಸು ಕ್ರಿಸ್ತ ಪತಿಯು | ಕ್ರೂಜೆಯಲ್ಲಿ ಸತ್ತನು.

ಇಗೊ, ಲೋಕದ ಪಾಪವನ್ನು ಹೊತ್ತು ಕೊಳ್ಳುವ ದೇವರ ಕುರಿಮರಿಯು! ಯೋಹಾ. ೧. ನಾವು ದೇವರನ್ನು ಪ್ರೀತಿ ಮಾಡಲಿಲ್ಲ; ಅವನು ನಮ್ಮನ್ನು ಪ್ರೀತಿ ಮಾಡಿ, ತನ್ನ ಮಗ

ನನ್ನು ನಮ್ಮ ಪಾಪಗಳ ನಿಮಿತ್ತ ಬಲಿಯಾಗಿ ಕಳುಹಿಸಿದನು. ೧ಯೋಹಾ. ೪, ೧೦. ಶತ್ರುಗಳಾಗಿದ್ದು, ಅವನ ಮಗನ ಮರಣದ ಮುಖಾಂತರ ದೇವರಿಗೆ ಅನ್ಯೋನ್ಯ ಮಾಡಲ್ಪಟ್ಟೆವು. ರೋಮ. ೫, ೧೦. ಅವರು ಕಪಾಲವೆಂಬ ಸ್ಥಳಕ್ಕೆ ಹೊರಟು ಹೋದಾಗ, ಅಲ್ಲಿ ಅವನನ್ನೂ ಇಬ್ಬರು ದುಷ್ಟರನ್ನೂ, ಒಬ್ಬನನ್ನು ಬಲಪಾರ್ಶ್ವದಲ್ಲಿ ಒಬ್ಬನನ್ನು ಎಡಪಾರ್ಶ್ವದಲ್ಲಿ, ಶಿಲುಬೆಗೆ ಹಾಕಿದರು. ಆದರೆ ಯೇಸು—ತಂದೆಯೇ! ಅವರಿಗೆ ಮನ್ನಿಸು; ಮಾಡುವದೇನೆಂದು ಅರಿಯರು, ಅಂದನು. ಇದಲ್ಲದೆ ಅವನ ವಸ್ತ್ರಗಳನ್ನು ಪಾಲಿಟ್ಟು, ಚೀಟು ಹಾಕಿದರು. ಜನರು ನೋಡುತ್ತಾ ನಿಂತು ಗೇಲಿಟ್ಟರು. ಆದರೆ ತೂಗಿರುವ ದುಷ್ಟರಲ್ಲಿ ಒಬ್ಬನು—ಕರ್ತನೇ, ನಿನ್ನ ರಾಜ್ಯದೊಳಗೆ ಬರುವಾಗ, ನನ್ನನ್ನು ಜ್ಞಾಪಕ ಮಾಡಿಕೋ, ಅಂದನು. ಯೇಸು ಅವನಿಗೆ—ನಿಶ್ಚಯವಾಗಿ ನಿನಗೆ ಹೇಳುತ್ತೇನೆ, ಈ ಹೊತ್ತು ನನ್ನ ಸಂಗಡ ಸ್ವರ್ಗದಲ್ಲಿ ಇರುವಿ, ಅಂದನು. ಯೇಸು ತನ್ನ ತಾಯಿಯೂ ತಾನು ಪ್ರೀತಿ ಮಾಡಿದ ಶಿಷ್ಯನೂ ಹತ್ತರ ನಿಂತಿರುವದನ್ನು ನೋಡಿ, ತನ್ನ ತಾಯಿಗೆ—ಸ್ತ್ರೀಯೇ, ಇಗೋ, ನಿನ್ನ ಮಗನು! ಮತ್ತು ಶಿಷ್ಯನಿಗೆ—"ಇಗೋ, ನಿನ್ನ ತಾಯಿ! ಅಂದನು. ಆ ಘಳಿಗೆಯಿಂದ ಆ ಶಿಷ್ಯನು ಅವಳನ್ನು ಸ್ವಮನೆಯಲ್ಲಿ ಶೇರಿಸಿ ಕೊಂಡನು. ಮತ್ತು ಒಂಭತ್ತನೇ ತಾಸಿನಲ್ಲಿ ಯೇಸು ಮಹಾ ಶಬ್ದದಿಂದ—ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ಧೀ? ಎಂದು ಕೂಗಿದನು. ಆ ಮೇಲೆ ಯೇಸು, ಈಗ ಎಲ್ಲಾ ತೀರಿತೆಂದು ತಿಳು ಕೊಂಡು,—ದಾಹವಾಯಿತು, ಅಂದನು. ಆಗ ಅವರು ಪಾಚಿಯನ್ನು ಹುಳಿ ರಸದಿಂದ ತ್ಯಾವಿಸಿ ಹಿಸೋಪಿನ ಕೋಲಿಗೆ ಶಿಕ್ಕಿಸಿ, ಅವನ ಬಾಯಿಗೆ ಹಾಕಿದರು. ಆ ಹುಳಿಯನ್ನು ಯೇಸು ತಕ್ಕೊಂಡ ಮೇಲೆ,—ತೀರಿತು,—ತಂದೆಯೇ, ನಿನ್ನ ಕೈಗಳಲ್ಲಿ ನನ್ನ ಆತ್ಮವನ್ನು ಒಪ್ಪಿಸುತ್ತೇನೆಂದು ಹೇಳಿ, ತಲೆ ಬಾಗಿಸಿ, ಪ್ರಾಣ ಬಿಟ್ಟನು. ಮತ್ತಾ. ೨೭. ಮಾರ್ಕ. ೧೫. ಲೂಕ. ೨೩. ಯೋಹಾ. ೧೯. ಕ್ರಿಸ್ತನು ನಮಗೋಸ್ಕರ ಶ್ರಮೆ ಪಟ್ಟು, ನಾವು ಅವನ ಹೆಜ್ಜೆಗಳನ್ನು ಹಿಡಿಯುವ ಹಾಗೆ, ನಮಗೆ ಮಾದರಿಯನ್ನು ತೋರಿಸಿದ್ಧಾನೆ. ಅವನು ಪಾಪ ಮಾಡಲಿಲ್ಲ; ಅವನ ಬಾಯಿಯಲ್ಲಿ ಮೋಸ ಕಾಣಿಸಲಿಲ್ಲ; ಅವನು ಬೈಯಲ್ಪಟ್ಟಾಗ ಬೈಯಲಿಲ್ಲ, ಶ್ರಮೆ ಪಟ್ಟಾಗ ಬೆದರಿಸಲಿಲ್ಲ. ನಾವು ಪಾಪಗಳಿಗೆ ಸತ್ತು ನೀತಿಗೆ ಬದುಕುವ ಹಾಗೆ, ಅವನು ತಾನೇ ನಮ್ಮ ಪಾಪಗಳನ್ನು ತನ್ನ ಶರೀರದಲ್ಲಿ ಮರದ ಮೇಲೆ ಹೊತ್ತು ಕೊಂಡನು. ಅವನ ಪೆಟ್ಟುಗಳಿಂದ ವಾಶಿಯಾದೆವು.

೬. ಪುನರುತ್ಥಾನವೂ ದಿವಾರೋಹಣವೂ.

೧೭. ಸಾವುಬಲ ಮುರಿದು | ಗೋರಿಯಿಂದಲೆದ್ದನು.
ದೇವಬಲಕಡೆಗೆ | ಏರಿ ಪರಲೋಕಕೆ,
ಯುಗದಿಂದ ಯುಗಕೂ | ಬಲರಾಜನಿವನು.—

ವಾರದ ಮೊದಲನೇ ದಿವಸ ಅರುಣೋದಯವಾದಾಗ, ಮಗ್ದಲದವಳಾದ ಮರಿಯಳೂ ಮತ್ತೊಬ್ಬ ಮರಿಯಳೂ ಸಮಾಧಿಯನ್ನು ನೋಡ ಬಂದರು. ಆಗ ಇಗೋ, ಮ

ಹಾ ಭೂಕಂಪ ಉಂಟಾಯಿತು; ಯಾಕಂದರೆ ಕರ್ತನ ದೂತನು ಆಕಾಶದಿಂದ ಇಳಿದು, ಹತ್ತರ ಬಂದು, ಬಾಗಲಿನಿಂದ ಕಲ್ಲನ್ನು ಹೊರಳಿಸಿ, ಅದರ ಮೇಲೆ ಕೂತು ಕೊಂಡನು. ಅವನ ರೂಪವು ಮಿಂಚಿನ ಹಾಗೆಯೂ, ಅವನ ವಸ್ತ್ರವು ಹಿಮದ ಹಾಗೆ ಬಿಳುಪಾಗಿಯೂ ಇತ್ತು; ಅವನ ಭಯದಿಂದ ಕಾಯುವವರು ಕಳವಳ ಪಟ್ಟು, ಸತ್ತವರ ಹಾಗಾದರು. ಆ ದರೆ ದೂತನು ಸ್ತ್ರೀಯರಿಗೆ—ನೀವು ಭಯ ಪಡ ಬೇಡಿರಿ; ಯಾಕಂದರೆ ಶಿಲುಬೆಗೆ ಹಾಕ ಲ್ಪಟ್ಟ ಯೇಸುವನ್ನು ಹುಡುಕುತ್ತೀರಿ; ಅವನು ಇಲ್ಲಿ ಇಲ್ಲ; ಯಾಕಂದರೆ, ತಾನು ಹೇಳಿದ ಪ್ರಕಾರ ಎದ್ದಿದ್ದಾನೆ; ಕರ್ತನು ಮಲಗಿದ್ದ ಸ್ಥಳವನ್ನು ಬಂದು ನೋಡಿರಿ; ಮತ್ತು ಬೇಗ ಹೋಗಿ, ಸತ್ತವರೊಳಗಿಂದ ಎದ್ದಿದ್ದಾನೆಂದು ಅವನ ಶಿಷ್ಯರಿಗೆ ಹೇಳಿರಿ; ಇಗೋ, ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಅವನನ್ನು ಕಾಣುವಿರಿ. ಇಗೋ, ನಿಮಗೆ ಹೇಳಿದ್ದೇನೆ, ಅಂದನು. ಮತ್ತಾ. ೨೮. ಆ ಮೇಲೆ ಊಟಕ್ಕೆ ಕೂತು ಕೊಂಡವರಾದ ಹ ನ್ನೊಂದು ಮಂದಿಗೆ ಕಾಣಿಸಿ ಕೊಂಡು, ಎದ್ದಿದ್ದ ತನ್ನನ್ನು ನೋಡಿದವರನ್ನು, ಅವರು ನಂ ಬದೆ ಹೋದ ಕಾರಣ, ಅವರ ಅವಿಶ್ವಾಸವನ್ನೂ ಹೃದಯದ ಕಾಠಿಣ್ಯವನ್ನೂ ಗದರಿಸಿದ ನು. ಮಾರ್ಕ. ೧೬, ೧೪. ಮತ್ತು ಅವರಿಗೆ ಹೇಳಿದ್ದೇನಂದರೆ,—ಹೀಗೆ ಬರದದೆ; ಹೀಗೆ ಕ್ರಿಸ್ತನು ಶ್ರಮೆ ಪಟ್ಟು, ಮೂರನೇ ದಿವಸದಲ್ಲಿ ಸತ್ತವರೊಳಗಿಂದ ಏಳಲೂ, ಯೆರೂಸಲೇ ಮಿನಿಂದ ಆರಂಭವಾಗಿ ಎಲ್ಲಾ ಜನಾಂಗಗಳಿಗೆ ಮಾನಸಾಂತರವೂ ಪಾಪ ಪರಿಹಾರವೂ ಅವನ ಹೆಸರಿನಲ್ಲಿ ಸಾರಲ್ಪಡಲೂ ಬೇಕಾಗಿತ್ತು. ನೀವು ಅವುಗಳಿಗೆ ಸಾಕ್ಷಿಗಳಾಗಿದ್ದೀರಿ. ಲೂಕ. ೨೪, ೪೬—೪೮. ಆಗ ಶಿಷ್ಯರು ಗಲಿಲಾಯಕ್ಕೆ ಯೇಸು ತಮಗೆ ನೇಮಿಸಿದ ಬೆ ಟ್ಟಕ್ಕೆ ಹೊರಟು ಹೋಗಿ, ಅವನನ್ನು ಕಂಡು, ಅವನಿಗೆ ನಮಸ್ಕರಿಸಿದರು. ಮತ್ತು ಯೇಸು ಹೇಳಿದ್ದೇನಂದರೆ,— ಪರಲೋಕದಲ್ಲಿಯೂ ಭೂಮಿಯಲ್ಲಿಯೂ ಸಮಸ್ತ ಅಧಿಕಾರವು ನನಗೆ ಕೊಡಲ್ಪಟ್ಟದೆ; ಆದದರಿಂದ ನೀವು ಹೊರಟು ಹೋಗಿ, ಸಮಸ್ತ ಜನಾಂಗಗಳನ್ನು ಶಿಷ್ಯರಾಗ ಮಾಡಿ, ತಂದೆಯ ಮಗನ ಪರಿಶುದ್ಧಾತ್ಮದ ಹೆಸರಿನಲ್ಲಿ ಅವರಿಗೆ ಸ್ನಾನ ಕೊ ಟ್ಟು, ನಾನು ನಿಮಗೆ ಆಜ್ಞಾಪಿಸಿದವುಗಳನ್ನೆಲ್ಲಾ ಕೈಕೊಳ್ಳುವದಕ್ಕೆ ಅವರಿಗೆ ಬೋಧಿಸಿರಿ. ಇ ಗೋ, ನಾನು ಲೋಕಾಂತ್ಯದ ವರಿಗೂ, ಎಲ್ಲಾ ದಿವಸಗಳಲ್ಲಿ, ನಿಮ್ಮ ಸಂಗಡ ಇದ್ದೇನೆ. ಮತ್ತಾ. ೨೮. ಆ ಮೇಲೆ ಅವರನ್ನು ಬೆಥಾನ್ಯದ ವರಿಗೂ ಹೊರಗೆ ಕರಕೊಂಡು ಹೋಗಿ, ತನ್ನ ಕೈಗಳನ್ನು ಎತ್ತಿ, ಅವರನ್ನು ಆಶೀರ್ವದಿಸುತ್ತಿರುವಾಗ, ಅವರನ್ನು ಬಿಟ್ಟು, ಪರಲೋ ಕಕ್ಕೆ ಎತ್ತಲ್ಪಟ್ಟನು. ಲೂಕ. ೨೪, ೫೦. ೫೧. ಮೇಘವು ಅವನನ್ನು ಅವರ ಕಣ್ಣುಗಳಿಗೆ ಮರೆಯಾಗಿ ತೆಗದು ಕೊಂಡು ಹೋಯಿತು. ಅವನು ಹೋಗುತ್ತಿರುವಾಗ, ಅವರು ಆಕಾ ಶವನ್ನು ದೃಷ್ಟಿಸಲಾಗಿ, ಇಗೋ, ಬಿಳೀ ವಸ್ತ್ರಗಳನ್ನು ಉಟ್ಟು ಕೊಂಡ ಇಬ್ಬರು ಪುರುಷರು ಅವರ ಬಳಿಯಲ್ಲಿ ನಿಂತು ಕೊಂಡು,—ಗಲಿಲಾಯದವರೇ, ಯಾಕೆ ಆಕಾಶವನ್ನು ದೃಷ್ಟಿ ಸುತ್ತಾ ನಿಂತು ಕೊಳ್ಳುತ್ತೀರಿ? ನಿಮ್ಮಲ್ಲಿಂದ ಪರಲೋಕಕ್ಕೆ ಎತ್ತಲ್ಪಟ್ಟ ಯೇಸುವು ಯಾವ ರೀತಿಯಿಂದ ಪರಲೋಕಕ್ಕೆ ಹೋಗುವದನ್ನು ನೀವು ನೋಡಿದಿರೋ, ಅದೇ ರೀತಿಯಿಂದ ಬರುವನು, ಅಂದರು. ಅಪೊ. ೧. ಮತ್ತು ಅವರು ಅವನಿಗೆ ನಮಸ್ಕರಿಸಿ, ಮಹಾ ಸಂ

ತೋಷದಿಂದ ಯೆರೂಸಲೇಮಿಗೆ ತಿರಿಗಿ ಹೋದರು. ಲೂಕ. ೨೪, ೫೨. ಆ ಮೇಲೆ ಅವರು ಹೊರಟ್ಟು, ಎಲ್ಲಾ ಕಡೆಯಲ್ಲಿಯೂ ಪ್ರಸಂಗಿಸಿದರು; ಕರ್ತನು ಸಹಾಯ ಮಾಡಿ, ಹಿಂಬಾಲಿಸುವ ಲಕ್ಷಣಗಳಿಂದ ವಾಕ್ಯವನ್ನು ಸ್ಥಿರ ಪಡಿಸಿದನು. ಮಾರ್ಕ. ೧೬, ೨೦.

೧೮. ದುಃಖವುಳ್ಳ ಜನವೇ! | ಕಷ್ಟ ಹೊರುವವರೇ!
ನಿಮಗಾಗಿ ಯೇಸುವು | ಶ್ರಮೆ ತಾಳ್ದು ಸತ್ತನು,
ನಿಮ್ಮ ಪ್ರಾಣಗಳಿಗೆ | ಶಾಂತಿ ಪಡಿಸೋದಕೆ.

ಕಷ್ಟ ಪಟ್ಟು ಭಾರ ಹೊರುವವರೆಲ್ಲರೇ, ನನ್ನ ಬಳಿಗೆ ಬನ್ನಿರಿ! ನಾನು ನಿಮಗೆ ವಿಶ್ರಾಂತಿ ಕೊಡುವೆನು; ನನ್ನ ನೊಗವನ್ನು ನಿಮ್ಮ ಮೇಲೆ ತಕ್ಕೊಂಡು, ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ಸಾತ್ವೀಕನೂ ದೀನ ಹೃದಯವುಳ್ಳವನೂ ಆಗಿದ್ಧೇನೆ; ಆಗ ನಿಮ್ಮ ಪ್ರಾಣಗಳಿಗೆ ವಿಶ್ರಾಂತಿ ಹೊಂದುವಿರಿ; ಯಾಕಂದರೆ ನನ್ನ ನೊಗವು ಮೃದುವೂ, ನನ್ನ ಹೊರೆಯು ಹೌರವೂ ಆಗಿವೆ. ಮತ್ತಾ. ೧೧.

೭. ರಕ್ಷಿಸಲ್ಪಟ್ಟವರ ಸುಖ.

೧೯. ಯೇಸುಭಕ್ತರೆಂದಿಗೂ | ನಾಶವಾಗ ಕೂಡದು.
ಏಡೆನ್ ತೋಟಕ್ಕಿಂತಲೆ | ಚಂದವಾದ ಸ್ವರ್ಗಕೆ
ಅವರನ್ನೀ ರಕ್ಷಕ | ಅಂತ್ಯದಲ್ಲಿ ವೈಯುವ.

ಮಗನಲ್ಲಿ ನಂಬುವವನಿಗೆ ನಿತ್ಯಜೀವ ಉಂಟು; ಆದರೆ ಮಗನಿಗೆ ವಿಧೇಯವಾಗದವನು ಜೀವವನ್ನು ನೋಡುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಯಾಗಿರುತ್ತದೆ. ಯೋಹಾ. ೩. ಇವುಗಳ ತರುವಾಯ ನಾನು ನೋಡಲಾಗಿ, ಇಗೋ, ಸಮಸ್ತ ಜನಾಂಗ, ಕುಲ, ಪ್ರಜೆ, ಭಾಷೆಗಳೊಳಗಿಂದ ಯಾರೂ ಎಣಿಸಲಾರದ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಕುರಿಮರಿಯ ಮುಂದೆಯೂ ನಿಂತಿತು. ಅವರು ಬಿಳೀ ಅಂಗಿಗಳನ್ನು ತೊಟ್ಟು ಕೊಂಡವರಾಗಿ, ತಮ್ಮ ಕೈಗಳಲ್ಲಿ ಖರ್ಜೂರದ ಕೊಂಬೆಗಳನ್ನು ಹಿಡುಕೊಂಡರು. ಇವರು ಮಹಾ ಉಪದ್ರದೊಳಗಿಂದ ಬಂದು, ಕುರಿಮರಿಯ ರಕ್ತದಲ್ಲಿ ತಮ್ಮ ಅಂಗಿಗಳನ್ನು ಒಗೆದು ಬಿಳುಪು ಮಾಡಿದ್ಧಾರೆ. ಆದ ಕಾರಣ ಅವರು ದೇವರ ಸಿಂಹಾಸನದ ಮುಂದೆ ಇದ್ದು, ಅವನ ಮಂದಿರದಲ್ಲಿ ರಾತ್ರಿ ಹಗಲು ಅವನನ್ನು ಸೇವಿಸುತ್ತಾರೆ. ಮತ್ತು ಸಿಂಹಾಸನದ ಮೇಲೆ ಕೂತವನು ಅವರ ಮೇಲೆ ತನ್ನ ಗುಡಾರ ಹಾಕಿ ಕೊಳ್ಳುವನು. ಇನ್ನು ಮೇಲೆ ಅವರಿಗೆ ಹಶಿವೆಯಾದರೂ ದಾಹವಾದರೂ ಆಗದೆ, ಸೂರ್ಯನ ಬಿಸಿಲಾದರೂ ಯಾವ ಕಾವಾದರೂ ತಗಲದೆ ಇರುವದು; ಯಾಕಂದರೆ ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯು ಅವರನ್ನು ಮೇಯಿಸಿ, ಜೀವವುಳ್ಳ ನೀರುಬುಗ್ಗೆಗಳಿಗೆ ನಡಿಸುವನು; ಮತ್ತು ದೇವರು ಕಣ್ಣೀರೆಲ್ಲಾ ಅವರ ಕಣ್ಣುಗಳಿಂದ ಒರಸುವನು. ಪ್ರಕ. ೭.

"ಅದು ನನ್ನ ಚುರುಟಿಗೆ ಬೆಂಕಿ ಹಚ್ಚಲಿಕ್ಕೆ ಆದೀತು."

ಒಮ್ಮೆ ಕ್ರಿಮಿಯಾಯ ಅರ್ಧದ್ವೀಪದಲ್ಲಿ ರುಸ್ಯರ ಸಂಗಡ ಯುದ್ಧ ನಡಿಯುತ್ತಿರುವಾಗ, ಫ್ರಾಂಚು ಸರಕಾರದವರು ಯುದ್ಧದ ಬೆಂಬಲಕ್ಕಾಗಿ ಒಂದು ಸೈನ್ಯವನ್ನು ಕಳುಹಿಸುವ ಸನ್ನಾಹ ಮಾಡಿದ್ದರು. ಅದರ ಒಂದು ಭಾಗವು ದಕ್ಷಿಣದಲ್ಲಿರುವ ತುಲೊಂ ಎಂಬ ಪಟ್ಟಣದಲ್ಲಿ ತತ್ಕಾಲಕ್ಕೆ ವಸ್ತಿಯಾಗಿತ್ತು. ಆ ಸಮಯದಲ್ಲಿ ಫ್ರಾಂಚು ಬಿಬ್ಲೀಯ ಸಂಘದ ದೇವವಾಗ್ಗ್ರಂಥ ವಿಕ್ರಯಿಯು ಆ ಊರಿಗೆ ಬರುವವನಾಗಿ, ಜನರಿಗೆ ದೇವರ ವಾಕ್ಯದ ಗ್ರಂಥಗಳನ್ನೂ ಅದರ ಬೇರೆ ಬೇರೆ ಭಾಗಗಳನ್ನೂ ಮಾರುತ್ತಿದ್ದನು. ಆ ಸೈನ್ಯವು ಅಲ್ಲಿಳಿದದ್ದನ್ನು ಕೇಳಿ, ಅವರ ಸ್ಥಿತಿಯ ವಿಷಯ ವಾತ್ಸಲ್ಯ ಪಟ್ಟು ಚಿಂತಿಸಿದ್ದೇನಂದರೆ:—ಇವರು ಇನ್ನು ಸ್ವಲ್ಪ ದಿವಸದಲ್ಲಿ ರಣಾಗ್ರಕ್ಕೆ ಹೋಗುವರು; ಇವರಲ್ಲಿ ಅನೇಕರು ಒಂದು ವೇಳೆ ತಮ್ಮ ಸ್ವದೇಶಕ್ಕೆ ತಿರಿಗಿ ಬರಲಿಕ್ಕಿಲ್ಲ. ಎಲ್ಲರೂ ಕಂಟಕಗಳನ್ನೂ ಮರಣವನ್ನೂ ಎದುರಿಸಲಿಕ್ಕೆ ಇದ್ದಾರೆ; ಆದರೆ ಅವರು ಅದಕ್ಕಾಗಿ ಏನೂ ಸಿದ್ಧರಾಗಿರುವದಿಲ್ಲವಲ್ಲ!—ಈ ವಿಚಾರವುಳ್ಳವನಾಗಿ ಹೊರಟು, ಆ ದಂಡಿನ ಶಿಪಾಯಿಗಳ ಸಂಗಡ ಮಾತಾಡುವ ಬಗ್ಯೆ, ಅದರ ಸೈನ್ಯಾಧಿಪನಿಂದ ಅಪ್ಪಣೆ ಕೇಳಿ ಕೊಂಡನು.

ಒಂದು ದಿವಸ ಪ್ರಾತಃಕಾಲದಲ್ಲಿ ಅವನು ಬಾರ್ಕಾಸಿನ ಬಳಿಯ ತನ್ನ ಸುತ್ತುಮುತ್ತು ನಿಂತಿರುವ ಶಿಪಾಯಿಗಳ ಸಂಗಡ ಆತ್ಮೀಕ ರಕ್ಷಣೆಯ ಅವಶ್ಯತ್ವವನ್ನು ಕುರಿತು ಭಾಷಿಸುತ್ತಾ, ದೇವರ ವಾಕ್ಯಕ್ಕೆ ತಮ್ಮ ಕಣ್ಣುಗಳೂ ಹೃದಯಗಳೂ ತೆರೆಯುವ ಹಾಗೆ, ಕರ್ತನಾದ ಯೇಸು ಕ್ರಿಸ್ತನಿಗೆ ಪ್ರಾರ್ಥಿಸಿದರೆ, ಆ ಪರಿಶುದ್ಧ ಬರಹಗಳಲ್ಲಿ ಅವರಿಗೆ ತಿಳಿಯುವಿಕೆಯೂ ಸಹಾಯವೂ ಭದ್ರತೆಯೂ ಮನೋಸಂತೃಪ್ತಿಯೂ ದೊರಕುವವು ಎಂಬದಾಗಿ ಹೇಳಿದನು. ಆಗ ಆ ಶಿಪಾಯಿಗಳಲ್ಲಿ ಒಬ್ಬ ಕಾರಣಿಕ ಮುಖಭಾವವುಳ್ಳ ಯೌವನಸ್ಥನು ಮುಂದೆ ಬಂದು ಹೇಳಿದ್ದು: "ನೀನು ಭಕ್ತಿಪೂರ್ವಕವಾಗಿಯೂ ಮಮತೆಯಿಂದಲೂ ಬೋಧಿಸಿದ ಮಾತುಗಳು ನನ್ನ ಹೃದಯಕ್ಕೆ ತಿವಿದವು. ದೇವರ ವಾಕ್ಯದ ಒಂದು ಪುಸ್ತಕವನ್ನು ಪಡ ಕೊಳ್ಳ ಬೇಕೆಂತ ನನಗೆ ಬಹಳ ಮನಸ್ಸುಂಟು. ಆದರೆ ಅಯ್ಯೋ! ಏನು ಮಾಡಲಿ? ಇಂಥಾ ಅಮೂಲ್ಯವಾದ ಒಡವೆಯನ್ನು ಕೊಂಡು ಕೊಳ್ಳುವದಕ್ಕೆ ನನ್ನ ಹತ್ತರ ಒಂದು ಕಾಸು ಸಹ ಇಲ್ಲವಲ್ಲ!"

ಅದಕ್ಕೆ ಆ ದೇವವಾಗ್ಗ್ರಂಥ ವಿಕ್ರಯಿಯು ಔದಾರ್ಯ ಮನಸ್ಸಿನಿಂದ ಉತ್ತರ ಕೊಟ್ಟದ್ದು: "ಅದು ದೊಡ್ಡದಲ್ಲ; ದೇವರ ವಾಕ್ಯವನ್ನು ಹೊಂದುವದಕ್ಕೆ ನಿನಗೆ ಅಷ್ಟು ಅಪೇಕ್ಷೆ ಇದ್ದರೆ, ನನ್ನ ಕೈಯಿಂದಲಾದರೂ ಅದರ ಕ್ರಯವನ್ನು ಹಾಕಿ, ನಿನಗೆ ಒಂದು ಪ್ರತಿ ಕೊಡುವೆನು; ಯಾಕಂದರೆ ಕ್ರೈಸ್ತನಾದ ನಾನು ಈ ನಿನ್ನ ಅಭಿಲಾಷೆಯನ್ನು ಪೂರೈಸಲಿಲ್ಲವೆಂತ ನೆನಸಬಾರದು." ಇದನ್ನು ಹೇಳಿ, ಆ ದೇವವಾಗ್ಗ್ರಂಥ ವಿಕ್ರಯಿಯು ತನ್ನ ಚೀಲದಿಂದ ಒಂದು ಹೊಸ ಒಡಂಬಡಿಕೆಯ ಪ್ರತಿಯನ್ನು ತೆಗದು, ಬಹಳ ಹರುಷದಿಂದ ಆ ಶಿಪಾಯಿಯ ಕೈಯಲ್ಲಿ ಕೊಟ್ಟನು. ಆದರೆ ಆ ಪುಸ್ತಕವನ್ನು ತೆಗದು ಕೊಂಡ ಕೂಡಲೇ ಆ ಯೌವನಸ್ಥ ಶಿಪಾಯಿಯು ಗದ್ದಲ ಮಾಡಿ ಕೇಕೆ ಹಾಕಿ ನಕ್ಕು: "ಏ ತಿಳಿಗೇಡಿ ಮನುಷ್ಯನೇ, ನೀನು

ಶಿಕ್ಕಿ ಬಿದ್ದಿ! ಹಾ ಹಾ ಹಾ! ಈ ಸೇನೆಯಲ್ಲಿ ನಾನು ಹಾಸ್ಯಗಾರರ ಶಿರೋಮಣಿಯಾಗಿದ್ಧೇ
ನೆ. ಈಗ ನಾನು ಖುಷಾಲಿಗೆ ಮಾಡಿದ ಚೇಷ್ಟೆಯಿಂದ ನಿನಗೇನಾದರೂ ಕೇಡಾಗಲಿಲ್ಲವೆಂ
ಬದು ಪ್ರತ್ಯಕ್ಷವಾಗಿರುತ್ತದೆ."

ಅದಕ್ಕೆ ಆ ದೇವವಾಗ್ಗ್ರಂಥ ವಿಕ್ರಯಿಯು: "ಹಾಗಾದರೆ, ನನ್ನ ಪುಸ್ತಕವನ್ನು ನನಗೆ
ತಿರಿಗಿ ಕೊಡು" ಎಂದು ಹೇಳಿದನು.

ಅದಕ್ಕೆ ಆ ಯೌವನಸ್ಥ ಶಿಪಾಯಿಯು ಹೇಳಿದ್ದು: "ಇಲ್ಲ, ಇಲ್ಲ, ಮುದುಕನೇ, ಇಂ
ಥಾ ಘನ ಸಮೂಹದ ಮುಂದೆ ನಿನಗೆ ಕೋಪವೆಬ್ಬಿಸುವದಕ್ಕೆ ನಾಚಿಕೆ ಪಡುತ್ತೇನೆ. ನಿನ್ನ
ಬಲಗೈಯಿಂದ ಕೊಟ್ಟ ಉಚಿತವನ್ನು ನೀನು ಎಡಗೈಯಿಂದ ತೆಕ್ಕೊಂಡರೆ, ನಿನ್ನನ್ನು ಕುರಿ
ತು ಈ ನನ್ನ ಗೆಳಿಯರು ಏನು ನೆನಸುವರು ಹೇಳು? ನಮ್ಮ ಫ್ರಾಂಚು ಸೈನ್ಯದಲ್ಲಿ ಅಂ
ಥಾ ಮರ್ಯಾದೆ ಇಲ್ಲ. ಉಚಿತವಾಗಿ ಕೊಟ್ಟದ್ದೇನಾದರೂ ಸಮ್ಮತವಿದ್ದೇ ಕೊಟ್ಟದ್ದಾ
ಗಿರುತ್ತದೆ; ಮತ್ತು ಈ ತಾತ್ಪರ್ಯದಿಂದಲೇ ನಾನದನ್ನು ಇಟ್ಟು ಕೊಳ್ಳುವೆನು. ಅದು
ಹೊರ್ತು ಈ ಪುಸ್ತಕದಿಂದ ನನಗೊಂದು ಪ್ರಯೋಜನವಿರುವದು; ಮತ್ತು ಇದೇ ನಿನ್ನ
ಅಪೇಕ್ಷೆ ಎಂಬದಕ್ಕೆ ಸಂಶಯವಿಲ್ಲ. ಈ ದಂಡಿನಲ್ಲಿ ಒಂದೊಂದು ವೇಳೆ ಒಬ್ಬನ ಕೈಯಲ್ಲಿ
ಒಂದು ಕಾಗದದ ಚೂರಾದರೂ ಇರುವದಿಲ್ಲ; ಆದದರಿಂದ ನಾನು ಬತ್ತಿ ಶೇದುವಾಗ
ಇದು ನನ್ನ ಚುರುಟಿಗೆ ಬೆಂಕಿ ಹಚ್ಚಲಿಕ್ಕೆ ಆದೀತು." ಇಷ್ಟು ಹೇಳಿ, ಆ ಶಿಪಾಯಿ
ಯು ಹಾಸ್ಯರೂಪವಾಗಿ ನೆಟ್ಟಗೆ ನಿಂತು, ಅವನಿಗೆ ಒಂದು ಕವಾತ್‌ಸಲಾಂ ಮಾಡಿ, ನ
ಗಾಡುತ್ತಲೇ ಹೋದನು. ಅವನು ಹೋಗುವಾಗ ಆ ದೇವವಾಗ್ಗ್ರಂಥ ವಿಕ್ರಯಿಯು ಅವನು
ಕೇಳುವ ಹಾಗೆ ಗಂಭೀರ ಸ್ವರದಿಂದ ಅವನನ್ನು ಎಚ್ಚರಿಸಿದ್ದು: "ನೀನು ಮಾಡುವದೇನೆಂ
ದು ಜಾಗ್ರತೆಯಿಂದ ವಿಚಾರಿಸು; ಯಾಕಂದರೆ, ಜೀವವುಳ್ಳ ದೇವರ ಕೈಯಲ್ಲಿ ಬೀ
ಳುವದು ಭಯಂಕರವಾಗಿದೆ!" (ಇಬ್ರಿ. ೧೦, ೩೧.)

ತನ್ನ ಸುತ್ತಲೂ ನಿಂತ ಜನರ ಮನಸ್ಸಿನಲ್ಲಿ ಈ ಸಂಗತಿಯಿಂದ ಉಂಟಾದ ವ್ಯಸನಕರ
ವಾದ ಅಭಿಪ್ರಾಯವನ್ನರಿತು, ಆ ದೇವವಾಗ್ಗ್ರಂಥ ವಿಕ್ರಯಿಯು ತಕ್ಷಣವೇ ಆ ಬಾರ್ಕಾಸನ್ನು
ಬಿಟ್ಟು ಹೋದನು. ಅವನ ಹೃದಯವು ದುಃಖದಿಂದ ತುಂಬಿತು. ಮತ್ತು ಆ ಯೌವನ
ಸ್ಥ ಶಿಪಾಯಿಗೋಸ್ಕರ ಅವನು ದೇವರಿಗೆ ಮೊರೆ ಇಟ್ಟು ಪ್ರಾರ್ಥಿಸಿದ್ದೇನಂದರೆ: "ಕರ್ತನೇ,
ಅವನನ್ನು ಕ್ಷಮಿಸು; ಯಾಕಂದರೆ ಅವನು ತಾನು ಮಾಡಿದ್ದೇನೆಂದು ಅರಿಯನು. ಓ ದೇವ
ರೇ, ನಿನ್ನ ಸರ್ವತ್ರಾಣವುಳ್ಳ ಶಬ್ದದಿಂದ ನಿನ್ನ ವಾಕ್ಯವು ಅವನ ಮನಸ್ಸಾಕ್ಷಿಗೆ ತಿವಿಯ ಮಾ
ಡಿ, ಅವನ ಹೃದಯವನ್ನು ಬದಲಿಸು. ಕರ್ತನೇ, ಓ ಕರುಣೆಯುಳ್ಳ ಕರ್ತನೇ, ಅವನ ಅಂ
ತರ್ಯವನ್ನು ಬೆಳಗಿಸು—ಅವನನ್ನು ಸನ್ಮಾರ್ಗದಲ್ಲಿ ಶೇರಿಸು—ಅವನನ್ನು ರಕ್ಷಿಸು."

ಬೇಗನೇ ಆ ಸೈನ್ಯವು ಆ ಪಟ್ಟಣವನ್ನು ಬಿಟ್ಟು, ಕ್ರಿಮಿಯಾಯಕ್ಕೆ ಹೋಯಿತು. ಮತ್ತು
ಈ ದೇವವಾಗ್ಗ್ರಂಥ ವಿಕ್ರಯಿಯು ಸಹ ದೇಶದ ಇನ್ನೊಂದು ಭಾಗದಲ್ಲಿ ತನ್ನ ಕೆಲಸವನ್ನು
ನಡಿಸ ಹೋದನು.

ಮೇಲೆ ಹೇಳಿದ ಸಂಗತಿ ನಡದ ೧೫ ತಿಂಗಳನಂತರ ಆ ದೇವವಾಗ್ಗ್ರಂಥ ವಿಕ್ರಯಿಯು

ಊರೂರುಗಳನ್ನು ತಿರುಗುತ್ತಾ ಒಂದು ದಿವಸ ಸಾಯಂಕಾಲದಲ್ಲಿ ಆ ತುಲೊಂ ಎಂಬ ಪಟ್ಟಣದ ಸಮೀಪವಿರುವ ಒಂದು ಹಳ್ಳಿಗೆ ಬಂದು ಶೇರಿ, ಬಹಳ ದಣಿದದರಿಂದ, ಆಹಾರವನ್ನೂ ವಿಶ್ರಾಂತಿಯನ್ನೂ ಹೊಂದುವ ನಿಮಿತ್ತ ಅಲ್ಲಿರುವ ಒಂದು ಛತ್ರದಲ್ಲಿ ಪ್ರವೇಶಿಸಿದನು. ಒಳ ಹೊಕ್ಕಿದ ಕೂಡಲೇ ಅಲ್ಲಿ ಏನೋ ಒಂದು ದುಃಖಕರವಾದ ಕಾರ್ಯ ಸಂಭವಿಸಿತ್ತೆಂದು ಕಂಡು ಕೊಂಡನು; ಯಾಕಂದರೆ ಕುಟುಂಬದವರೆಲ್ಲ ವ್ಯಸನಮುಖವುಳ್ಳವರಾಗಿದ್ದರು. ಸೇವಕರೆಲ್ಲ ನಿಃಶಬ್ದವಾಗಿ ಕೆಲಸ ಮಾಡುತ್ತಿದ್ದರು. ಅವನು ಅಡಿಗೇ ಕೋಣೆಗೆ ಹೋದಾಗ, ಅಲ್ಲಿ ಒಬ್ಬ ವಯಸ್ಸು ಹೋದ ಸ್ತ್ರೀಯು ತಲೆ ಬಾಗಿಸಿ, ಬಹಳ ಸಂಕಷ್ಟದಲ್ಲಿರುವವಳಂತೆ ಕೂತು ಕೊಂಡಿದ್ದಳು. ದೇವವಾಗ್ಗ್ರಂಥ ವಿಕ್ರಯಿಯು ಅವಳನ್ನು ಕಂಡು, ಅವಳ ಮನೋವ್ಯಥೆಯ ಕಾರಣವನ್ನು ಕೇಳಿ, ಕನಿಕರ ಪಟ್ಟು, ದುಃಖ ಉಪಶಮಿಸುವ ಮಾತುಗಳಾನ್ನಾಡಿದನು. ಅದಕ್ಕಾ ಛತ್ರದ ಯಜಮಾನಿಯು ಕಣ್ಣೀರು ಸುರಿಸುತ್ತಾ ಹೇಳಿದ್ದು: "ಹೌದು, ನಾನು ದುಃಖಿತಳಾಗಿರುತ್ತೇನೆ; ಕಡು, ಕಡು ದುಃಖದಲ್ಲಿರುತ್ತೇನೆ. ನೀನು ಈಗ ಆಡಿದ ಆದರಣೇ ಮಾತುಗಳಿಗಾಗಿ ನಾನು ಕೃತಜ್ಞಳಾಗಿರುತ್ತೇನೆ." ಕೈಯನ್ನು ತನ್ನ ಹೃದಯದ ಮೇಲಿಟ್ಟು, "ಇಲ್ಲಿ ನನಗೆ ಆ ಮಾತುಗಳು ಸಂತೈಸಿದವು. ನನ್ನ ದುಃಖದ ಕಾರಣವು ಇದೇ: ಕೆಲವು ತಾಸುಗಳ ಮುಂಚೆ ನನ್ನ ಸೌಖ್ಯವೂ ನನ್ನ ಜೀವದ ಆನಂದವೂ ಆಗಿರುವ ನನ್ನ ಮಗನನ್ನು ಸಮಾಧಿಯಲ್ಲಿಟ್ಟರು. ಓ ನನ್ನ ಮಗನೇ! ನನ್ನ ಪ್ರಿಯ ಮಗನೇ. . . ." ಎನ್ನುತ್ತಲೇ ದುಃಖದಿಂದ ಉಸುರು ಕಟ್ಟಿದವಳಾದಳು.

ದೇವವಾಗ್ಗ್ರಂಥ ವಿಕ್ರಯಿಯು ಮನಸ್ಸು ಕರಗಿದವನಾಗಿ: "ಹಾಗೆ ಅಳ ಬೇಡ; ಪ್ರಿಯ ಸ್ತ್ರೀಯೇ, ಹಾಗೆ ಅಳ ಬೇಡ. ನನ್ನ ಬಳಿಯಲ್ಲಿರುವ ಒಂದು ಪುಸ್ತಕದಿಂದ ನಿನಗೆ ಕೆಲವು ಮಾತುಗಳನ್ನು ಓದಿ ಹೇಳುತ್ತೇನೆ; ನಾನು ಅದನ್ನು ಯಾವಾಗ ತೆರದರೂ, ನನಗೆ ಒದಗುವ ಎಲ್ಲಾ ವಿದ್ಯಮಾನಗಳಿಗೆ ತಕ್ಕಂಥಾ ಬುದ್ಧಿವಚನಗಳು ಶಿಕ್ಕದೆ ಇರುವದಿಲ್ಲ."

ಆಗಲವನು ತನ್ನ ಕಿಶೆಯಿಂದ ಚಿಕ್ಕದೊಂದು ಹೊಸ ಒಡಂಬಡಿಕೇ ಪುಸ್ತಕವನ್ನು ತೆಗದು ಓದಿದ್ದೇನಂದರೆ: "ದೇವರು, ನಾವು ಆತನ ಪರಿಶುದ್ಧತ್ವದಲ್ಲಿ ಪಾಲು ಹೊಂದುವ ಹಾಗೆ, ನಮ್ಮ ಪ್ರಯೋಜನಕ್ಕೋಸ್ಕರವೇ" ನಮ್ಮನ್ನು ಶಿಕ್ಷಿಸುತ್ತಾನೆ. "ಎಲ್ಲಾ ಶಿಕ್ಷೆಯು ತತ್ಕಾಲಕ್ಕೆ ಸಂತೋಷಕರವಾದದ್ದಲ್ಲ, ದುಃಖಕರವಾದದ್ದೆಂದು ತೋಚುತ್ತದೆ; ಆದರೆ ಅದರಿಂದ ಸಾಧಿಸಲ್ಪಟ್ಟವರಿಗೆ ಸಮಾಧಾನವುಳ್ಳ ನೀತಿಫಲವನ್ನು ಕೊಡುವದು." (ಇಬ್ರಿ. ೧೨, ೧೦. ೧೧.)

ಈ ಮಾತುಗಳನ್ನು ಕೇಳಿದಾಕ್ಷಣ ಅವಳು ಆಶ್ಚರ್ಯಮುಖದಿಂದ ಎದ್ದು ನಿಂತಳು. ಅದನ್ನು ನೋಡದವನ ಹಾಗೆ, ಅವನು ಅದರ ಕೆಲವು ಪುಟಗಳನ್ನು ಮಗುಚಿ, ಮತ್ತೂ ಓದಿದ್ದು: "ಹಾಗಾದರೆ ಆಕಾಶಗಳನ್ನು ದಾಟಿದ ದೇವರ ಮಗನಾದ ಯೇಸುವೆಂಬ ಮಹಾ ಪ್ರಧಾನಯಾಜಕನು ನಮಗಿರುವದರಿಂದ ನಮ್ಮ ಅರಿಕೆಯನ್ನು ಘಟ್ಟಿಯಾಗಿ ಹಿಡಿಯೋಣ. ಯಾಕಂದರೆ ನಮ್ಮ ಬಲಹೀನತ್ವಗಳಲ್ಲಿ ಕೂಡ ಚಿಂತಿಸಲಾರದ ಪ್ರಧಾನಯಾಜಕನಲ್ಲ, ಪಾಪವೇ ಹೊರ್ತು, ಸಕಲ ವಿಷಯಗಳಲ್ಲಿ ನಮ್ಮ ಹಾಗೆಯೇ ಶೋಧಿಸಲ್ಪಟ್ಟವನು ನಮಗುಂ

ಟು. ಆದದರಿಂದ ನಾವು ಕರುಣೆಯನ್ನು ಹೊಂದುವ ಹಾಗೆಯೂ, ತತ್ಕಾಲದ ಸಹಾಯಕ್ಕಾಗಿ ಕೃಪೆ ಶಿಕ್ಕುವ ಹಾಗೆಯೂ, ಧೈರ್ಯದಿಂದ ಕೃಪೆಯ ಸಿಂಹಾಸನದ ಬಳಿಗೆ ಬರೋಣ." (ಇಬ್ರಿ. ೪, ೧೪—೧೬)

ಇದನ್ನು ಕೇಳಿದಾಗ, ಆ ಸ್ತ್ರೀಯು ಕೋಣೆಯಿಂದ ತೆರಳಿ, ತ್ವರ್ಯದಲ್ಲಿ ಒಂದು ಚಿಕ್ಕ ಪುಸ್ತಕವನ್ನು ತೆಕ್ಕೊಂಡು ಬಂದಳು. ಅದು ಮಗನಿಂದ ತನಗೆ ಆರ್ಜಿತವಾದ, ಅವನ ನೆನಪಿಗಾಗಿ ಜೋಕೆ ಮಾಡಿದ, ಆಸ್ತಿಯಾಗಿತ್ತು. ಆ ದೇವವಾಗ್ಗ್ರಂಥ ವಿಕ್ರಯಿಯು ಅದನ್ನು ತನ್ನ ಕೈಯಲ್ಲಿ ಹಿಡದು ನೋಡಿದನು. ಅದು ತಾನು ಈಗ ಓದುತ್ತಿರುವ ಪ್ರತಿಯಷ್ಟೇ ದೊಡ್ಡದಾಗಿಯೂ, ಅದೇ ಛಾಪೇದಾಗಿಯೂ ಇರುವ ಒಂದು ಹೊಸ ಒಡಂಬಡಿಕೇ ಪುಸ್ತಕವಾಗಿತ್ತು. ಅದರ ಅನೇಕ ಕಾಗದಗಳು ಹರದು ಹೋಗಿ, ಅದು ಬಹಳ ಚಿನ್ನಾಭಿನ್ನವಾಗಿತ್ತು. ಆದರೆ ಅದರ ಬೈಂಡಿನ ಒಳಗಡೆಯಲ್ಲಿ ಸ್ಥೂಲ ಅಕ್ಷರಗಳಿಂದ ಬರದ ಈ ಮಾತುಗಳು ಇದ್ದವು: "ತುಲೊಂ ಪಟ್ಟಣದಲ್ಲಿ ಹೊಂದಿದ್ದು—೧೮೫೫. ಪ್ರಥಮತಾ ಇದನ್ನು ಅಲಕ್ಷಿಸಿ, ದುಷ್ಪ್ರಯೋಗಿಸಿದ್ದೆ; ಆದರೆ ಕಡೆಗೆ ಇದನ್ನು ಓದಿ, ವಿಶ್ವಾಸಿಸಿದದರಿಂದ, ಇದು ನನ್ನ ರಕ್ಷಣೆಯ ಕಾರಣವಾಯಿತು. ಜ. ಲ.—ಸೈನ್ಯದ ೪ನೇ ಕುಂಪಣಿಯ ಶಿಪಾಯಿ."

ಆ ಯೌವನಸ್ಥ ಶಿಪಾಯಿಯು ತಾನು ಬಡಾಯಿ ಹೇಳಿದ ಪ್ರಕಾರ ಆ ಚಿಕ್ಕ ಪುಸ್ತಕದ ಹರದು ತೆಗದ ಹಾಳೆಗಳೆಲ್ಲ ತನ್ನ ಚುರುಟಿಗೆ ಬೆಂಕಿ ಹಚ್ಚಲಿಕ್ಕೆ ಉಪಯೋಗಿಸಲ್ಪಟ್ಟವೆಂದು ಅದರ ಸ್ಥಿತಿಯಿಂದ ಕಂಡು ಬಂತು. ಆ ಪುಸ್ತಕದ ಮೂಲ ತನ್ನಲ್ಲಿ ಉಂಟಾದ ಮಾರ್ಪನ್ನು ಕುರಿತು ಅವನು ಹೇಳಿದ ಈ ಕೆಳಗಿನ ವೃತ್ತಾಂತವು ಅವನ ತಾಯಿಯಿಂದ ತಿಳಿಯಲಾಯಿತು: ಕ್ರಿಮಿಾಯಕ್ಕೆ ಮುಟ್ಟುತ್ತಲೇ ಅವನಿರುವ ಪಡೆಯ ಸಂಗಡ ಒಂದು ಭಯಂಕರವಾದ ಕಾಳಗವಾಯಿತು. ರಣಾಗ್ರವು ನಡಿಯುತ್ತಾ ಘೋರವಾಗಲು, ಇವನಿರುವ ಸಾಲು ಕಂಟಕವುಳ್ಳ ಸ್ಥಳವಾದ ಶತ್ರುವಿನ ಮುಂಭಾಗದಲ್ಲಿ ನಿಲ್ಲುವ ಅವಶ್ಯವಾಯಿತು. ಈ ಇಕ್ಕಟ್ಟಿನ ಘಳಿಗೆಯಲ್ಲಿ ಭಯಸೂಚಕ ಆಲೋಚನೆಗಳು ವಿವಿಧ ಪ್ರಕಾರವಾಗಿ ಅವನಲ್ಲಿ ಹುಟ್ಟಿದವು. ಮತ್ತು ಹಿಂದೆ ಆ ಪುಸ್ತಕದ ವಿಷಯದಲ್ಲಿ ತಾನು ನಿರಾಕಾರಣವಾಗಿ ವಂಚಿಸಿದ ಆ ಮನುಷ್ಯನ ಕಡೇ ಮಾತುಗಳು ಗುಡುಗಿನಂತೆ ಅಕಸ್ಮಾತ್ತಾಗಿ ಅವನ ಜ್ಞಾಪಕಕ್ಕೆ ಬಂದವು: "ಜೀವವುಳ್ಳ ದೇವರ ಕೈಗಳಲ್ಲಿ ಬೀಳುವದು ಭಯಂಕರವಾಗಿದೆ!" "ಮತ್ತು ನಾನು ಆತನ ಕೈಯಲ್ಲಿ ಬೀಳುವದಾದರೆ!" ಎಂದು ಕಳವಳ ಪಟ್ಟು ಕೂಗಿದನು. ಈ ನೆನಪು ಅವನಿಗೆ ರಾತ್ರಿಯೆಲ್ಲ ಬರುತ್ತಾ ಇದ್ದು, ಅವನನ್ನು ವ್ಯಾಕುಲ ಪಡಿಸಿತು. ಆದದರಿಂದ ಪ್ರಾತಃಕಾಲವಾಗುತ್ತಲೇ ಎದ್ದು, ಅವನು ತನ್ನ ಚೀಲದಿಂದ, ತನ್ನ ಮೇಲೆ ಅಪರಾಧ ಹೊರಿಸುವ ಆ ಪುಸ್ತಕವನ್ನು ತೆಗದನು. ಅದು ಎಲ್ಲಾ ಬೆದರಿಕೆಯ ಮಾತುಗಳಿಂದ ತುಂಬಿರುವದೆಂದು ನೆನಸಿ, ಮತ್ತು ಯಾವ ಕಡೆಯಲ್ಲಿ ಓದ ಬೇಕೆಂದರಿಯದೆ, ಅವನು ಆ ಪುಸ್ತಕದ ಹಾಳೆಗಳನ್ನು ಕಂಡಾಬಟ್ಟೆಯಾಗಿ ಮಗುಚುತ್ತಾ ಇರುವಾಗ, ಅವನ ದೃಷ್ಟಿಗೆ ಬಿದ್ದ ಆದರಿಕ ಶುಭ ವಚನಗಳು ಇವೇ: "ಲೋಕಕ್ಕೆ ಆಜ್ಞೆನಿರ್ಣಯಿಸುವದಕ್ಕಲ್ಲ,

ಲೋಕವು ಅವನಿಂದ ರಕ್ಷಿಸಲ್ಪಡುವ ಹಾಗೆ, ದೇವರು ತನ್ನ ಮಗನನ್ನು ಲೋಕಕ್ಕೆ ಕಳುಹಿಸಿದನು." (ಯೋಹಾ. ೩, ೧೭.) "ಮಗನನ್ನು ಹೊಂದಿದವನು ಜೀವವನ್ನು ಹೊಂದಿದ್ದಾನೆ. (೧ ಯೋಹಾ. ೫, ೧೨.) ಇವನು ನಮ್ಮ ಪಾಪಗಳಿಗೋಸ್ಕರ ಶಾಂತಕರವಾದ ಬಲಿಯಾಗಿದ್ದಾನೆ; ನಮ್ಮವುಗಳಿಗೆ ಮಾತ್ರವಲ್ಲ, ಸಮಸ್ತ ಲೋಕದವುಗಳಿಗೋಸ್ಕರ ಸಹಾ." (೧ ಯೋಹಾ. ೨, ೨.) "ಕೃಪೆಯಿಂದಲೇ, ವಿಶ್ವಾಸದ ಮೂಲವಾಗಿ, ರಕ್ಷಿಸಲ್ಪಟ್ಟಿದ್ಧೀರಿ; ಅದು ನಿಮ್ಮಿಂದಲ್ಲ, ದೇವರ ವರವೇ." (ಎಫೆ. ೨, ೮.) "ಕಷ್ಟ ಪಟ್ಟು ಭಾರ ಹೊರುವವರೇ, ನನ್ನ ಬಳಿಗೆ ಬನ್ನಿರಿ! ನಾನು ನಿಮಗೆ ವಿಶ್ರಾಂತಿ ಕೊಡುವೆನು." (ಮತ್ತಾ. ೧೧, ೨೮.) ಇಂಥಾ ವಚನಗಳು, ಮುಖ್ಯವಾಗಿ ತನ್ನ ಚಿಂತಾಕುಲತ್ವಕ್ಕೆ ಒಪ್ಪುವ ಈ ಕಡೇ ವಚನವು ಅವನ ಹೃದಯಕ್ಕೆ ಹಿತವಾಯಿತು. ಅದರ ಅರ್ಥವನ್ನು ತಿಳು ಕೊಳ್ಳುವದಕ್ಕೆ ಪ್ರಯತ್ನಿಸಿ, ಇಡೀ ರಾತ್ರಿ ನಿದ್ದೆ ಹೋಗದೆ, ಪ್ರಾತಃಕಾಲದ ತಂಬೂರಿ ಆಗುವ ತನಕ ಆ ವಚನಗಳನ್ನು ಕುರಿತು, ಮತ್ತು ತಾನು ಆ ಮನುಷ್ಯನಿಗೆ ಮಾಡಿದ ಮೋಸದ ವಿಷಯವಾಗಿ, ತನ್ನ ಮನಸ್ಸಿನಲ್ಲಿ ಮರಳಿ ಮರಳಿ ಆಲೋಚಿಸಿದನು. ಬಳಿಕ ಮುಂದೆ ಓದಲಾರದೆ, ಅವನು ಆ ಹೊಸ ಒಡಂಬಡಿಕೇ ಪುಸ್ತಕವನ್ನು ತಿರಿಗಿ ತನ್ನ ಚೀಲದಲ್ಲಿಟ್ಟು, ಸೈನ್ಯ ಶೇರಿ ಶತ್ರುವಿನ ಸಂಗಡ ಯುದ್ಧ ಮಾಡ ಹೊರಡ ಬೇಕಾಯಿತು. ಈ ಹೋರಾಟವು ಬಹಳ ಹೊತ್ತು ನಡಿಯಲಿಲ್ಲವಾದರೂ, ಯುದ್ಧವು ಕ್ರೂರತರದ್ದಾಗಿತ್ತು. ಅದು ಮುಗಿಯುವಾಗ ಈ ಯೌವನಸ್ಥ ಶಿಪಾಯಿಯು ರಣರಂಗದಲ್ಲಿ ಚದರಿ ಬಿದ್ದ ಘಾಯ ತಾಗಿದವರಲ್ಲಿ ಒಬ್ಬನಾಗಿದ್ದನು. ಇವನಿಗೆ ಬಹಳ ಜಖಮಾಗಿತ್ತು. ಮತ್ತು ಕೆಲವು ವಾರಗಳ ತನಕ ಅವನು ವಾಶಿಯಾಗಿ ತನ್ನ ಸ್ವದೇಶಕ್ಕೆ ಬರುವ ಭರವಸವಿರಲಿಲ್ಲ. ಆದರೆ ಈ ವಾರಗಳು ಅವನಿಗೆ ವ್ಯರ್ಥವಾಗಲಿಲ್ಲ; ಯಾಕಂದರೆ ಅವನು ಆ ಯುದ್ಧದಿವಸದ ಮುಂಜಾನೆಯ ಮಂದವಾದ ಮುಂಬೆಳಕಿನಲ್ಲಿ ಓದಿದ ವಚನಗಳು ಮರತು ಹೋಗದೆ, ಪರಿಶುದ್ಧಾತ್ಮನ ಬಲದಿಂದ ಅವನ ಹೃದಯದಲ್ಲಿ ಮೂಡಿ, ವರ್ತಿಸುತ್ತಿದ್ದವು. ಅವನ ದುಷ್ಟ ಗುಣಗಳೆಲ್ಲಾ ಒಂದರ ಹಿಂದೆ ಒಂದು ಬಿಟ್ಟು ಹೋಗಿ, ಅವನ ಬುದ್ಧಿಯೂ ಸ್ವಭಾವವೂ, ತಾನು ಪಾಪಕ್ಕೋಸ್ಕರ ಪಟ್ಟ ಪಶ್ಚಾತ್ತಾಪದಿಂದಲೂ ದೇವರ ಕರುಣೆಯಿಂದಲೂ ತಿದ್ದಲ್ಪಟ್ಟು, ಪೂರ್ಣ ಬೇರೆಯಾಯಿತು. ಈ ಪ್ರಕಾರ ಹಳೆಯವುಗಳು ಕಳದು ಹೋದವು; ಮತ್ತು "ನಿಶ್ಚಯವಾಗಿ, ನಿಶ್ಚಯವಾಗಿ ನಿಮಗೆ ಹೇಳುತ್ತೇನೆ, ನನ್ನ ವಾಕ್ಯವನ್ನು ಕೇಳಿ, ನನ್ನನ್ನು ಕಳುಹಿಸಿದವನಲ್ಲಿ ವಿಶ್ವಾಸವಿಡುವವನಿಗೆ ನಿತ್ಯಜೀವ ಉಂಟು; ಅವನು ಆಜ್ಞೆನಿರ್ಣಯದೊಳಗೆ ಬರುವದಿಲ್ಲ; ಆದರೆ ಮರಣದೊಳಗಿಂದ ಜೀವಕ್ಕೆ ದಾಟಿ ಹೋಗುತ್ತಾನೆ" ಎಂಬ ಈ ವಿಶ್ವಾಸಿಕ ವಚನದ ಸತ್ಯತ್ವವು ಅವನ ಅನುಭವಕ್ಕೆ ಬಂತು.

ಅವನನ್ನು ಒಂದು ವೈದ್ಯಶಾಲೆಯಿಂದ ಇನ್ನೊಂದಕ್ಕೆ ವೈಯುತ್ತಾ ಇದ್ದ ಬಳಿಕ ಅವನ ಅಸ್ವಸ್ಥವು ಸ್ವಲ್ಪ ಶಾಂತವಾದದರಿಂದ, ಅವನಿಗೆ ಫ್ರಾಂಚು ದೇಶಕ್ಕೆ ತಂದರು. ಈ ದೇವವಾಗ್ಗ್ರಂಥ ವಿಕ್ರಯಿಯು ಬರುವ 6 ವಾರಗಳ ಮುಂಚೆ ಮಾತ್ರ ಅವನು ತನ್ನ ಮನೆಗೆ ಬಂದು ತಲ್ಪಿದನು. ಆ ಹರಕು ಹೊಸ ಒಡಂಬಡಿಕೇ ಪುಸ್ತಕವು ಅವನು ನಿದ್ರೆ ಮಾಡದ ವೇಳೆಯಲ್ಲಿ ಒಂದು ಕ್ಷಣವಾದರೂ ಅವನ ಕೈತಪ್ಪುತ್ತಿದ್ದಿಲ್ಲ. ಆ ಘೋರ ಯುದ್ಧವು ನಡದ ಸಾಯಂಕಾಲ

ದಾರಭ್ಯ ಅವನು ಅದರ ಕಾಗದಗಳ ಹರಿಯುವದನ್ನು ಬಿಟ್ಟಿದ್ದನು; ಅಂದಿನಿಂದ ಅವನದನ್ನು ಬಹಳ ಪ್ರೀತಿ ಮಾಡುತ್ತಿದ್ದನು. ಅದು ಅವನು ತನ್ನ ಜೀವದಲ್ಲಿ ಪಡ ಕೊಂಡ ಒಂದೇ ಗ್ರಂಥವಾಗಿತ್ತು. ತನ್ನ ಪ್ರಿಯ ತಾಯಿಯೂ ಸ್ನೇಹಿತರೂ ಕ್ರಿಸ್ತನನ್ನೂ ಅವನ ರಕ್ಷಣೆಯನ್ನೂ ಅಂಗೀಕರಿಸ ಬೇಕೆಂದು ಅವನ ಕಕುಲತೆಯುಳ್ಳ ಬಿನ್ನಹವಾಗಿತ್ತು. ಯೇಸು ಕ್ರಿಸ್ತನ ಮುಖಾಂತರ ದೇವರು ಪಾಪಿಷ್ಟರಿಗೆ ಅನುಗ್ರಹಿಸುವ ಕರುಣೆಯನ್ನು ಅವರು ಸ್ತೋತ್ರದೊಡನೆ ಪರಿಗ್ರಹಿಸ ಬೇಕೇ ಹೊರ್ತು ಪಾಪದ ಮಾರ್ಗದಲ್ಲಿ ನಡದು, ಆತನಿಗೆ ಮಾರ್ಮಲತು, “ಜೀವವೃಕ್ಷ ದೇವರ ಕೈಗಳಲ್ಲಿ ಬೀಳದ ಹಾಗೆ” ಜಾಗ್ರತೆಯಾಗಿರ ಬೇಕೆಂದು, ತನ್ನ ಕಡೇ ಉಸುರನ್ನು ಬಿಡುವ ತನಕ ಅವರಿಗೆ ಬುದ್ಧಿ ಹೇಳುತ್ತಾ ಇದ್ದನು.

ಈ ವೃತ್ತಾಂತವನ್ನು ಆ ದೇವವಾಗ್ಗ್ರಂಥ ವಿಕ್ರಯಿಯು ಕೇಳುತ್ತಲೇ ಕೃತಜ್ಞತೆಯ ಸ್ತೋತ್ರದಿಂದ—ದೇವರ ವಾಕ್ಯವನ್ನು ಕುರಿತು “ಅದು ತನ್ನ ಚುರುಟಿಗೆ ಬೆಂಕಿ ಹಚ್ಚಲಿಕ್ಕೆ ಆದೀತು” ಎಂದು ತನ್ನ ಮೂರ್ಖತನದಿಂದ ಹೇಳಿದ ಆ ಮನುಷ್ಯನ ವಿಷಯವಾಗಿ ತಾನು ಮಾಡಿದ ಪ್ರಾರ್ಥನೆಯನ್ನು ಕರ್ತನು ಕೇಳಿದನೆಂದೂ, “ನಮ್ಮನ್ನು ಎಲ್ಲಾ ಪಾಪಗಳಿಂದ ಶುಚಿ ಮಾಡುವಂಥಾ ರಕ್ತವನ್ನು ಚಲ್ಲಿದ ದೇವರ ಮಗನಲ್ಲಿ” ಇಟ್ಟ ವಿಶ್ವಾಸದ ಮೂಲಕ ಶಿಕ್ಕುವ ರಕ್ಷಣೆಯಲ್ಲಿ ಅವನನ್ನು ಸಹ ದೇವರು ತನ್ನ ಕೃಪೆಯಿಂದ ಪಾಲುಗಾರನಾಗ ಮಾಡಿದನೆಂದೂ, ದೇವರಿಗೆ ಪ್ರಾರ್ಥಿಸಿದನು.

ಕೃತಜ್ಞತೆಯು.

೨೨ನೇ ಎಪ್ರಿಲ್ ತಾರೀಕಿನಲ್ಲು ಲಂಡನ್ ಪಟ್ಣದಲ್ಲಿ ಒಂದು ಮಿಶ್ಯನ್ ಸಭೆ ಕೂಡಿದಾಗ, ಕ್ರೈಸ್ತ ಧರ್ಮಕ್ಕೆ ಶೇರಿದಂಥ ಮಹಾರಾಜ ಧಿಲೀಪ್‌ಸಿಂಗನೆಂಬ ಹಿಂದುಸ್ಥಾನದ ಒಬ್ಬ ರಾಜಕುಮಾರನು, ಈ ಸಭೆಗೆ ನಾಯಕನಾಗಿದ್ದು, ಹೇಳಿದ್ದೇನಂದರೆ:—ನಾನು ೧೯ ವರುಷಗಳ ಹಿಂದೆ ಅಜ್ಞಾನಿಯಾಗಿದ್ದು, ದೇವರ ದಯದಿಂದ ಕತ್ತಲೆಯನ್ನು ಬಿಟ್ಟು ಬಿಟ್ಟು, ನಮ್ಮ ರಕ್ಷಕನಾದ ಯೇಸು ಕ್ರಿಸ್ತನನ್ನು ತಿಳು ಕೊಂಡೆನು. ಆ ಕಾಲ ಮೊದಲ್ಗೊಂಡು, ವರುಷ ವರುಷಕ್ಕೆ, ದೇವರು ಪಾಪಿಗಳಿಗೆ ಕೊಡುವ ಅಮೂಲ್ಯವಾದ ವರವನ್ನು ಹೆಚ್ಚು ಹೆಚ್ಚಾಗಿ ಪ್ರೀತಿ ಮಾಡುತ್ತಾ ಇದ್ದೇನೆ. ಹಾಗಾದರೆ ನಾನು ಮೊದಲು ಇದ್ದ ಕತ್ತಲೆಯೊಳಗಿಂದ ಪರರನ್ನು ಸಹ ದೇವರು ರಕ್ಷಿಸ ಬೇಕೆಂದು, ನಾನು ಅಪೇಕ್ಷಿಸಿ ಬೇಡಿ ಕೊಳ್ಳುವದಿಲ್ಲವೋ?

ದೇವರು ತಮಗೆ ತೋರಿಸಿದ ಕೃಪೆಗೋಸ್ಕರ ಆತನಿಗೆ ಹೀಗೆ ಸ್ತೋತ್ರ ಮಾಡುವವನು ಯಾರು? ಯೇಸು ೧೦ ಮಂದಿ ಕುಷ್ಠ ರೋಗಿಗಳನ್ನು ಶುಚಿ ಮಾಡಿದಾಗ್ಯೂ, ಇವರಲ್ಲಿ ಒಬ್ಬನು ಮಾತ್ರ ಗುಣವಾದೆನೆಂದು ನೋಡಿ, ದೇವರನ್ನು ಮಹಿಮೆ ಪಡಿಸಿ, ತಿರಿಗಿ ಕೊಂಡು, ಅವನ ಪಾದಗಳ ಬಳಿಯಲ್ಲಿ ಅಡ್ಡ ಬಿದ್ದು, ಅವನಿಗೆ ಸ್ತೋತ್ರ ಮಾಡಿದನು. ಆಗ ಯೇಸು ಉತ್ತರ ಕೊಟ್ಟು,—೧೦ ಮಂದಿ ಶುಚಿಯಾಗಲಿಲ್ಲವೋ? ೯ ಮಂದಿ ಎಲ್ಲಿ? ಈ ಪರದೇಶಿಯೇ ಹೊರ್ತು, ದೇವರಿಗೆ ಮಹಿಮೆ ಕೊಡುವದಕ್ಕೆ ತಿರಿಗಿ ಕೊಳ್ಳುವವರು ಶಿಕ್ಕಲಿಲ್ಲವೆಂದು ಹೇಳಿ, ಅವನಿಗೆ,—ಎದ್ದು ಹೋಗು; ನಿನ್ನ ವಿಶ್ವಾಸವು ನಿನ್ನನ್ನು ರಕ್ಷಿಸಿ ಅದೆ, ಅಂದನು. ಲೂಕ. ೧೭, ೧೧—೧೯.

ಚಂದಾದಾರರಿಗೆ.

ಇದು ಮೊದಲನೇ ಪುಸ್ತಕದ ಕಡೇ ಅಂಕೆ. ಈ ಪರಿ ನಮ್ಮ ಸಭಾಪತ್ರಕ್ಕೆ ಒಂದು ವರುಷದ ಪ್ರಾಯ ಆಗಿ ಹೋಯಿತು. ಅದರ ಪ್ರಯೋಜನ ಎಷ್ಟಾಯಿತು? ಸಭೆಯವರಿಗೆ ಒಂದು ಸಹಾಯ ಮಾಡಲಿಕ್ಕೆ ನಮಗೆ ಸಂತೋಷವಿತ್ತು, ಸರಿ; ಅವರು ಇದನ್ನು ತಕ್ಕೊಂಡು ಪ್ರಯೋಗಿಸಲಿಕ್ಕೆ ಅಷ್ಟೇ ಸಂತೋಷ ಪಟ್ಟರೋ? ಎಲ್ಲರೂ ಅಲ್ಲ. ಸಭಾಪತ್ರದಲ್ಲಿ ತಿಳಿದ ಸಂಗತಿಗಳೇ ಹೊರ್ತು, ವರ್ತಮಾನ ಏನೂ ಇಲ್ಲೆಂತ, ಕೆಲವರು ಬೇಸತ್ತರು. ಆದರೂ ಪ್ರಕಟಿಸಿದ ಸಂಗತಿಗಳು ಅಷ್ಟು ತಿಳಿದವೆಂಬದಾಗಿ ನಮಗೆ ಅನುಮಾನ ಅದೆ. ಪ್ರಸಂಗಗಳನ್ನು ನೋಡಿದರೆ, ತಿಳಿಯದ ಸಂಗತಿಗಳು ಬಹಳ ಉಂಟು. ಸಭಾಬೋಧಕರು ಎಲ್ಲರ ಗ್ರಹಿಕೆ ನೋಡಿ, ಹೆಚ್ಚಾದವರಿಗೆ ಘಟ್ಟಿ ಆಹಾರವಲ್ಲ, ಹಾಲು ಹಿತವು ಎಂತ (ಇಬ್ರಿ. ೫, ೧೨.) ಆದಷ್ಟು ಸ್ಪಷ್ಟವಾಗಿ ಮಾತಾಡಿ, ಆದಿಸೂತ್ರಗಳನ್ನು ಹೆಚ್ಚಾಗಿ ವಿವರಿಸಿ ಮರಳಿ ಮರಳಿ ಸಭೆಯವರ ನೆನಪಿಗೆ ತರ ಬೇಕು. ಹೆಚ್ಚು ಆತ್ಮಿಕ ಅನುಭವ ಇರುವವರಿಗೆ ಈ ಛಾಪಿಸಿದ ಪ್ರಸಂಗಗಳಲ್ಲಿ “ಘಟ್ಟಿ ಆಹಾರ” ದೊರಕುವದುಂಟು. ಅವನ್ನು ಒಂದು ಸಾರಿಯಲ್ಲ, ಎರಡು ಮೂರು ಸಾರಿ ಓದಿ ಧ್ಯಾನ ಮಾಡಿದರೆ, ಅದು ಸಾಧಾರಣ ಸಂಗತಿಗಳಲ್ಲವೆಂದು ತೋರ ಬರುವದು. ಇದರ ಹೊರ್ತು ಎಲ್ಲರು ದೇವಾಲಯದಲ್ಲಿ ದೇವರ ವಾಕ್ಯ ಕೇಳುವದಿಲ್ಲ. ಅಸ್ವಸ್ಥದ ದೆಶೆಯಿಂದಾಗಲಿ, ಮನೆ ಕಾಯ ಬೇಕೆಂದಾಗಲಿ ಅನೇಕರು ಕ್ರಮವಾಗಿ ಪ್ರಾರ್ಥನೆಗೆ ಬಾರದಿರುವರು. ಅಂಥವರಿಗೆ ಮನೆಯಲ್ಲಿಯಾಗಲಿ ದೇವರ ವಾಕ್ಯದ ವಿವರ ಇರಲಿ.

ಇದಲ್ಲದೆ ಒಂದೇ ವರ್ಷದಲ್ಲಿ ಎಲ್ಲಾ ಆಗಲಿಕ್ಕಿಲ್ಲ. ಯಾವ ಸುಕೃತಿಗೂ ಸಮಯ ಬೇಕು ಎಂಬ ಜರ್ಮನ್ ಗಾದೆ ಉಂಟು. ಕೆಲವು ಉಪದೇಶಿಗಳೂ ಬೇರೆ ಸಭೆಯವರೂ ನಮಗೆ ಪತ್ರಗಳನ್ನು ಬರದು ಕೊಟ್ಟರು; ಇನ್ನು ಹೆಚ್ಚು ಬಂದಾವು. ವರ್ತಮಾನಗಳು ಸಹ ಬರುವವು. ತಾಳ್ಮೆ ಇರಲಿ. ಮುಂದಿನ ಅಂಕೆಗಳ ಸಂಗಡ ಒಂದೊಂದು ಸಾರಿ ಬಾಲಕರಿಗೆ ತಕ್ಕ ಚಿತ್ರಗಳುಳ್ಳ ಪತ್ರಗಳನ್ನು ಸಹಾ ಪ್ರಕಟಿಸಲಿಕ್ಕೆ ಮನಸ್ಸುಂಟು. ಆದದರಿಂದ ಸಭಾಪತ್ರದ ಕ್ರಯ ಕಡಿಮೆ ಮಾಡಲಾಗದು. ಆದರೂ ಮಂಗಳೂರಿನ ಇತರ ಠಾಣ್ಯದವರು ಈ ವರುಷದಲ್ಲಿ ಸಲ್ಲಿಸಿದ ಟಪ್ಪಾಲ್‌ದಸ್ತೂರಿ ಇನ್ನು ಮುಂದೆ ಅವರ ಕೈಯಿಂದ ವಸೂಲು ಮಾಡಲಿಕ್ಕಿಲ್ಲ.

ನಮ್ಮ ದಯಾಳು ದೇವರು ನಮ್ಮ ಸಭಾಪತ್ರವನ್ನೂ ಅದನ್ನು ಓದುವವರನ್ನೂ ಆಶೀರ್ವದಿಸಲಿ!

ಸ. ಕ.

ಮಂಗಳೂರು ಜೂನ್ ೨೧ನೇ ತಾರೀಕು.

Printed by Stolz & Reuther, Basel Mission Press, Mangalore.

ವಾರಿ ಪ್ರಕಟಿಸಲ್ಪಡುವದು.

ARY 1869. ಅಂಕೆ ೭.

ಲ್ ಪಟ್ಣದ ಸುವಾರ್ತಾಪಕ್ಷದ ಮಿಶನ್ ಸ್ಥಾಪನೆಯ ನೆನಪಿ
ಹಬ್ಬವನ್ನು ಆಚರಿಸಿದಾಗ ದೇವಭಕ್ತರಾದ ಅನೇಕರು ದೇವ
ಂದು ಪಾಲನ್ನು ಹಿಂದು ದೇಶಕ್ಕೆ ಕೊಟ್ಟು ಕಳುಹಿಸಿ, ಇಲ್ಲಿಯ
ಒಂದು ದೇವಾಲಯವನ್ನು ಕಟ್ಟಲಿಕ್ಕೆ ಅಪ್ಪಣೆ ಕೊಟ್ಟ ಪ್ರಕಾರ
ವನ್ನು ಕಟ್ಟಿಸಿ ತೀರಿಸಿದರು.

ಸಶಂಬರ ೬ರಲ್ಲು ಆದ
ಯದ ಪ್ರತಿಷ್ಠೆಯ ವೃತ್ತಾಂತವು.

ಲೂ ಮುಲ್ಕಿಯಿಂದಲೂ ಉಚ್ಚಿಲದಿಂದಲೂ ಗುಡ್ಡೆ
ಗೇರಿಯಿಂದಲೂ ಅಂಬಾಡಿಯಿಂದಲೂ ಮಿಶನೆರಿ
ಂಗಸರೂ ಗಂಡಸರೂ ಮೊದಲಾದವರು ಸ್ವಲ್ಪ
ಆದಿತ್ಯವಾರ ೯ ಘಂಟೆಗೆ ಘಂಟಾನಾದವು ಕೇಳ
ೂ, ಮುದುಕರು ಯೌವನಸ್ಥರೂ, ಮಕ್ಕಳು ಮ
ಂಥಾ ಅನಾಥ ಹುಡುಗರ ಶಾಲೆಯಲ್ಲಿ ಕೂಡಿ
ರಿ ಘಂಟಾನಾದವು ಕೇಳಿತು. ಆಗ್ಯೆ ಮೇಲೆ ಹೇ
ಬಂದು ಕೂಡಿದರು. ಆಗ್ಯೆ ಹಾರ್ಟ್‌ಮನ್
೩ನೇ ಗೀತದ ೧ನೇ ಶ್ಲೋಕವನ್ನು ಹಾಡ ಹೇಳಿ
ದಲ್ಲಿ ದೇವರು ಅಂದಿನ ವರೆಗೆ ಮಾಡಿದ ಆತನ
ಹಗಳು ಆದವು. ಆ ಮೇಲೆ ಅಲ್ಲಿಂದ ಹೊರಟು,
೧೧೪ನೇ ಗೀತವನ್ನು ಹಾಡುತ್ತಾ ಮುಂದರಿಸಿದ